

**THE BOOK WAS
DRENCHED**

UNIVERSAL
LIBRARY

OU_198486

UNIVERSAL
LIBRARY

ಪ್ರೇಮ ಚೋಣಿ

ಷಿ. ಹೆಸಿರಿಯ ಕರ್ತೀಗಳ ಅನುವಾದ

ಚ. ಕೆ. ರಾಮಚಂದ್ರರಾಜ್, ಡಿ.ಎ., ಎಲಾ. ಎಲಾ. ಡಿ.

ಪ್ರಭಾತ ಸಾಹಿತ್ಯ

ಮಲ್ಲೇಶ್ವರಂ : ಬೆಂಗಳೂರು

ಶ್ರೀ ಬಬ್ಬರಾಜಂಗ್ ರಾಮಚಂದ್ರರಾಯರು
 ನಮ್ಮ ಕನ್ನಡದ ಬಾಳ ಉಸಿರಾದ
 ಒಬ್ಬರು. ಒಕ್ಕೇ ಬರೆಹಗಾರರು, ಭಾಷಣಕಾರರು,
 ಕನ್ನಡದ ಕೆಲಸಗಾರರು. ಅವರ
 ಮಿತ. ಏನು ಮಾಡಿದರೂ ಚೈನಕ್ಕೆಯ್ತೂ ಮಾಡುವ ಸ್ವಭಾವ. ಅವರ
 ಕತೆಗಳಲ್ಲಾ ಆ ಚೊಕ್ಕತನ, ಸೂಕ್ತವಿವರ ನಿರೂಪಣೆ ಕಾಣುತ್ತವೆ.

ರಾಯರು ಚಿತ್ರದುಗಳಲ್ಲಿ ಗಣ್ಯ ವಕೀಲರು, ಕನಾಟಕ
 ಸಂಘದ ಪ್ರಮುಖ ಕೆಲಸಗಾರರು. ಚಿಕ್ಕತನದಲ್ಲಿಯೇ ದೊಡ್ಡ ಸಂಸಾರಕ್ಕೆ ಹಿರಿಯರಾಗಿ ಬಾಳನ ಗಾಂಭೀರ್ಯವನ್ನೂ ಲಾಘವನ್ನೂ ಕಂಡು
 ಕೊಂಡವರು. ಅಂತೆಯೇ ಅವರು ಸಗಲೂ ಬಲ್ಲರು, ರೇಗಲೂ ಬಲ್ಲರು.
 ಅವರ ಕತೆಗಳಲ್ಲಿ ಹಗುರಾದ ನಗೆಯಿಂದ್ರ ರೇ ಅವರ ವಿಮರ್ಶೆಯಲ್ಲಿ
 ಕೂರಾದ ಪರಿಶೀಲನೆಯಿರುತ್ತದೆ.

ರಾಮು - ಎಂಬ ಹೇಸರಿನಿಂದ ಕತೆ, ಹರಟೆ, ಕೆರುಗತೆ, ನಾಟಕ,
 ವಿಮರ್ಶೆಗಳನ್ನು ರಾಯರು ಧಾರಾಳವಾಗಿ ಬರೆದಿದಾರೆ. ಅವೇರಿಕದ
 ಸುಪ್ರಸಿದ್ಧ ಕತೆಗಾರ ಓ. ಹೈನ್ರಿಯ ಕತೆಗಳನ್ನು ಕನ್ನಡದಲ್ಲಿ ತಮ್ಮದೇ
 ಆದ ಒಂದು ಅಪ್ರತಿಮು ರೀತಿಯಲ್ಲಿ ಬರೆದಿದಾರೆ. ಅವನ್ನು ಇದರಲ್ಲಿ
 ಸೇರಿಸಿ ಕೊಡಲಾಗಿದೆ. ಇವುಗಳಲ್ಲಿ ಡೆಪೋನಿಯಾ ಎಂಬುದು ಮಾತ್ರ
 ಅನುವಾದವಲ್ಲ, ಸ್ವತಂತ್ರ.

ರಾಮಚಂದ್ರರಾಯರ ಬರೆವಣಿಗೆ ಪುಸ್ತಕರೂಪದಲ್ಲಿ ಬರುತ್ತಿರು
 ವುದು ಇದೇ ನೋಡಲು.

ಮುನ್ನಡಿ

‘ರಾಮು’ ಅಥವಾ ಶ್ರೀ ಬಿ. ಕೆ. ರಾಮಚಂದ್ರರಾಯರು ಬರೆದ ಹಲವೈ ಸಣ್ಣ ಕತೆಗಳಲ್ಲಿ ಕೆಲವೊಂದು ಸಂಗೃಹಗೊಂಡು ಇದಿಗೆ ಪ್ರಸ್ತುತರಣಪಡಲ್ಲಿ ಬೆಳಕಿಗೆ ಬರುತ್ತಿರುವುದು ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಅವರ ಕತೆಗಳು ‘ಬಿ. ಹೆನ್ರಿಯವರ ಇಂಗ್ಲಿಷ್ ಕತೆಗಳ ಅನುವಾದ’ ಎಂಬ ಟಿಪ್ಪಣಿಯೊಂದಿಗೆ—ಜಯಂತಿಯಲ್ಲಿ ಪ್ರಕಟಿಸೆಗಾಗಿ—ಮೊದಲು ನನ್ನ ಕಡೆಗೆ ಬಂದವು. ಓದಿಸೋಽಧಿ ಮನವಾರೆ ಮೇಚ್ಚಿದೆ. ‘ಅನುವಾದಿತ ಕರ್ತೆ’ ಎಂದು ಅವುಗಳನ್ನು ಕಡಿಮೆ ಬಿಲೆಯಪ್ರಗಳನ್ನಾಗಿ ಕಾಣಬಹುದಾದ ಭಾವನೆ ನನ್ನಲ್ಲಿ ಸ್ವಲ್ಪಪೂರ್ವ ತಲೆದೊರಲಿಲ್ಲ. ಒಂದೊಂದಾರಲ್ಲಿಯೂ ವಸ್ತುಚಮತ್ವತ್ವತ್, ವಾತ್ರ ಪರಿಪುಷ್ಟಿ, ಕಥನರೀತಿ ಮೂಸ ಮೊಸವಾಗಿಯೇ ಕಂಡುವು. ಆದರೆ ಯಾವ ಕತೆಯನ್ನು ಓದುತ್ತಿರುವಾಗಲೂ ಸೂರಾ ಕತೆಗಾರನಾದ ಹೆನ್ರಿಯ ನಿದೇ ಶೀಯ ವಿಷಯಕಾಶಿಯ ದೊಡ್ಡ ಹಕ್ಕ ಏನ್ನಾಗುತ್ತಿದ್ದುದು ಒಮ್ಮೆಯೂ ಕಾಣಲಿಲ್ಲ; ಎಲ್ಲೆಲ್ಲಿಯೂ ಕನ್ನಡದೊಡ್ಡ ಹಕ್ಕಿ—ಬಿ. ರಾಮಚಂದ್ರರಾಯರ ವ್ಯಕ್ತಿತ್ವವೇ ನನಗೆ ಕಂಡತು. ಅದರಿಂದ ನಾನು ರಾಮಚಂದ್ರರಾಯರನ್ನು ಕಂಡವಣ್ಣಿ; ಮೇನು ಹೀಗೆ ಹೀಗೆ ತಪ್ಪಿತಪ್ಪಿತ್ತು. ಅಂದು ಅವರ ಕತೆಗಳನ್ನು ಓದು ನನ್ನ ಹಕ್ಕಿಯ ದೊಡ್ಡ ಹಕ್ಕಿಯನ್ನು ಎಳೆಸಿತು; ಹ್ಯಾದಯ ಅವದ ಸ್ವೀಕಾರಕ ಹಕ್ಕಿಯ ದೊಡ್ಡ ಹಕ್ಕಿ—ಇಂತಹ ಕತೆಗಾರ ದೊಬ್ಬರು ಮೇನು ಹೀಗೆ ಹೀಗೆ ತಪ್ಪಿತಪ್ಪಿತ್ತು ಮೇಮ್ಮೆಯಾಗಿ ಪರಿಣಿಸಿತು. ಎಂತಲೆ ‘ರಾಮು’ ಇವು ಕರ್ತೆ. ಒಂದರೆ ಹಿಂದೂಂದರಂತೆ ಜಯಂತಿಯಲ್ಲಿ ಪ್ರಕಾರಗೊಂಡುಪ್ಪು.

ಶ್ರೀ ರಾಮಚಂದ್ರರಾಯರ ಪ್ರತ್ಯಕ್ಷ ವರಿಚಯ ನನಗಾದುದು ಮುಂದೆ ಬಹಳ ದಿನಗಳ ಮೇಲೆ. ಶೇಕಡೆ ಡಿಸೆಂಬರ್ (೧೯೬೪) ತಿಂಗಳ ಮೊದಲ ನೇಯ ವಾರದಲ್ಲಿ ಆಕಸ್ಮಿಕವಾಗಿ ಅವರನ್ನು ಮೊದಲನೆಯ ಸಲವೇ ಕಂಡು,

ಅವರೊಂದಿಗೆ ಕಡೆ ಅ-ಇ ದಿನಗಳನ್ನು ನಾನೆಂದೂ ಮರಿಯೆನು. ತರುತ್ತ
ವಕೀಲರಾದರೂ ಸ್ವಂತದ ಬುದ್ಧಿವಂತಿಕೆಯ ಮೂಲಕ, ಚಿತ್ತದುಗ್ರಹಿ
ಒಳ್ಳಿಯ ವಕೀಲರಲ್ಲಿ ಒಬ್ಬರೆಂದು ಪರಿಗಳಿತರಾಗಿದ್ದಾರೆ; ಆದರೂ ಕನ್ನಡ
ವನ್ನು ಕ್ರಾಂತಿಕವನ್ನು—ತದ್ವಾತಿಯಂತೆ—ನುರಿತುಬಿಟ್ಟಿಲ್ಲ. ವಕೀಲಿ ಷ್ವವ
ಸಾಯವನ್ನು ಕಡೆಗೊಳಿಸಿಕೊಳ್ಳುತ್ತದ್ದಕ್ಕಾಗಿ ಹಾಕಿದ ಸೋಗಲ್ಲ, ರಾಯರ
ಕನ್ನಡದ ಪ್ರೀತಿ. ಸಾಹಿತ್ಯದಲ್ಲಿನ ಸಹ್ಯದರ್ಯಶಿಗಾಗಿ, ವಿಚಾರಣೆಯಿ
ಬುದ್ಧಿವಿಕಾಸದ ಅವೇಕ್ಷಣೆಗಾಗಿ ಕನ್ನಡ ಸಾಹಿತ್ಯವನ್ನಿಂದ ವರು ಅಭಿಜ್ಞಸ ಮಾಡು
ತಂದು; ನಗೀಗಾರರಲ್ಲದೆ ಬಗೆಗಾರರೂ ಆಗಿದ್ದಾರೆ. ಒಂದೇ ವಾಕಿನಲ್ಲಿ ಹೇಳು
ತುದಾದರೆ ಕನ್ನಡ ಪ್ರಸ್ತುತಿಗಳನ್ನು ಬೆಲೆಕೊಟ್ಟು ಕೊಳ್ಳುವ ವಕೀಲರು
ಹೆನ್ನುಲ್ಲಿ ಎನ್ನು ಜನರಿದ್ದಾರೆ? ಶ್ರೀ ರಾಮಚಂದ್ರರಾಯರು ಭೀರೆಕೆಟ್ಟಿ
ಕೊಳ್ಳುತ್ತಾರೆ; ವಿಮರ್ಶಕ ಬುದ್ಧಿಯಿಂದ ಪ್ರಿಡುತ್ತಾರೆ; ವಿಚಾರಣೆಯಿ
ನಡಿಯಿಸುತ್ತಾರೆ. ಮನೆತುಂಬ ಎಲ್ಲಿ ಸೋಡಿದಲ್ಲಿ ಕಾಲಿದೆ ಪ್ರಸ್ತುತಿಗಳು,
ಇಲ್ಲವೇ ಕನ್ನಡ ಪ್ರಸ್ತುತಿಗಳು.

ನಿನಿಂಥ ಭಾಷ-ರಸಗಳನ್ನು ವಿಕಾಸಗೊಳಿಸಿ ತೋರಿಸಲು ಈಕ್ಕುವಾದ
ವಸ್ತುಗಳನ್ನು ಉದ್ದಿಹಿಸಿ ಕೊಡುವುದು ಜನಸಾಮಾನ್ಯರ ಜೀವನವೇ ಹೊರತು,
ಕಟ್ಟು-ನಿಟ್ಟುಗಳಿಂದ ಕೂಡಿದ—ಸಾಂತ್ರಾಂತಾಯಿಕ ರೀತಿಯಿಂದ ಭಾಳುವ—
ಸುಸಂಸ್ಕೃತರ ಜೀವನವಲ್ಲ. ಜನಸಾಮಾನ್ಯರು ನಗಬೀಕೆನಿಸಿದಾಗ ಮನ
ಹೋಕ್ಕೆ ನಗುವರು; ಅಂಬೀಕೆನಿಸಿದಾಗ ಸ್ವೇಚ್ಛಿಯಾಗಿ ಅಳುವರು; ಕೋರ್ಧ-
ಪ್ರೀತಿ-ಸಂತೋಷ-ಜಾಗುವ್ವೆಗಳನ್ನು ವಿಕಾಂಕವಾಗಿ ಹೊರಕ್ಕೆ ಹಾಕುವರು.
ಸುಸಂಸ್ಕೃತಕಾದ ಸಿರಿವಂಶರು ಆತ್ಮರೂ ನಕ್ಕಿರು ಅದಕ್ಕಿಂದು ಕೃತಿಮ
ತೆಷು ಮುಕ್ಕುತು ಇರುವುದು; ವಿಧಿ ಭಾವಗಳನ್ನು ಪ್ರಕಟಿಸುವ ಸಂದರ್ಭ
ಗಳನ್ನು ಅವರ ಶ್ರೀಮದ್ಗಾಂಭೀರ್ಯಾ ತಹಿಗಟ್ಟಿ ನಿಲ್ಲಿಸುವುದು. ಆದುದ
ರಿಂದಲೇ ವ್ಯಾಖಾನ ಸ್ವಭಾವದ ವಾದರಿಗಳನ್ನು ಪರಿಪೋಷಿಸಿ ತೋರಿಸಬೇ
ಕಿನ್ನ ವವನು ಜನಸಾಮಾನ್ಯರ ಜೀವನವನ್ನೆ ನೊಡಿಲು ಅಭಿಸಿಸಬೇಕಾಗು
ವುದು. ಅದಕ್ಕಾಗಿಯೇ ಇರಬಹುದು: ಮೂಲ ಜಂಗ್ಲಾಂಗ ಕಲೆಗಾರನಾದ
ಓ ಹೆಸ್ತಿಯು ತನ್ನ ಕಥಾವಸ್ತುಗಳನ್ನು ಹೆಚ್ಚಾಗಿ ಜನಸಾಮಾನ್ಯರ ಜೀವನ
ದಿಂದಲೇ ಆಯ್ದು ಕೊಂಡಿದ್ದಾರೆ; ಆ ಜವರವೇ ಕಥಾವಾತ್ಮಗಳಾಗುವೀ

ರೂಪಿಸಿ ರಂಜಿಸಿದ್ದಾನೆ. ಶ್ರೀ ಬಿ. ಕೆ. ರಾಮಚಂದ್ರರಾಯರ ನಗಿಗಾರ-ಬಗೆ ಗಾರ ಸ್ವಭಾವಕ್ಕೆ ಓ. ಹೈನ್ರಿಚು ಸಾಹಿತ್ಯ ರೀತಿ ನೆಚ್ಚಿಗೆಯದಾಗಿ ತೋರಿದ್ದರೆ ಆದರಲ್ಲಿ ಅಸ್ವಾಭಾವಿಕವೇನೂ ಎನಿಸುವಂತಿಲ್ಲ. ಎಂತಲೆ ಆಶನ ಕೃತಿಗಳನ್ನಿಂದ ವರು ಓದಿ ಜೀರ್ಣಿಸಿಕೊಂಡು, ಆದರ ಸತ್ತ್ವದಿಂದ ಕನ್ನಡ ಸಾಮಾನ್ಯರ ಸಹಜ ಜೀವನವನ್ನು ತಮ್ಮ ಕತೆಗಳಲ್ಲಿ ಚಿತ್ರಿಸಿ ತೋರಿಸಿದ್ದಾರೆ. ಇಲ್ಲಿ ಮುಂದಕತೆಗಳ ಭಾಷೆಯಷ್ಟೇ ಭಾಷಾಂತರಗೊಂಡಿಲ್ಲ; ಸನ್ಯಾಸೇತಗಳೂ ಸಂದರ್ಭಗಳೂ ವ್ಯಕ್ತಿವ್ಯಕ್ತಿಗಳೂ ಭಾಷಾಂತರಗೊಂಡಿವೆ. ಆದುದಿಂದಲೇ ಇಲ್ಲಿಯ ಕತೆಗಳಲ್ಲಿ ಒಳ್ಳಿಯ ಕನ್ನಡ ಕತೆಗಾರನೊಬ್ಬನ ಸ್ವತಂತ್ರ ಕತೆಗಳಿಂದ ಭಾಸವಾಗುವಂತಿನೆ.

ಈ ಸಂಗ್ರಹದಲ್ಲಿಯ ಗಂ ಕತೆಗಳಲ್ಲಿ ಒಂದೊಂದೂ ಒಂದೊಂದು ಬಿಡಿಯ ವಷ್ಟುವೈಶಿಷ್ಟವ್ಯಾದಿಂದಲೂ ತಂತ್ರವೈಚಿತ್ರ್ಯದಿಂದಲೂ ಕೂಡಿ ಇದೆ. ವಿಶ್ವತ ವಿಮರ್ಶಿಗೆ ಇದು ಉಚಿತ ಸ್ಥಳವಲ್ಲ. ‘ಮಲ್ಲಿಯ್ಯನ ಪ್ರೇಮಚೂಳಿ’ ದಲ್ಲಿಯ ವೈದ್ಯ ಮಲ್ಲಿಯ್ಯನ ಮುಗ್ಡತೆ, ‘ಡೆಹೋನಿಯಾ’ ಕತೆಯಲ್ಲಿಯ ಲಾಯರ ರಘುನಾಥರಾಯರ ಪುಸ್ತಕೀಯ ಜ್ಞಾನದ ಮರುಳು ಇವು ನೆಗಡವರನ್ನೂ ನಗಿಸಬಲ್ಲವು. ‘ಜರತಾರಿ ಸೀರೀ’ಯ ಕಳ್ಳರಾಮ-ಚಿನ್ನಮೃದೂ ‘ಪ್ರೇಮೋಭಾಸಕರು’ ಎಂಬುದರಲ್ಲಿಯ – ಸುಶಿಕ್ಷಿತರೂ ನಿರುದ್ವೋಗಿಗಳೂ ಆದ ಕೃಷ್ಣಮೂರ್ತಿ – ಸುಧಾದೇವಿಯರೂ ತಂತಮ್ಮ ದಾಂಪತ್ಯ ಪ್ರೀತಿಯ ಶ್ವಾಗದ ಪಾಠಿದಿಂದ ವಿಷಮ ದಾಂಪತ್ಯವನ್ನು ಸಮಗೊಳಿಸಬಹುದು; ಸಮದಾಂಪತ್ಯದಲ್ಲಿ ಸೋಗಸನ್ನು ಹೆಚ್ಚಿಸಬಹುದು. ‘ವಿಚಿತ್ರ ವ್ಯಧಿ’ ಯಲ್ಲಿಯ ಚಂದಣ್ಣ - ಗಂಗೀಯರ ನೆಲ್ಲಿಕಾಯಿ ತಿಂದು ನೀರು ಕುಡಿದಂತಹ ಬದುಕೂ ಶಾಂತಪ್ರ-ಸಿದ್ವಪ್ರ ಅವರ ರುಚಿರಹಿತವಾದ ಸಪ್ರೇಯಾದ ಬದುಕೂ ದಾಂಪತ್ಯ ಜೀವನದ ಒಂದೊಂದು ಸಚಿವ ಮಾದರಿಗಳಾಗಿವೆ. ‘ಗಡಿಯಾರ’ ಏಕನಾದದಂತಹ ದಾಂಪತ್ಯದಲ್ಲಿಯ ಬೇಸರವನ್ನು ರೂಪಿಸಿದರೆ, ‘ಕೊರಚರ ಕೇರಿ’ ಯಲ್ಲಿಯ ಮಾರ-ಮಾದಿಯರು ಜಗಳಾಟದ ಮುಳ್ಳಬೇಲಿಯಲ್ಲಿ ಆಡಗಿಕೊಂಡು ಆರಳಿರುವ ಪ್ರೀತಿಪುಪ್ಪದ ಕಂಪನ್ನು ಹೊರಕ್ಕೆ ಹಾಕುವರು. ನಮ್ಮನಾಡಿನಲ್ಲಿಯ ಹಲವು ವೇದದ ದೇಶಭಕ್ತರಂತೆ ‘ಕನ್ನಡ ಪುತ್ರ’ ಆಡಿಯೂ ಮಾಡದ ಅಧಮತಿಗೆ ಮಾದರಿಯಾಗಿದ್ದಾನೆ. ‘ಬಯಸಿದ ಫಲ’ ಬಡತನದ

ಕ ಷಟ್-ಕಾರ್ವಣಿಗಳನ್ನೂ ಸರಕಾರದ ನ್ಯಾಯದ ವೈಚಿತ್ರ್ಯವನ್ನೂ ವ್ಯಂಗ್ಯ ವಾಗಿ ಚಿತ್ರಿಸುತ್ತದೆ. ‘ವಾಸನಾ’ದಲ್ಲಿಯ ಮನೋವಿಶ್ಲೇಷಣ, ಅತೀಂದ್ರಿಯ ವಾಸನೆ, ಬಸವಿಯ ಪರಿಮಳಜೀವನವೂ ‘ಸೂರ್ಯಕಾಂತ ಹೂ’ನಿನ ರೋಗಿಯ ಮನಸ್ಸು ಆದಕ್ಕೆ ಸಂಜೀವಿಸಿರುವ ಆಜ್ಞೆಯ ಚಿತ್ರ, ಆದಕ್ಕೆ ಆದ ಆಹತಿ ಮನಸ್ಸಿನ ಮಾರ್ಡವವನ್ನು ಚೆನ್ನಾಗಿ ಚಿತ್ರಿಸುತ್ತವೆ. ಇವೆರಡೂ ಈತಿ ಓ. ಹೆಸಿಯ ಉತ್ತಮ ಕರ್ತೀಗಳಿಂದ ಈ ಅನುಭಾದದಲ್ಲೂ ಉತ್ತಮ ವಾಗಿನೆ. ಎಲ್ಲ ಕರ್ತೀಗಳನ್ನು ವಿರೋಧಾಭಾಸವು ಮುಖ್ಯ ಜೀವಾಳವಾಗಿದೆ; ವ್ಯಂಗ್ಯವೂ ಇದೆ. ಆದುದರಿಂದ ಸಗಿದೂವನ್ನು ಅರಳನ್ನಲೂ ರದ್ದ ಕರ್ತೀಯಾವುದೂ ಇಲ್ಲವೇಂದು ಹೇಳಬಹುದು.

‘ಪರಭಾವೆಯ ಕೃತಿಗಳ ಅನುಭಾದ ಏಂಗೆ ಇರಬೇಕೆ?’ ಎಂದು ಕೆಲ ವರು ಪ್ರಶ್ನೆಯನ್ನು ಎತ್ತಬಹುದು ಈ ‘ಅನುಭಾದಿತ ಕರ್ತೀ’ ಗಳ ವಿಚಾರದಲ್ಲಿ. ಅನುಭಾದಗಳ ಬಗೆಗೆ ಇಂತಹ ಪ್ರಶ್ನೆ ಯರಾವಾಗಲೂ ಇದ್ದೇ ಇರುವುದು. ಆದುದರಿಂದಲೇ ಅನುಭಾದ, ಭಾಷಾಂತರ ವೇಗಿರಬೇಕೆಂಬುದು ಇನ್ನೂ ಸಮಸ್ಯೆಯಾಗಿ ಉಳಿದುಕೊಂಡಿದೆ. ಇದ್ದುದಿನ್ನು ತೇ ಭಾಷಾಂತರಿಸಿದರೆ ವಿದೇಶಿಯನಾಗಿ ವಿಜೆ ನೀರೋಧಾಗಿ ಕಂಡು ರೆಸ್ಟ್ರಿಯಣಕ್ಕೆ ತರ್ವಾತಿಕೂಲ ವಾಗಿಸುವುದು; ರೆಸ್ಟ್ರಿಯಣ ನೀರೋಧಾಗಿ ಕಂಡು ವಿಭಾಗಿಸಿದರೆ ಮೂಲ ಲೀಟ್ರಾರ್ಟ್ಸ್‌ನ್ನು ಸ್ಥಾಪಿಸಿ ಮುಕ್ತಿ ದ್ಯುತಿ ಮಾಡಿ ನೀರೋಧಾಗಿ ಕಂಡು ದುರುಪ್ಯ ಎನಿಸುವುದು ನಾನ್‌ನು ಅನುಭಾದಿತ ಕರ್ತೀಗಳ ಮೂಲ ಕರ್ತೀಗಳ ಸಾಮಾನ್ಯ ವಿಭಾಗಿಸಿ ಮಾಡಿ; ಕ್ರಿಷ್ಟಿಗಾರು ಮೇಚ್ಚುವುತ್ತಾಗಿವೆ, ಇದು ನೀರೋಧಾಗಿ. ಇವರ ಪ್ರಕ್ರಿಯೆಗಳೂ ಒಟ್ಟೂಗೆ ಒಂದಾಗಿ ಬೇಕಾಗೆ ಬೇಕಾಗೆ ಇರಬೇಕು.

‘ಜಯಂತಿ’ ಕಾರ್ಯಾಲಯ,
ಧಾರಾದ
ತಾ॥ ೧೪-೧-೪೫.

ಚಿಟೆಗೇರಿ ಕೃಷ್ಣ ಶರ್ಮ.

ಯೂ - ನಾರು

‘ಇ. ಹೆಸ್ಪಿ’ಯವರೆ ಕ್ರಾಂತಿಕಾರು ಪಾಕಿಸ್ತಾನ ಅರ್ಥಸಚೀಕೆಂದು ಹೊರಟಿ ಈ ದೇಗಿಕೆಯಲ್ಲಿ, ಸ್ವತಾನ್ತರ್ಯಾಸ, ಮತ್ತು ಸ್ವತೆ ಕರ್ತೀಯಾದ ‘ಡಿಡ್ಮಣ್ಡ್ಯಾಯ್ಲ್ಯಾ’ ಬಿಂದು ರೂಪಿಸಿಕೊಂಡಿರುತ್ತಿರುತ್ತಿದೆ. ಯೂನಿ ಸ್ನೇಹಜ್ಞನೆ ಇಂದ್ರಾಂಗ, ಎಂಬ್ರಿ ಟ್ರಾಂಗ್ಲಿ ಸ್ನೇಹಿತ್ಯಾಗಿ ಕಾಳಿತುನುಮಂಗಳೊಂದಿಲ್ಲಿ ಸ್ವಾಸ್ಥ್ಯ ಸ್ವಾಭಾವಿಕವಾಗಿ ಇರುತ್ತಿರುತ್ತಿರುತ್ತಿದೆ. ಅಂತೆ ಇ ಕರಂ ಇದ್ದಷ್ಟು ತುಂಡು ಸ್ವಾಸ್ಥ್ಯ ಸ್ವಾಭಾವಿಕವಾಗಿ ವಿನೆಂತಿ.

‘ಇ. ಎಲ್. ಪಾರ್ಟರ್’ಯವರೆ ಅಪ್ಪುರ್ವ ಚೆತ್ತಮಾನ. ಸ.ಸ್ಟ್ರೀಡ್ ಕರ್ತಗಾರರು. ಅವರ ಸ್ವಿಜವಾದ ಹೆಸರು, William Sydney Porter. ಗ್ರಾಮಿಂದ ಗಳಿಗಾರವರಿಗೆ ಜೀವನವರೂತ್ತಿ ಸಂಸಿದರು. ಕೆಳವು ಕಾಲ, ಹಣಕಾಸಿನ ಆವಾನಸೀಯ ವರಿಣಿಮಾನವಾಗಿ ಇವರಿಗೆ ಕಾರಾಗ್ನಿಹವಾಸವಾಯಿತು. ಆಗ ಹೊತ್ತು ಕಳೆಯುವ ಸಲುವಾಗಿ ಕತೆ ಬರೆಯಲು ಆರಂಭಿಸಿದರು. ಬಿಡುಗಡೆ ಯಾದ ಹೇಳಿ ಅವರ ಕತೆಗಳು ಜನಸ್ವಿಯವಾದವು. ಹೆಸರಾದ ಕತೆಗಾರರಾದರು. ಸೂರಾರು ಕತೆಗಳನ್ನು ಬರೆದಿದ್ದಾರೆ. ಆಷ್ಟರಲ್ಲಾ ವೈವಿಧ್ಯತೆ ಇದೆ. ಲಲಿತಹಾಸ್ಯ, ಜತುರಶ್ಮಿ, ಮಾನಸೀಯತೆಯ ಆರವಾದ ಅರಿವು, ಜನತೆಯ ಮನೋವ್ಯತ್ತಿಯ ವಿಷಯದಲ್ಲಿ ಇರುವ ವಿಶಾಲ ಪರಿಷಯ, ಇವು ಗಳು ಅವರ ಕತೆಗಳ ಮುಖ್ಯ ಕತೆಗಳು. ಅವರ ಕಥಾಸ್ತರೂಪಕ್ಕೆಯಲ್ಲಿ ಒಂದು ವೈಶಿಷ್ಟ್ಯವಿದೆ. ಕಥಾವಸ್ತು ಬೆಳೆಯುತ್ತ ಹೋಗಿ, ಮುಂದೆ ಏನಾಗಬಹುದೆಂಬ ಸುಳಣೆ ವಾಚಕರಿಗೆ ಸ್ವಲ್ಪವೂ ತೋರಿಬರದೆ, ಕಥಾ ಮುಕ್ತಾಯದಲ್ಲಿ ವಸ್ತು ಆರಳಿ, ಪರಿಮಳಸಿ, ಪಕ್ಷಪಳಸಿ, ವಾಚಕರನ್ನು ವಿಸ್ತೃಯಗೊಳಿಸಿ ಬಿಡುತ್ತದೆ. ಹೋಸಹೋದೆವು ಎಂದುಕೊಳ್ಳಬಹುದು ವಾಚಕರು, ವಿಸ್ತೃತರಾದ ಹೇಳಿ. ಒಂದು ಕತೆಯಲ್ಲಿ ಈ ಅನುಭವವಾದ ಹೇಳಿ ಇನ್ನೊಂದು ಕತೆಯನ್ನು ಓದುವಾಗ ಎಷ್ಟೇ ಎಷ್ಟೇ ಇಟ್ಟಿಕೊಂಡು ಓದಿದರೂ ಸರಿ—ಮತ್ತೆ ಆದೇ ತಂತ್ರ... ಪ್ರತಿಯೊಂದು ಕತೆಯಲ್ಲಿ ಈ ವೈಶಿಷ್ಟ್ಯವಿದೆ. ಕತೆಯನ್ನು

ಮತ್ತೊಮ್ಮೆ ವಿಮರ್ಶೆಗೆ ಒದಿದರೆ ಮೂಕ್ತಾಯವನ್ನು ನಿರೀಕ್ಷಿಸಬಹುದಾಗಿತ್ತು
ಅನ್ನೆ ಸುತ್ತೆದೆ.

ಅನುವಾದವಾಗಿರುವ ಈ ಕತೆಗಳು ಎಪ್ಪರಮಟ್ಟಿಗೆ ಮೂಲವನ್ನು ಪ್ರತಿ
ಚಿಂಬಿಸಿವೆಯೋ ನಾನರಿಯಿ. ಮೂಲವನ್ನೂ ಅನುವದಿತೆ ಕತೆಗಳನ್ನೂ
ಒದಿದ ವಿಮರ್ಶಕರು ಹೇಳಬೇಕು. ಮೂಲ ಕಥಾವಸ್ತುವನ್ನು ಆಯ್ದು,
ಅಲ್ಲಿಯ ಜನರ್ಚಿವನದ ಹೊರವೆಯನ್ನು ಕಳೆಚಿ, ಕಥಾವಸ್ತುವನ್ನು ಕಷ್ಟದೆ
ಜನರ್ಚಿವನದಲ್ಲಿ ಬರೆಸಿ, ಬೆಳೆಸಿದ್ದೇನೆ. ಇದಕ್ಕಾಗಿ ಪಾತ್ರಗಳಲ್ಲಿ, ಕಥಾ
ಪ್ರಿರೂಪಕ್ಕೆಯಲ್ಲಿ, ಇತರ ಸನ್ನಿಹಿತಗಳಲ್ಲಿ, ಅಗತ್ಯವಾದ ಮಾಪಾರಂಡು
ಗಳನ್ನು ಮಾಡುವ ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದೇನೆ.

ಈ ಕತೆಗಳಲ್ಲಿ ಕೆಲವು “ಪ್ರಜಾಮತ”, “ಸತ್ಯವಾಣಿ”, “ಜಯಂತಿ”,
“ಪ್ರಬುದ್ಧ ಕನಾಫಿಕ” ಇವುಗಳಲ್ಲಿ ಪ್ರಕಟವಾಗಿವೆ. ಇದಕ್ಕಾಗಿ ಆ ಏ
ಪತ್ರಿಕೆಗಳ ಸಂಪಾದಕರಿಗೆ ವಂದನೆಗಳು.

ಈ ಕತೆಗಳನ್ನು ಮುದ್ರಿಸಿ ತಮ್ಮ ಮಾಲೆಯಲ್ಲಿ ಒಂದಾಗಿ ಸೇರಿಸಿ
ಕೊಳ್ಳಲು ಒಪ್ಪಿದ್ದ ಕಾಗಿ ಶ್ರೀ ಸಿದ್ದವನಹಳ್ಳಿ ಕೃಷ್ಣಶರ್ಮರಿಗೂ ಮುನ್ನಡಿ
ಯನ್ನು ಬರೆದುಕೊಟ್ಟು ಶ್ರೀ ಬಿಟ್ಟಗೇರಿ ಕೃಷ್ಣಶರ್ಮರಿಗೂ ಅನಂತ ವಂದನೆ
ಗಳು.

ಬಿ. ಶೆ. ರಾಮಚಂದ್ರರಾಜ್,

ಚಕ್ರದಂಗ್.

೫-೯-೧೯೭೫

—::—

ముల్లంబ్రస ప్రేమచేంద్ర

ఆయువేద పంపిక ముల్లంబ్రస “గోబ్రుండ ర్షిషథతలయ” వూకేటూ రస్తొయ జాడనే సంబుధ సరవేయాల్చి ఇచ్చ. ముల్లంబ్రసిగే సుమారు సలచెర్చు వస్త వయ్యా; పక్కా. ప్రోధులయాఁ అవన సంహృదా జగత్తు. ఆల్లిడ్డు ఉలపు లెప్పుచే డ్యూ, పిక్కార్ఫుపుపాద ‘భింగ్రత్తు’ ఎంబ బిందు, ఎరెడు సజ్జా తంగి, వాగినే మేలిడ్డ బెళ్చియ కట్టిన కన్నడక - ఇనే ఆవస గోవాద ఆస్తి. సమారు ఇష్టత్తు వస్త గాలింద ఆయువేదిద కేలన వాసుత్తిద్దు, యాగూ ఓగూ కోట్టి తుంబినికొళ్పు పెష్టు నుంచి సుమిత్రిద్ద. సరీమోరి యవరు తప్పగే మత్తైనూ కేలవప్పు ద్వాగ ముల్లంబ్రసుడనే ఆసా లోఇచనే మాడువుదు, ఓచుబరిఁ బలరదపెరు ముల్లంబ్రస సకూయ కోరువుదు, ఆవసింద ‘మండ్లస్త్ర’ ఆగాగ ఇస్క.కొళ్ళుపుదు, తమగే కాసరె (జడ్డు) యాదాగ ముల్లంబ్రస బింబం పెగుడి ముఖత్తుగి కోటి పుడియన్న గోధ్వాగి జనంఁగే చ.సక్కాట్టి, బీరెయ.వరల్లి హణ కోట్టి బెషధి తరువుదు - బీగే మాచుత్తిద్దరు. ఇష్టేల్లదర ఆధ్య వేనేందరే, ఒట్టినల్లి ముల్లంబ్రస ఒళ్ళేయ పూడు.

ఆచే బీడియ కడెయ, వ.స్టయేరీ - శోదు, రాట్లీయ ఒఁ ఇరు పుదే - రాజష్ట్రన ‘భోజనాలయ..’ ఆల్ల యాపసాలు ఎంటు మతు జన ఉఱిద గ.రాజిగళు ఇద్దే ఇంత్తారే. ఇద్దై కారణ సులభే దరవూ ఆల్ల, ఉఱిద రాజియూ ఆల్ల; రాజష్ట్రన మగుఁ - పొన ఉ

ಯೋಗ್ಯಾದ ಕನ್ನೆ, ಗೌರಮೃಷಿ. ಗೌರಮೃಷಿನನ್ನು ಲಗ್ನವಾಗಲು ಬಹಳ ಜನ ಯಂತರದು ಹಂಬಲಿಸುತ್ತಿದ್ದರೂ ಒಬ್ಬರೂ ಅವಳ ಹೃದಯವನ್ನು ಗೀದಿರಲಿಲ್ಲ. ‘ಭಿಷಗ್ರತ್ವ’ ಮಲ್ಲಿಯ್ಯ ಆಕೆಯನ್ನು ಚಿಕ್ಕಂದಿಸಿಂದಲೂ ಎಂದರೆ ಹದಿನೇಳು ವರ್ಷಗಳಂದಲೂ ನೋಡುತ್ತಿದ್ದ. ಅವಳ ಸಂದರ್ಭನೆ ಅವನ ಹೃದಯವನ್ನು ಹೆಚ್ಚು ವೇಗದಿಂದ ಬಡಿದುಕೊಳ್ಳುವ ಹಾಗೆ ಎಂದೂ ಮಾಡಿರ ಲಿಲ್ಲ. ಆದರೆ ಈಗ ಒಂದು ವರ್ಷದ ಹಿಂದೆ ತನ್ನ ತಂಡಿಗೆ ಬೈವಧಿ ತಿಗೆದು ಕೊಂಡುಹೊಗಲು ಗೌರಮೃಷಿಯ್ಯನ ಹೈನಾಥಾಲಯಕ್ಕೆ ಬಂದಾಗ, ಬಾಗಿಲ ಕಡೆ ಬೆನ್ನು ಮಾಡಿ ನಿಂತಿದ್ದ ಮಲ್ಲಿಯ್ಯ ತನ್ನ ಎದುರಿಗ್ದ ಮುಸುಕು ಕನ್ನಡಿ ಯಲ್ಲಿ ಅಕಸ್ಮಾತ್ - ಅವಳ ಪ್ರತಿಬಿಂಬವನ್ನು ನೋಡಿ, ಅವಳ ನಿಲುವು, ಅವಳ ಸೌಂದರ್ಯ, ಅವಳ ರೂಪ, ಅವಳ ವೈಕಟ್ಯ, ಸೀರಗು ಶರಿದಿದ್ದ ಅವಳ ಕಪ್ಪು ಕೂಡಲು, ಹೊಳೆನ ಕಣ್ಣು ಇತ್ಯಾದಿ ಇತ್ಯಾದಿಗಳನ್ನು ಒಂದೊಂದಾಗಿ ಗುರುತಿಸಿ, ಅವುಗಳಿಗೆ ಸೆರಿಸಿಕ್ಕೆ. ಅನಂತರ ತನ್ನ ಕನ್ನಡಕವನ್ನು ತಿಗೆದು ಉರಸಿಕೊಂಡು ಪುನಃ ಅಡನ್ನು ಕಣ್ಣಿಗೇರಿಸಿ, ಬಳಿಕ ಹಿಂತಿರುಗಿ ಗೌರಮೃಷಿನನ್ನು ಎವೆ ಇಕ್ಕದೆ ನೋಡಲಾರಂಭಿಸಿದ. ತಾನು ಇದುವರಿಗೂ ಬ್ರಹ್ಮಜರಾವಸ್ಥೆಯಲ್ಲಿದ್ದುದು ಅವನಿಗೆ ಕರ್ತೀರವಾಗಿ ಸೆನಷಿಗೆ ಬಂದು ಬಹಳ ಜಗುಪ್ರಯೆಸಿತ್ತ. ಆ ದಿನವೇ ಗೌರಮೃಷಿನನ್ನು ಲಗ್ನವಾಗಬೇಕೆಂದು ಸಂಕಲ್ಪವಾಡಿದ.

ಈ ಯೋಚನೆಯಲ್ಲಿಯೇ ಒಮ್ಮೆ ಹೆಚ್ಚಿಯ್ಯೇ, ತನ್ನ ಸಂಜೀವಲಕ್ಷಿಗೆ ಆಸಮಾ ಧಾನವನ್ನು ಮಾಡಿ ಗೌರಮೃಷಿ ಹೊರಟು ಹೊಡಿದ್ದನ್ನು ಗಮನಿಸಲೇ ಇಲ್ಲ. ತನ್ನ ಈ ಸಂಕಲ್ಪವನ್ನು ಯಾರ ಮುಂದೆಯೂ ಪ್ರಸ್ತಾಪಿಸುವವನ್ನು ಥೈಯ್ ಆಶನಿಗೆ ಇರಲಿಲ್ಲ. ಗೌರಮೃಷಿನೋಡನೆ ವಾತನಾಡುವ ದಿಟ್ಟುತನವಿರಲಿಲ್ಲ. ಅಲ್ಲದೆ ಒಂದು ವಾರದ ಹಿಂದೆ ನಲ್ಲಿಯ ಬಳಿ ನೀರು ಹಿಡಿಯುತ್ತಾ ನಿಂತಿದ್ದ ಅವಳನ್ನು ಯಾರೋ ಕೆಣಿಕೆದ್ದಕ್ಕೆ, ಕೆಣಿಕೆದವನ ಕೆನ್ನೆಗೆ ಫಟೀರನೆ ಗೌರಮೃಷಿ ಹೊಡಿದದ್ದನ್ನು ಮಲ್ಲಿಯ್ಯ ಸ್ವತಃ ಕಣ್ಣಿರೆ ನೋಡಿ ಮೂರ್ಖ ಬಂದು ಬೀಳು ಪುದರಲಿದ್ದ. ಅದ್ದರಿಂದ ಗೌರಮೃಷಿನೋಡನೆ ಈ ವಿಷಯವನ್ನು ಪ್ರಸ್ತಾಪಿಸು ಪುದು ಕ್ಷೇಮಕರವಲ್ಲವೆಂದು ಮಲ್ಲಿಯ್ಯನ ಮತವಾಯಿತು. ಕಡೆಗೆ ರಾಚವ್ಯ

ನನ್ನ ಕೇಳಿಯೇ ಬಿಡಬೇಕೆಂದು ನಿಶ್ಚಯನಾಡಿ ‘ಇಂದು’ ‘ನಾಳೆ’ ಎಂದು ದಿನಗಳನ್ನು ದಬ್ಬಿತ್ತು ಅರು ತಿಂಗಳು ಕಳೆದಿದ್ದೆ.

* * * *

ಇನ್ನೂ ರದಿಲ್ಲದಿದ್ದರೂ, ಮಲ್ಲಿಯೈಗೆ ಬಿಸ್ತಿ ಕಂಪೆನಿಯ ವೀರಣ್ಣನದು ತುಂಬಾ ಭಯ. ವೀರಣ್ಣ ಸುಮಾರು ಇಪ್ಪತ್ತೀಕು ವರ್ಷದ ವಯಸ್ಸಿನ ಯುವಕ. ಅದೇ ರಸ್ತೆಯಲ್ಲಿ ಒಂದು ಕೊರತೆಯನ್ನು ಬಾಡಿಗೆಗೆ ತೆಗೆದು ಕೊಂಡು ಆದರಲ್ಲಿ ವಾಸವಾಗಿದ್ದೆ. ಅವನಿಗೆ ತಿಂಗಳಿಗೆ ಹದಿನ್ಯೇದು ರೂಪಾರ್ಥಿ ಸಂಬಳ ಬರುತ್ತಿತ್ತು. ಇನ್ನೇನು ಆಸ್ತಿಯಾ ಇರಲಿಲ್ಲ; ಹೆಚ್ಚಿಗೆ ಸಂಬಳ ಬರಬಹುದಾದ ಸಂಭವವೂ ಇರಲಿಲ್ಲ. ಒಬ್ಬಾಂಟಿಗೆ; ಒಳ್ಳೆಯ ಹುಡುಗ. ರಾಚಪ್ಪನ ಭೋಜನಾಲಯದಲ್ಲಿಯೇ ಅವನ ಉಂಟ. ಹೂಂ, ನಿಜ; ಗೌರ ಮೃಂತ್ಯ ಹೃದಯವನ್ನು ಗೆದ್ದಿದ್ದೆ; ತನ್ನ ಹೃದಯವನ್ನೂ ಅವಳಿಗೆ ಸೋತಿದ್ದೆ. ಗೌರಮೃಂತ್ಯನನ್ನು ವೀರಣ್ಣನಿಗೆ ಕೊಡುವುದಕ್ಕೆ ರಾಚಪ್ಪನಿಗೆ ಸ್ವಲ್ಪವೂ ಇಪ್ಪೆ ವಿರಲಿಲ್ಲ. ವೀರಣ್ಣ ಬಡವನೆಂದೂ ಅವನಿಗೆ ಬರುವ ಸಂಬಳದಲ್ಲಿ ಗೌರಮೃಂತ್ಯ ಸೌಖ್ಯವಾಗಿ ಬಾಳಲಾರಕೆಂದೂ ಅನುಕೂಲಸ್ಥಿರಿಗೆ ಅವಳನ್ನು ಲಗ್ಗಿ ಮಾಡಿ ಕೊಡಬೇಕೆಂದೂ ರಾಚಪ್ಪನ ಇಪ್ಪೆ. ಗೌರಮೃಂತ್ಯನನ್ನು ವೀರಣ್ಣ ಸ್ತ್ರೀತಿಸುವುದು ರಾಚಪ್ಪನಿಗೆ ಗೊತ್ತಿತ್ತು. ‘ಭೋಜನಾಲಯಕ್ಕೆ ಒಬ್ಬ ಗಿರಾಕೆ ಕಡಿಮೆಯಾಗುತ್ತಾನ್ನಲ್ಲ! ’ ಎಂಬ ಯೋಚನೆ ಇಲ್ಲದಿದ್ದರೆ, ವೀರಣ್ಣನನ್ನು ಅವನು ಮನೆಗೇ ಸೇರಿಸುತ್ತಿರಲಿಲ್ಲ. ವೀರಣ್ಣನೂ ಮಲ್ಲಿಯನೂ ಪರಂಚಯ ಸ್ಥಿರು. ಉಂಟಕ್ಕೆ ಹೋಗುವಾಗಲೆಲ್ಲಾ ವೀರಣ್ಣ ಮಲ್ಲಿಯನ ಪೈಪಧಾಲಯಕ್ಕೆ ಬಂದು, ಆ ಸುದ್ದಿ ಈ ಸುದ್ದಿ ವಾತನಾಡಿ ಹೋಗುತ್ತಿದ್ದೆ.

* * * *

ಒಂದು ದಿನ ಸಾಯಂಕಾಲ ಏಳು ಗಂಟೆಯ ಸಮಯದಲ್ಲಿ ಪ್ಲಾಟಿಯ ಮನೆಯ ಮೂಲೆಯ ಕಡೆಗೆ ತಿರುಗಿಕೊಂಡು ಮೂಲಿಕೆ ಅರೆಯುತ್ತಾ ಇದ್ದಾಗ ವೀರಣ್ಣ ಆಲೋಚನಾವರನಾಗಿ, ಸಿಧಾನವಾಗಿ ಬಂದ; ಆಲ್ಲಿದ್ದ ಸ್ವಾಲಿನ ಮೇಲೆ ಕುಳತುಕೊಂಡು “ಮಲ್ಲಿಯಾ! ನನೆಗೆ ಒಂದು ಪೈಪಧಾಲಯಕ್ಕೆ ವಾಡಿ ಕೊಡ್ಡಿರ್ಯಾ?” ಎಂದು ಮೇಲ್ಮೆನೆ ಕೇಳಿದ.

ಬಗ್ಗೆ ನೀಂಕುಕೊಂಡು ಶ್ರೀಲಭವಣಿದ್ವಿತೀ ಮನ್ಯಾಹ್ಯ ಸುಂದರೀಗಳ ಕಳಿತ ನೋಡದೆಯೇ “ವರಟು ಬಿಂಧುವ್ಯಾ; ನನಗೆ ಗೋಪ್ಯ ವೈಪು ಸಿನ್ಯ ಹಜಃವಣ್ಯ ಮುರಿದಿದ್ದಾನೆ ಅಂತೆ. ಎಹ್ ಪೌಲ ಹೇಳಲಿಲ್ಲ. ಈ ಜತಿಗೆ ಕುಸ್ತಿ ಆಡ ಜೀಡೆ, ಅವನು ಭಂಡ ಅಡ್ಡಿಸೆ, ಜಂ! ” ಎಂಬೆ.

ಮಲ್ಲಿಯ್ಯನ ಪಾರೆನ್ನು ರೀಪಿಗೆ ರೂಕೆಲ್ಲಾದೆ ಬಿರಣ್ಣ ಪೊದಲಿ ನಂತರೆಯೇ ಮೆಲ್ಲಿನೆ “ಇಲ್ಲಿ ನೀಡು ತ್ವಿಂತ್ರಿ ರಾತ್ರಿ ನಾನೂ ಗೌರೀ ಓಡಿಹೊಗಬೇಕೂ ಅಂತ ದಾಖಿಂಬ್ಯಾಟ್ಯಾ! ಎಂದೆ.

ಭಂಗನೇ ಹಿಂದಿರಾಗಿ ಉಂಟಾನ್ನಿ ಡಾರ್ಬಿನ್‌ ಬಗ್ಗೆ ನೀತೆ ಹೊಂಡು ಪೀರಣ್ಣನ ಮುಖವನ್ನು ಸ್ವಾಷಿತಾನಾದಾದೆ. ಈ ತೀರೆನ ಶಬ್ದಗಳನ್ನು ಅವನು ಕೇಳಿಯೇ ಇರಲಿಲ್ಲ. ಒಂದು ಪ್ರಾರ್ಥನೆಯಿಲ್ಲ ಗುರುಪ್ಯಾನನ್ನು ತಾನು ಲಗ್ನವಾಗಬೇಕೇದು ಸ್ವಾರ್ಥಿಸಿದ್ದೀರ್ಘ ಪ್ರಸ್ತಾವ ಪ್ರತಿರೆಂಭದ ವರಾಗರ್ವವೇ ದೊರೆಯಾದೆ ಅಂತು ಶರ್ವಾ.ಗಾ ಎಂದು ತಿಂಗಳ ರೂಪ ಬಂದು ಆ ಉರಳ್ಲಿ ಸೆಲೆನಿದ್ದೆ ವೀರಣ್ಣ ಗೋರ್ಕಿನುಡಿನೆ ಅನುಸಂಧಾನ ವರಾಡಿ ಕೊಂಡದ್ದನ್ನು ಕೇಳಿ ಅರೆಸಗೆ ಸಿಡಿಲು ಪೂನೇದ ಆಗಾಗಿಸ್ತು. ಸ್ವಲ್ಪ ಹೊತ್ತು ಯಾಗೆಯೇ ಪ್ರರಳ್ಳಿತನ್ನು ಸ್ವಾರ್ಥವಾರ್ಥ ಸಿದ್ಧಿಸು.

ಮಲ್ಲಿಯ್ಯನ ಪಿಕಾರಗೇ ಗೋರಣ್ಣ ಗ್ರಾಮಸ್ಥನೆಲ್ಲೇ ಶಳ್ಳಿ. ಉಟಿಯಲ್ಲಿ ಕಾಣುತ್ತಿದ್ದ ಡಾರೆದ ತಿಂಗಳಿನ ಗ್ರಾಮನ್ನು ನೊಡುತ್ತಾ ಯೋಚನಾ ಕರ್ತೃತ್ವಾಗಿದ್ದೆ. ಆದರೆ ಪುಂಗಂಬಾರಾದಲ್ಲಿ ಮುಂದೆ ಹೇಳಿದೆ: “ಮೋಗ ಬೇಕೆಂದು ವರಾಡಿದ್ದೇವೇ—ಇದೂ ಅವಕು ಕಾರ್ಯವರ್ಗಾ ಕ್ಷೇತ್ರದಿಂದ ಇದ್ದರೆ! ಈಗ ಒಂದು ತಿಂಗಳಿಂದ ಮನ್ಯಾಲ್ ಮಾಡ್ಡಾ ಇದ್ದೀನಿ. ಒಂದು ಸಲ ಬರ್ತೀನಿ ಅಂತಾಕೆ; ಇನ್ನೊಂದು ಸಲ ಖಾದೆ ಅಂತಾಕೆ. ಈಗ ಏರಡು ದಿವಸಗಳಿಂದ ಖಂಡಿತ ಬಿಂಫನಿ ಅಂತಿದಾಳಿ. ಆದ್ದರಿಂದ ಇವತ್ತು ರಾತ್ರಿ ಹೊರಟು ಹೋಗೋಣಾಂತ ಇದ್ದೀವಿ. ಈಗಾಗಲೇ ಏಕು ಗಂಟೆ ಆಗಿದೆ. ಹನ್ನೆರಡಕ್ಕೆ ನಾವು ಹೋಗೋಣಿದು. ಅಷ್ಟು ರಲ್ಲಿ ಅವಳ ಬುದ್ಧ ಏನಾಗುತ್ತೋ, ಹಂಗಿನ ಚಿತ್ತ!”

“స్తోగే హైక్కొ బేకు ఎందు పేణిదిరిల్లయ్య!“ పుట్టాయ్య చిల్డు సాగించి కొండ వైపు పోట్టి లుగిజు ఉపిక్కు.

విశ్వాసిగే వాటాన్ని నెఱిపు పని చెట్టిఉపు. అదుదిందలే ముందుకలిగిపు: “ఈ రాతి, సౌభాగ్యి చోసుక్కినే ఎంత స్తుతయిసిద్దు రించే, ఇల్లిగే ఎంపి పేరులే ఆగ్నేయి. పూస్తేమంత, అల్లిగే బేళగే చోగి తమ్మి సచారిగే చోణ బంధించి. దేగించు ఆసేక మచువే నెజితూ ఇరుత్తుచే ఆల్సి! ఆపచ పనిప్రాణి కుబుద అంపిక్కు వికాశు పూర్తించి. ‘నాసిబుండే ఇంక్కొదు.. ఇబ్బరిగూ యారూ నెంటిల్లి’ ఎంచే కొనుచేస్తిన్నిటి నాటి బేళగే ఆపుగంటిగే లగ్గుడ ముకొక్క. ఇంద్రుల్లా వికాశుగా చోచుచేపి యోక్కిగే గౌరి పను రాగ కాడుత్తుఁడే తండ్రి!

“ఇల్లి సేవిసు ఇంక్కొ! ఇదిల్లా నటగే లేక్కిల్ల. సినగె యావ కాపిలేగే పైషథు ఇంక్కేందీ సినగే తికొచుతో ఇల్లి!“

పుట్టాయ్య పగాను విశ్వాస పేరలే పసు పరిణామపన్నుంటు పూర్తిల్లి. ఆవసు అస్తుగానస్తు సంగాగ్ంభీప. “గౌరిన సనగే లగ్గుచూడించుచుండ్రే రాల్చుసగే ఇశ్వరిల్లి. గౌరియు పన్నున్న ఎల్లి తిరుగుఁడ్రుఁడు! ఏం ఏం యుండు!”

“ఇల్లి దోయ్యు ఏ, ‘నాటు! ఇన్ ఫ్రీ సచాగే బేక్కిల్ల. నాను బేరే ఒబ్బిగాగి ములుచుచు కొడ్దుఁడ్రుఁన్. కొగీ పసు బేశోఁ జేళు, ఇల్లిదిద్దరే గాది పుడు!“

ఇంద్రుఁచై రాగే ఇస్తే ఘృత్యాయి. నాన్ని చేపేత్తింద్రు విషయపన్ను ఒపలుయి సి కిందాన్ని. ఇర్చుఁచే లింద పుట్టాయ్యన్ను సేఎడుత్తూ “పుట్టాయ్యప్పె ఎంబుచ్చు, సేరుఁస్తు నాచే ప్రీతిపసువ డాగే ఏనాదరూ పూడికొచుత్తిఁఁడు!“ ఎందు పుట్టాయ్యగే ఎరడనేయ సిదిలన్ను మూడింద.

పుట్టాయ్యగే దగ్గరుమేయాయి తు. తలే సుత్తికోండు

ಬಂದಂತೇ ತಯಿತು. ಎರಡು ಸಿಮಿನಗಳ ಕಾಲ ತಲೆ ಎತ್ತಿ ಏನನ್ನೇಲ್ಲೋ ಯೋಚನೆ ಮಾಡಲಾರಂಭಿಸಿದ. ತನ್ನ ವಿಚಾರಗಳಲ್ಲಿಯೇ ಮಗ್ನಾಗಿದ್ದ ವಿರಣ್ಣ ಮುಂದೆ ಹೇಳಿದ : “ನಮ್ಮ ಅಕ್ಷೀಮಂಡಿ ರುದ್ರಣ್ಣ ಆ ತರದ ಮದ್ದ ಒಂದು ಮಾಡಿಸಿಕೊಂಡಿದ್ದನಂತೆ ! ಅವನ ಹುಡುಗಿ, ಪೂಂಜಿ ಅವನನ್ನು ಕಂಡರೆ ಉರಿದು ಬೀಳುತ್ತಿದ್ದವರು, ಅವನು ಉಪಾಯಮಾಡಿ ಅವಳಿಗೆ ಮದ್ದ ತನ್ನಿಸಿದ ಮೇಲೆ ಅವನನ್ನು ಕಂಡರೆ ಅವಳಿಗೆ ಪ್ರಾಣ. ಮೂರೇ ದಿನದ ಮೇಲೆ ಅವರ ಲಗ್ಗುನೂ ಅಂಥಾದ್ದು ಏನಾದರೂ ಮಾಡಿ ಕೊಡು ಮಲ್ಲಿಯ್ಯ !”

ವಿರಣ್ಣ ವಾಸ್ತವವಾಗಿ ಒಳ್ಳಿಯ ಹುಡುಗ. ಗೌರಮ್ಮನ ಪ್ರೇಮವನ್ನು ಮೋಸದಿಂದ ಸಂಪಾದಿಸುವ ಇಷ್ಟವಿರಲಿಲ್ಲ. ಸಮಯದಲ್ಲಿ ಅವರು ಹಿಂದಿಗೆದು, ತಾನು ಮಾಡಿದ ಏಪಾರಿಗಳನ್ನು ಹಾಳುಮಾಡದಂತೆ ಹುಡ್ಡಾ ರಾಗಿರಬೇಕೆಂದು ಅವನ ಆಶೆ. “ಅಷ್ಟೇ ! ಇನ್ನೇನಿಲ್ಲ ಮಲ್ಲಿಯ್ಯ, ಅಂಥಾದೊಂದು ಏನಾದರೂ ಮಾಡಿಕೊಟ್ಟಿ ಈಗ ಉಟ್ಟಿಕ್ಕೆ ಹೋಗುವಾಗ ಅವಳಿಗೆ ತನ್ನಿಸಿ ಬಿಡುತ್ತೇನೆ. ಸ್ವಲ್ಪ ಸೀ ಆಗಿರಲಿ ! ಹೋಟಿಲ್ಲ ತಿಂಡಿಯ ಜತಿಗೆ ಸೇರಿಸಿಬಿಟ್ಟು ಕೊಡುತ್ತೇನೆ. ಆಧವಾ ಹೋಸತರದ ಗುಲಾಬಿನಾ ಬಂದದೆ.... ಎಂತ ಕೊಡುತ್ತೇನೆ. ಅವರು ತಿಂದರೆ, ರಾತ್ರಿ ಹನ್ನೆ ರದು ಗಂಟಿ ಹೊತ್ತಿಗೆ ಅವಳಿಗೆ ನನ್ನ ಮೇಲೆ ಪ್ರೇಮ ಹೆಚ್ಚಾಗಿ ನನ್ನ ಜತೀಲಿ ಬಂದೇ ಬರುತ್ತಾಗೆ. ಪದು ಗಂಟಿಕಾಲ ಆದರೂ ಪ್ರೇಮ ಹೆಚ್ಚಾಗುವಂತೆ ಮದ್ದ ಕೊಡು ಮಲ್ಲಿಯ್ಯ ! ಶಿವನಾಣಿ, ಯಾರಿಗೂ ಹೇಳೋಣಿಲ್ಲ !”

ಮಲ್ಲಿಯ್ಯ ತನ್ನ ಯೋಚನೆಯೆಲ್ಲಾ ಮುಗಿಸಿ ಕಾರ್ಯಕ್ರಮವನ್ನು ನಿರ್ಧರಿಸಿ ಬಿಟ್ಟಿದ್ದ. “ನೀವು ಓಡಿಹೋಗುವುದು ಎಷ್ಟು ಹೊತ್ತಿಗೆ ?” ಎಂದು ಹೇಳಿದ.

“ಹನ್ನೆ ರದು ಗಂಟಿಗೆ ! ಈಗ ಉಟ್ಟಿಕ್ಕೆ ಹೋಗುತ್ತೇನೆ. ಬಂಬತ್ತು ಗಂಟಿಯ ಹೊತ್ತಿಗೆ ಮಾಮೂಲಿನಂತೆ ರಾಜಪ್ರಮಾಲಿಗಿ ಬಿಡುತ್ತಾನೆ. ನಮ್ಮ ಏಪಾರಿನ ಪ್ರಕಾರ ಗೌರಿ ಹನ್ನೆ ರದೆ ವರೆಗೂ ಎದ್ದೇ ಇರಬೇಕು. ನಾನು ಅವರ ಮನೆಯ ಹಿತ್ತಲ ಕಡಿಗಿ ಹೋಗಿ ಎರಡು ಸಾರಿ ಸಿಕ್ಕಿಹಾಕಿ ಮೂರು

ಸಾರಿ ಹಿತ್ತಲು ಬಾಗಿಲು ತಟ್ಟಬೇಕು! ಗೌರಿ ಬಾಗಿಲು ತೆಗೆದು ಬಂದಳೋ ನನ್ನ ಹೆಂಡತಿ ಆದಳು ಅಂತ ತಟ್ಟುಕೊ! ಒರ್ನಿಲೋ. ನನ್ನ ಕಥೆ ಮುಗಿತ್ತು!”

“ವೀರಣ್ಣ, ನಾನು ಬಂದು ಗುಳಿಗೆ ಗಾತ್ರ ಬಂದು ಚೂಣಿಮಾಡಿ ಕೊಡುತ್ತೇನೇ.... ಏನೇರೇ ಹೋಗ್ಗೀ ಅಂತ! ಈ ತರದ ಛೋಷಧಿ ನಾನು ಯಾರಿಗೂ ಮಾಡಿ ಕೊಡುವವನಲ್ಲ; ಯಾಕೇ ಎಂದರೆ.... ನೋಡು.... ಎಪ್ಪು ಆಸಾಹುತ ಆಗುತ್ತೇ ಅದಕ್ಕೇ. ಸೇನು: ಬೂತ್ತಿ ಆಸಾಮಿ, ಪಕ್ಕದ ಮನ್ನೆ ಯವನ ಹೆಂಡತಿಗೆ ಕೊಡುವಂತಾವನು ನೀನಲ್ಲಾ ಅಂತ ಕೊಡ್ಡಿನೇ. ಈ ಪ್ರೇಮಚೂಣಿ ಇಲ್ಲಿ ಸಿಗುತ್ತೇ ಅಂತ ಸುಖವು ಗೊತ್ತಾದರೆ ಪ್ರಪಂಚದ ಗಂಡಸರೀಲ್ಲಾ ಇಲ್ಲೇ ಬರುತ್ತಾರೆ ನೋಡು!”

“ಯಾರಿಗೂ ಹೇಳೋದಿಲ್ಲ ಮುಲ್ಲಿಯ್ಯ; ಎಡೆ ನೀಳದೂ ಹೇಳೋ ದಿಲ್ಲಿ!”

ಮುಲ್ಲಿಯ್ಯ ಮನಸ್ಸಿನಲ್ಲೇ ನಗಃತ್ತಾ ಸ್ವಲ್ಪ ಅಫೀಮು ತೆಗೆದುಕೊಂಡು ಅದಕ್ಕೆ ಗಾಢನಿದ್ರೆ ಬರುವ ಕೆಲವು ರಸಗಳನ್ನು ಸೇರಿಸಿ, ಜೀನುತ್ತಪ್ಪ-ಸಕ್ಕರೆ ಯಲ್ಲಿ ಕಲಸಿ, ಒಂದು ಗಟ್ಟುಗದ ಪ್ರಮಾಣ ಗುಳಿಗಿಮಾಡಿ, ಅದನ್ನು ವೀರಣ್ಣನ ಕೈಗೆ ಕೊಟ್ಟು “ನೋಡು ವೀರಣ್ಣ, ಈ ಚೂಣಾನ ನೀನೇ ಖುದ್ದು ಗೌರಮ್ಮನಿಗೆ ತಿನ್ನಿಸಿ ಬರಬೇಕು. ಯಾರ ಕ್ಷೇತ್ರದರೂ ಕಳುಹಿಸಿದರೆ ಇನ್ನಾ ರಾದರೂ ತಿಂದು ಏನಾದರೂ ಅದಿತ್ತು” ಎಂದು ಎಚ್ಚರಿಕೆಯನ್ನೂ ಕೊಟ್ಟು. ತಿಂದವರಿಗೆ ಆಧಿಗಂಟೆಯಲ್ಲಿಯೇ ಗಾಢನಿದ್ರೆ ಬಂದು ಪದಾರು ಗಂಟಿ ಕಾಲ ಅವರು ಕುಂಭಕರ್ಣನೋವಾದಿಯಲ್ಲಿ ಮಲಗುವುದರಲ್ಲಿ ಸಂದೇಹವೇ ಇರಲಿಲ್ಲ!

ವೀರಣ್ಣ ಹೊರಟಿ ಹೋದಮೇಲೆ ಮುಲ್ಲಿಯ್ಯ ಸುಮಾರು ಒಂದು ಗಂಟೆಯ ಕಾಲ ಕಾದಿದ್ದ. ವೀರಣ್ಣ ಉಂಟ ಮುಗಿಸಿಕೊಂಡು ಕೊಳಡಿಗೆ ಹೋದುದನ್ನು ಗಮನಿಸಿದನಂತರ, ರಾಜಪ್ಪನಿಗೆ ಒಂದು ಕಾಗದ ಬರಿದು, ಎದುರು ಅಂಗಡಿ ಜಗಲಿಯ ಮುಂದೆ ಕುಳಿತಿದ್ದ ಅಂಗಡಿಯ ಜವಾನ ನೊಂದಿಗೆ ಕಳುಹಿಸಿದ. ಆ ಕಾಗದದಲ್ಲಿ ಈ ರೀತಿ ಬರೆದಿತ್ತು:

“ರಾಜೆಯ್ವುನವರಿಗೆ ಮಲ್ಲಿಯ್ವನ ಕರ್ತವ್ಯಾತಿಗಳು— ಈ ದಿವಸ ರಾತ್ರಿ ಚನ್ನೆದೆಡು ಫೋರ್ಗೆ ವೀರಣ್ಣ ಗೌಡರ್ಪನಪ್ಪು ಓಡಿಸಿಕೊಂಡು ಯೋಗ್ಯಾಗುವ ಅಂತಹ ಕ್ರಿಂತಿಂದಿಂದ ಅ ಕಟ್ಟಿಗೆ ಬಂದು ಎತ್ತಿದು ಸಲ ನಿಷ್ಠೆ ಕಾನ್ನೆ ಮಂಗಳ ಸಲ ಜಾಗ್ರಾ ಪರ್ಮಿತ್ತಾನೆ. ಸಿಹುಗೆ ಶಿಳಪಿತ್ತೇನೇ. ಇಂದಾರೆ ಹೀರಿದ್ದು ಜಿಲ್ಲೆ.”

ಖ್ಯಾತ ಹೈತ್ತಿ ಸ್ಥಾನ ಉದ್ದರಿಸಿ:

“ಮಲ್ಲಿಯ್ವನದರಿಗೆ, ಒಂದು ದಿನ ಕರ್ತವ್ಯಾತಿಗಳು. ವರ್ತಮಾನ ಕಳ್ಳಿಗಿಡ್ಡಿಕ್ಕೆ ಸಂಕ್ಷಿಪ್ತ ಅಂಶ. ದಾಗೆ ತಲ್ಲಿನೊಷ್ಟು ಬಹಳ ಬಂದಿದೆ. ಆದರೆ ರಾಜ್ಯ ಏಳ್ಳಾ ಕಾವಿಗ್ಯಾ ಅವಧಾ ಬಂದೆಂದನೇ ಮೆಟ್ಟಿಸಿಂದ ಹೊಗೊನು ಕಾಂತಿ ಶ.ತೀ ಇನ್ನೆ.”

ಆ ದಿವಸ ಮಲ್ಲಿಯ್ವನ ಹೈತ್ತಿ ದೊಡ್ಡ ಆಸಾಹೆತವಾಗುವುದೆಂದು ಸಿರಿಕ್ಕಿಸಿ ಮಲ್ಲಿಯ್ವನ್ನಿಂದ ವಾರಿ.

ಬೀಳಾಯ್ವನ್ನು. ಮಲ್ಲಿಯ್ವನಿಗೆ ಪನಗಾ ವರ್ತಮಾನ ಬರಲೀಲ್ಲ ಪಟ್ಟಿತಿಂದ ವೀರಣ್ಣ ಮುಖ್ಯಾಗ್ನಾ ಬಿಡ್ಡಿಲ್ಲ. ನಾಘರಾತ್ರಿ ಗಣಾಟೀ ದಡೆಡಿತ್ತೆಂದು ಯಾರಾ ತಿಳಿತ್ತಿರ್ಲು. ಮಲ್ಲಿಯ್ವನ್ನು ಪಂಕ್ತಿ ನಡೆಗೂ ಮಲ್ಲಿಯ್ವನ್ನು ಕುತ್ತೊ ತಲದಿಂದ ದರ್ಶಕರಾಸಾಯ್ದೆ ಎದ್ದರೆ ನೋಡಬ್ತಿದ್ದು; ಏನೂ ವರ್ತಮಾನ ಬರಲೀಲ್ಲ. ಮಲ್ಲಿಯ್ವನ್ನು “ಎಂಬಾಳಾಯ್ವನ್ನು; ತಾನೇ ಭೋಜನಾಲಯಕ್ಕೆ ಹೋಗಿ ಬರಬೇಕೆಂದು ಮೊರಗಿ ಲಾಂತು ಬಾಗಿಲನ್ನು ಇತ್ತೀ ಬೀಗ ಹಾಕುತ್ತಿದ್ದು. ಅಷ್ಟರಲ್ಲಿ ವೀರಣ್ಣ ಜಬ್ಬಿಗೆ ಮಲ್ಲಿಗೆ ಹಳೆವನ್ನೂ ಗಮಗುಸುವ ಮೊಸಬಟ್ಟಿಗಳನ್ನೂ ಹಾಕಿಕೊಂಡು ಬಂದು ಮಲ್ಲಿಯ್ವನ್ನು ಬೆನ್ನುತ್ತಿದ್ದು ಸಂತಸದಿಂದ “ರಾತ್ರಿ ರಾಜಕ್ಕೆ ಮನೆಗೆ ಇಂಟಿಕ್ಕೆ ಬರಬೇಕ್ಕೆ, ರಾಜಕ್ಕೆ ಹೇಳಿ ಅಂದ ಮಲ್ಲಿಕ್ಕು, ಸಿನ್ನ ದಯವಿಂದ ಹಂಡು ಅಗ್ನಿ ಆಯ್ತು. ರಾಜಕ್ಕೆನೂ ಸಿನ್ನ ಮಾರ್ಣಿ ಮಾರಿ ಸೇರಿದು. ಸಿನ್ನ ರಾತ್ರಿ ಸಿನ್ನ ಮುಂದೆ ಹೇಳಿದ ಹಾಗೆ ಹಿತ್ತಿಲ್ಲ ಬಾಗಿಲ ಹೆತ್ತಿರ ಹೆಮ್ಮೆ, ಸಂಕೆತ ವಾಡಿದೆ. ಹಂಡದೊಳಗಿಂದ ಗಿರಿ ಹಾರಿ ಬತ್ತೋ ಹಾಗೆ ಬಂಡಿ ಗುಂ. ಕೂಡಲೆ, ಬಾಗಿಗೆ ಗೊತ್ತು ವಾಡಿದ್ದ ಗಂಟೀಲ ಸ್ವೇಚ್ಛಿಗೆ ಹೋಗಿ ಹೆಚ್ಚಿಲು ಹತ್ತಿಕೊರಡು ಹೊನ್ನೀ

మతక్కు కోచినే జవత్తు లేదిగా ఆచాంటగి లగ్గునల ఆయ్యా. ‘రాజుపు హేగిద్దారు కుమిసుత్తునే, ఇస్తేనంతే’ ఎంత ఒంభుర్చు గంటగి హిందిరుగి ఒండ్డెప్ప. ఏస్తు దయించు తెస్తు మామ నన్నిభరిగూ ఆశీధానచ నూడిచ. ఉద్దు వాళ్ళు, నొల్లు, గంటగి గౌరీ నస్తు మనీగి గంగి రెరుక్కుళే. నున్నా బా, నొక్కి రాజుస్తున మనీయోఽగి కుడిపి! ” ఎండ.

మల్లియ్య భావుంతనాగి

“గుఁగే-జూబో-ఏచ్ దాచిచే? ” ఎందు శ్వాసం.

వీరణ్ల నసుహగంలు పోడి:

“హూం! అనే మళ్ళీ ఇంక్కు గలిసాగి వాడిచ్చే. సిన్ను రాత్రి నీను కొట్టి జూబో తిగిపుఁఁకొండు లాటిక్కు దేశేచే. అట్టి ఆద మేలి మేల్లిగి ఆచన్ను గోలగి తిఱ్పి స్వేచ్ఛా అంక దమయిం కాయు త్తిచ్చే. రాజుప్ప వెల్లినేఱ్చు అంచె పుగ్గన్. ఏస్తు చ్చత్తిర యోగి షైవధి తేగిదుకొండు బా .. ఎండ పోస్తు కుపులినిచ. నాను ఆధ్య దారీ బంచే; ఆగ గోలు క్రొచ్చ దేశిచెన్ని సంపాదిసిష్టేసే, రాజుప్పున వాస్తుల్చివన్ను కొండించి బచేపులు.... ఎంత బంది మోళేదు, హిందిరుగి పోగి షైవధి కొనిటిఱ్చి తాక సీహి కొట్టి జూబో రాజుప్పునిగి తిన్నిసి బట్టి! ” *

* Love philtre of Ikey ఎంబ క్షియ ఆధారదింజ బరిదుచు.

“ಡೆಡೋನಿಯಾ”

ಲಾರ್ಯರ್ ರಘುನಾಥರಾಯರು—ಹೌದು ಬೆಂಗಳೂರು ಜಾವ.ರಾಜ ಪೇಟೀಯಲ್ಲಿರುವವರು—ಕಭೀರಿಯಿಂದ ಸುಜೀಗೆ ಮಂದಪರು, ಉತ್ತಾ ಕಾರವನ್ನು ತೆಗೆದುಕೊಂಡ ಮೇಲೆ ಎಂದಿನೆಂತೆ ಸೀತಮ್ಮನ ಜತಿಗೆ—ಹೌದ್ರಿ, ಅವರ ಹೆಂಡತೆ—ವಿನೋದಕ್ಕೆ ಕೂಡದೆ ಗಂಡುಕಚ್ಚಿ ಕಾಶಿ ಜೂನಾಗಿ ತಂದಿದ್ದ ಕೈಗುದ್ದಲಿ ತೆಗೆದುಕೊಂಡು ಹೊರಟರು. ಕಸೂತಿ ಹಾಕುತಾ ಕುಳಿತಿದ್ದ ಸೀತಮ್ಮನವರು ನಷ್ಟನಕ್ಕು “ಸರಿ, ಇನ್ನು ಮೂರು ತಿಂಗಳಿಗೆ ಲಾಲ್ಬಾಗ್ ಮುಚ್ಚಿಬಿಡಬೇಕಾಗುತ್ತೆ” ಎಂದು ಕುಚೀಪ್ಪೆಮಾಡಿದರು.

“ನೋಡುತ್ತಿರು, ಮನೆ ಮುಂದೆ ಹೂಡೋಟಿ ಹೇಗಾಗುತ್ತೆ ಅಂತ” ಎಂದು ರಘುನಾಥರಾಯರು ಉತ್ತರವಿತ್ತು ಹೊರಗಡಿಗೆ ಬಂದರು.

* * *

ಸಂದರ್ಭ ಇಷ್ಟಃ : ರಘುನಾಥರಾಯರು ಅಂದವಾದ ಚಿಕ್ಕ ಹೊಸ ಬಂಗಲೆ. ಕಾಂಪೋಂಡು ಉಂಟು. ಮನೆ ಮುಂದೆ ಹೊಳಿಗೊಡಿಯವರಿಗೂ ವಿಸ್ತಾರವಾದ ಜಾಗ. ಅಂದವಾದ ಹೂಡೋಟಿ ಬೆಳೆಸಲು ಅನುಕೂಲ ಗಳುಂಟು. ಆದರೂ ತಮ್ಮ ಕಾಲವನ್ನು ಲಾಲ್ ವರ್ಚೆಲಿ ವೃತ್ತಿಗೂ ಸೀತಮ್ಮನೊಡನೆ ಸಿನಿಮಾ ವಾಕಿಂಗ್ ವಿನೋದಗಳಿಗೂ ನಿವೇದನ ಮಾಡಿದ್ದ ರಘುನಾಥರಾಯರಿಗೆ ಹೂಡೋಟಿದ ಭ್ರಮೆ ಮನಹೊಕ್ಕಿರಲಿಲ್ಲ. ಈಗ ಒಂದು ವಾರದ ಹಿಂದೆ ಅಂಚಿಯವನು ಭಾರವಾದ ಲಕೋಟಿಯೊಂದನ್ನು ತಂದು ಕೊಟ್ಟಾಗ, ಹೊಸ ಕೇಸಿಗೆ ವಕಾಲತ್ತನ್ನು ಯಾರೀ ಕ್ಷೇಗಾರರು ಕಳುಹಿ ಸಿರಬಹುದೆಂಬ ಆಕಾಂಕ್ಷೆಯಿಂದ ಆದನ್ನು ಹರಿದ ರಘುನಾಥರಾಯರ ಕೈಗೆ,

ಅಂದವಾದ ಬಣ್ಣದ ರಟ್ಟಿನ ಕ್ಷಾಟಲಾಗು ಒಂದು ಸಿಕ್ಕಿತ್ತು. ಮನಸ್ಸನ್ನು ಸೇರಿಹಿಡಿದು ನಿಲ್ಲಿಸುವ ಸೊಬಗುಳ್ಳ, ವಿವಿಧ ಬಣ್ಣಗಳಿಂದ ಕೂಡಿ ಮಂದರ ವಾದ ಅಕ್ಷತಿಯುಳ್ಳ ಹೂಗೊಂಚಲಿನ ಚಿತ್ರ ರಟ್ಟಿನ ಮಧ್ಯದಲ್ಲಿ ಮುದ್ರಿತವಾಗಿತ್ತು. ಈ ತೆರದ ಹೂ ಮನೆಯ ಮುಂದಿರವಿದ್ದರೆ ಆದು ಮನೆಯೇ? ” ಎಂಬ ಹೃದಯವನ್ನು ಒಲಿಸಿಕೊಳ್ಳುವ ಪ್ರಸ್ತು ಕೆಳಗಡೆ ಎದ್ದು ಕಾಣುತ್ತಿತ್ತು. “ದೇಂಡೋನಿಯಾ ಗಿಡ ಮನೆಯ ಸುತ್ತಲೂ ಇದ್ದರೆ ಅದಕ್ಕೂ ಹೆಚ್ಚಿನ ಅಲಂಕಾರವಿಲ್ಲ ” ಎಂಬ ಸಿದ್ಧಾಂತ ಕೆಳಗಡಿಗೆ ಮುದ್ರಿತವಾಗಿತ್ತು.

“ದೇಂಡೋನಿಯಾ

ಬೆಳೆದು ನೋಡಿ

ನೋಡಿ ಆನಂದಿಸಿ

ಆನಂದ ಆನುಭವಿಸಿ ! ”

ಎಂಬ ಆರ್ಥಾನವೂ ಕಾಣಬರುತ್ತಿತ್ತು.

ಈ ತೆರದ ಹೂಗೊಂಚಲುಗಳು ಕಾಂಪೌಂಡು ಗೋಡೆಯ ಸುತ್ತುಲೂ ಇದ್ದರೆ ನಿಜವಾಗಿಯೂ ಚೆನ್ನಾಗಿರುತ್ತದೆಂದು ರಘುನಾಥರಾಯರು ನಿಧರಿಸಿದರು. ಲಾಲಾಬಾಗಿನಲ್ಲಿ ಬೆಳೆದಿದ್ದ ಹೂಗಳು ಯಾವೂ ರಘುನಾಥರಾಯರ ಮೇಲೆ ಇಷ್ಟ ಪರಿಣಾಮ ನಾಡಿರಲಿಲ್ಲ. ಕೈಯಲ್ಲಿದ್ದ ಕ್ಷಾಟಲಾಗಿನ ಮೇಲೆ ಮನೋಹರವಾಗಿ ಚಿತ್ರಿಸಿದ್ದ ಆ ಗೊಂಚಲಿನ ರಮ್ಯತೆಯೂ ಅದರ ಕೆಳಗೆ ಮೂದಲಿಸುತ್ತಿದ್ದ ಮಾತುಗಳೂ ರಘುನಾಥರಾಯರ ಸರಳ ಹೃದಯವನ್ನು ಗೆದ್ದವು.

“ದೇಂಡೋನಿಯಾ-ಆರಿಗಿದ, ವಿವಿಧ ಬಣ್ಣಗಳ ವಿದೇಶೀ-ಹೂವಿನ ಬೀಜಗಳ ಪೊಟ್ಟಣ ; ಮೂರೇ ರೂಪಾಯಿ ” ಎಂದು ನಮ್ಮತೆಯಿಂದ ಹೇಳುತ್ತಿದ್ದ ವಾಕ್ಯ ರಘುನಾಥರಾಯರನ್ನು ಕಾಯಿದ ಕಡೆ ತಿರುಗಿಸಿತು. ಬಂದಿದ್ದ ಕ್ಷಾಟಲಾಗಿನೊಂದಿಗೆ ಕಂಪನಿಯ ವಿಳಾಸ ಮುದ್ರಿತವಾಗಿದ್ದ ಲಕೋಟಿಯೂ ಅವೇಕ್ಷಣೆ ಪತ್ರವೂ ಇದ್ದವು. “ಇದನ್ನು ಸ್ವಾಂಪು ಅಂಟಿಸದೆ ಅಂಚಿಗೆ ಹಾಕಬಹುದು ” ಎಂಬ ವಿನಂತಿ ಅದರ ಮೇಲೆ ಬರೆದಿತ್ತು. ಸರಿ, ರಘುನಾಥರಾಯರು ಎರಡು ಪೊಟ್ಟಣಗಳಿಗಾಗಿ ಬರೆದುಹಾಕಿದರು. ಆ ದಿನ ಸಂಜೀಗೆ

ಮನೆಗೆ ಬಂದಾಗ ಸ್ನೇಹಲ್ ಕ್ಯಾರಿಯರಿನ ಮೇಲೆ ಕಟ್ಟಿದ್ದ ಕೈಗುದ್ದಲಿಯನ್ನು ಸೀತಮೃನವರು ಸೋಣಿ. “ಇದೇನು? ಕೋಟಿಗೆ ಹೋಗಿದ್ದಿರೋ? ಕೂಲಿಗೆ ಹೋಗಿದ್ದಿರೋ?” ಎಂದು ಕೇಳಿದರು.

ಹೊಡೋಟಿದ ನಿಮಾಳಣದಲ್ಲಿ ರಘುನಾಥರಾಯರ ಉತ್ತಾಪಕವನ್ನು ಹೇಳಿತ್ತಿರದು. ಮೊದಲ ದಿನ ಹದಿನ್ಯೇದು ನಿಮಿಷ ಮನೆ ಮುಂದಿನ ಹಾಳಿಗೋಡಿಯ ಎರಡು ವರ್ಷಾಲೀಗಳಲ್ಲಿಯೂ ಪಾತಿ ಮಾಡಲೋನುಗ ನೆಲ ತಿಗಿದರು. ಅನಂತರ ಮನೆಯೋಟಿಗೆ ಬಂದು ಎರಡು ಲೋಟಿ ನೀಂಬಿಹಣ್ಣಿನ ಪಾನಕ ಕುಡಿದರು.

ಸೀತಮೃನೂ ಸಹಜವಾದ ಉತ್ತಾಪಕತ್ವಿಂದ “ಎಂಥ ಗಿಡ ರಾಕುತ್ತಿರಿ?” ಎಂದು ಕೇಳಿದಳು.

“ದೇಡೋನಿಯಾ!” ಒಂದು ಬಗೆಯ ಪರಸ್ಪರೇಶೇತ್ತಿಲ್ಲಿ ಉಚ್ಚಾರಣೆ.

“ವಿನು? ಡ-ಫ-ಣ....?”

“ಡೆ-ಡೋ-ನಿ-ಯಾ—?”

“ಎಂಥ ಹೂವು ಆದು?”

ಮೇಜಿನ ಮೇಲಿದ್ದ ಕ್ಯಾಟಲಾಗನ್ನು ತೆಂದು ತಾನು ಮನ ಸೋತಿದ್ದ ಹೂಗೊಂಬಡಲನ್ನು ಸೀತಮೃನಿಗೆ ತೋರಿಸಿ, “ಸೋಡು, ಎಷ್ಟು ಚಿನ್ನಾಗಿದೆ” ಎಂದರು. “ವಿನು ಚಿನ್ನಪೋ! ಇದರ ಒವ್ವು ಗುಲಾಬಿ ಮಲ್ಲಿಗೆ ಹಾಕಿದರೆ, ದೇವರ ಪೂಜೆಮಾಡಿ ಹೂವು ಮುಡಿಯಬಹುದು ಎಂದರು ಸೀತಮೃ.”

* * * *

ಮೂರು ದಿವಸದಲ್ಲಿ ಪಾತಿಗಳು ಆದವು. ಅಮೇಲೆ ಎರಡು ದಿವಸ ಅವರಿವರ ಸಲಹೆಯ ಮೇರಿಗೆ ಪಾತಿಗಳಿಗೆ ಹೊಸ ಮಣ್ಣ ಗೊಬ್ಬರ ಭತ್ತಿಯಾದವು. ಮಗು ಹುಟ್ಟಿಪುದಕ್ಕೆ ಮುಂಚೆ ಸೂಲಗತಿಯನ್ನು ಸಿದ್ಧಪಡಿಸುವಂತೆ, ಬೀಜಗಳು ಬರುವುದಕ್ಕೆ ಮುಂಚೆ ರಘುನಾಥರಾಯರು ಎಲ್ಲಾ ಅಣಿ ಮಾಡಿಇಟ್ಟಿದ್ದರು. ಪ್ರತಿನಿತ್ಯವೂ ತೋಟಿದ ಕೆಲಸವಾದಮೇಲೆ ಒಂದು ಲೋಟಿ ಪಾನಕ. “ಒಂದು ನೀಂಬಿಹಣ್ಣಿನ ಗಿಡ ತಂದು ಮನೆ ಮುಂದೆ ನೆಡಿ ಅಂದೆ, ಆಗ ಸರಿಹೋಗುತ್ತಿ ಪಾನಕಕ್ಕೆ” ಎಂದು ಸೀತಮೃನವರು ತಮಾಣಿ ಸಹ

ವರಾಡಿದೆ. “ಡಿಡೋನಿಯಾ ಹೂ ಬಿಡಲಿ ತಾಕು, ಆಗ ನೀನೇ ಬಂದು ಎರಡು ಲೋಟಿ ವಾಸಕ ಹೆಚ್ಚಿಗೆ ವಾಡಿಕೊಟ್ಟು ಹೂವು ಕೇಳುತ್ತಿರೂ ಮುಡಿಯಲಿಕ್ಕೆ” ಎಂದು ರಘುನಾಥರಾಯರು ಸಿತಮ್ಮನಿಗೆ ಉತ್ತರವಿತ್ತದ್ದರು.

ಬೀಜಗಳ ಪ್ರಾಟ್ಟಣ ಬಂದ ದಿವಸ ರಘುನಾಥರಾಯರ ಉತ್ಸಾಹ ಹೇಳಿತ್ತೇರದು. ವಿ. ಪಿ. ವನೆಂದು ರೇಳಿದ್ದ ಲಾಯರು ಮತ್ತೆರಿಗೆ “ಡಿಡೋನಿಯಾ ಹೂವು ಗೊತ್ತಿಲ್ಪೇ— ಲಾಯರ್ ಕೆಲಸ ಇನ್ನೇಲ್ಲಿ ವರಾಡಿತ್ತಿರಿ, ಅಷ್ಟು ಗೊತ್ತಿಲ್ಲದ್ದರೆ” ಎಂದು ಉತ್ತರವಿಶ್ಲೇಷಿತ ಅವರಿಗೆ “ಡಿಡೋನಿಯಾ” ದ ಪರಿಚಯ ವಾಡಿಕೊಟ್ಟರು. ಆ ದಿನ ಮಧ್ಯಾನ್ತರ್ ಎರಡು ಗಂಟೆಗೇ ಮನೆಗೆ ಬಂದು Modern Review ನಲ್ಲಿ ಇ. ಸೆಕರು ಬರೆದಿದ್ದ “Electro-culture” ಎಂಬ ಲೇಖನ ಶೇಗೆದು, ಅದರಲ್ಲಿ ಬರೆದಿದ್ದ ಅತ್ಯಾರ್ಥ ವಿಷಯದಲ್ಲಿ ಬೀಜಗಳನ್ನು ನನೆಯಿಸಿ ಸಂಭ್ರಮದೊಡನೆ ಬೀಜ ಬಿತ್ತಿದರು. ಆ ದಿವಸ ಆವರು ಎರಡು ಲೋಟಿ ವಾಸಕ ಕುಡಿದರು. ಮಣಿಯಂತೆ ಧಾರೆಯಾಗಿ ಸೀರು ಬೀಳುವಂತೆ ಸೀರು ಹಾಕಲು ಅನುಕೂಲ ವಾಡಿತ್ತದ್ದ ತಗಡಿನ ಪಾತ್ರೀಯನ್ನೂ ತಂದಿದ್ದರು. ದಾರಿಯಲ್ಲಿ ಓಡಾಡುತ್ತಿದ್ದ ಪರಿಚಯಸ್ಥರನ್ನು ಒಳಗೆ ಕರೆದು “ಡಿಡೋನಿಯಾ” ಪಾತ್ರಿಗಳನ್ನು ತೋರಿಸಿದ್ದರು. “ಏನಂದಿರಿ— ಹೊಂ— ಸೀರು ಹಾಕೋಣದರಲ್ಲಿ ಅವನುಯಾರ್ಥದೆಯೇನ್ನಾ? ಸಂಜಿಗೆ-ಬೀರೆ ಕೆಲಸವಿರುವುದಿಲ್ಲ-ಒಂದು ಹವ್ಯಾಸ, ವ್ಯಾಯಾಮವಾನೂ ಆಗುತ್ತೆ. ಭೀ ಭೀ! ಡಿಡೋನಿಯಾ ಯಾವ ಹೂವಿಗೂ ಕಡಿಮೆ ಇಲ್ಲ. ಮಾಲ್ಲಿಗೆ ಹಾಕಬಹುದು; ಆದರೆ ಡಿಡೋನಿಯಾ ಅಂದೆ, ಅದರ ಸೊಂಬಗೇ ಬೀರೆ” ಹೀಗಿಂದು ಪ್ರಶ್ನೆಗಳಿಗೆ ತಕ್ಕಂತೆ ಉತ್ತರ ಕೊಡುತ್ತಿದ್ದರು. ರಘುನಾಥರಾಯರು “ಡಿಡೋನಿಯಾ” ಬೀಳಿಯುವುದು ಆ ಬೀದಿಯವರಿಗೆಲ್ಲಾ ಮಹತ್ತರವಾದ ವಿಷಯವಾಗಿತ್ತು. ಪರಿಚಯಸ್ಥರು ಆಗಾಗ “ಮೊಳಕೆಯೆದ್ದಿದೆಯೆ?” ಎಂದು ಕೇಳಿದಾಗ ತಾವೇ ಸಸ್ಯಶಾಸ್ತ್ರದ ಪಂಡಿತರಂತೆ ರಘುನಾಥರಾಯರು “ಭೀ! ಭೀ! ಎಲ್ಲಾದರೂ ಉಂಟಿ! ಬೀಜ ಹಾಕಿದ ಹಿನೆಂಟು ಇಪ್ಪತ್ತು ದಿವಸಗಳಿಗೆ ಮೊಳಕೆ ಒಡೆಯುವುದು” ಎಂದು ಹೇಳುತ್ತಿದ್ದರು.

ಒಂದು ದಿನ ಸಂಜೀ ಸಿತಮ್ಮನವರು ಮಲ್ಲಿಗೆ ದಂಡೆ ಮುಡಿದುಕೊಂಡಿ ದ್ವಾಗ್ “ಮಧ್ಯೇ ಒಂದು ನೀಲಿ ಡೆಡೋನಿಯಾ ಇದ್ದರೆ ಎಪ್ಪು ಚೆನ್ನಾಗಿರುತ್ತೂ” ಎಂದು ರಘುನಾಥರಾಯರು ತಮ್ಮ ಹೆಂಡತಿಗೆ ಸೂಚಿಸಿದರು. “ಸರಿ, ಒಳ್ಳೇ ಡೆಡೋನಿಯಾ ಬಂತು ಅಂದೇ, ಸಿನೀಮಾ ವಾಕೆಂಗು ಎಲ್ಲಾ ಕಾಳಾಯ್ಯ.... ಇದರಿಂದ” ಎಂದು ಸಿತಮ್ಮ ಹೇಳಿದರು.

ಬೀಜ ಬಿತ್ತಿದ ಸುಮಾರು ಇಪ್ಪತ್ತು ದಿವಸದ ಮೇಲೆ ಒಂದೊಂದಾಗಿ ‘ಡೆಡೋನಿಯಾ’ ಮೋಳಕೆ ಹುಟ್ಟಿದವು. ರಘುನಾಥರಾಯರ ಉತ್ಸಾಹ ಹೇಳತಿರದು. ಕಭೇರಿಯಲ್ಲಿ ಕೆಲವು ಮಿತ್ರರು “ಮಕ್ಕಳು ಹುಟ್ಟಿದ್ದರೂ ಡೆಡೋನಿಯಾ ಹುಟ್ಟಿದವಲ್ಲಯ್ಯ; ಕಾಫಿ ತಿಂಡಿ ತರಿಸು” ಎಂದು ತಮಾನೆ ಮಾಡಿದರು.

ಸಸಿಗಳಿಲ್ಲವೂ ಎಲೆ ಬಿಡಲಾರಂಭಿಸಿದವು. ರಾಮೇನಹಕ್ಕಿಯಲ್ಲಿ ವಾಸ ವಾಗಿದ್ದ ಅಲ್ಲಿಯೇ ಜಮಾನುದಾರಿ ಲೇವಾದೇವಿ ವೃತ್ತಿಯಲ್ಲಿದ್ದ ರಘುನಾಥರಾಯರ ಅಣ್ಣಂದಿರು, ಶ್ಯಾಮಣಂನವರು ಒಂದು ದಿನ ಸ್ವಂತ ಕೆಲಸದ ನಿರ್ಮತ ಬೆಂಗಳೂರಿಗೆ ಬಂದರು. ಅವರು ಬಂದಾಗ ಸಂಜೀಯಾಗಿತ್ತು. ‘ಡೆಡೋನಿಯಾ’ ಸಸಿಗಳಿಗೆ ನೀರಿರೆಯುತ್ತಿದ್ದ ತಮ್ಮನ ಹೊಸ ಹವ್ಯಾಸವನ್ನು ನೋಡಿ ಸಂತೋಷದಿಂದ ಅಚ್ಚರಿಗೊಂಡು, “ಏನೋ ರಘು, ಏನು ಗಿಡ ಹಾಕೆದಿರ್ಯಾ” ಎಂದರು.

“ಡೆಡೋನಿಯಾ; ವಿದೇಶೀ ಜಾತಿಯವು. ಹೂವು ಹೇಗಿರುತ್ತವೆ ಅಂತಿಯಾ. ಇದರ ಮುಂದೆ ಗುಲಾಬಿ ನಿಲ್ಲಿವುದಿಲ್ಲ. ಹೆಲ್ಲಿಗೆ ಒಂದೆರಡು ಸಸಿ ತೆಗೆದುಕೊಂಡು ಹೋಗು” ಎಂದು ರಘುನಾಥರಾಯರು ಹೇಳಿದರು.

‘ಹೊಸ ಹೆಸರಿನ ಹೊಸ ಗಿಡಗಳನ್ನು ನೋಡಲು ಉತ್ಸರ್ಕತೆಯಿಂದ ಶ್ಯಾಮಣಂನವರು ಪಾತಿಯ ಬಳಗೆ ಬಂದು ಬಗ್ಗೆ ನೋಡಿ ಪರಿತೀರಿಸಿ, “ಏನೋ ರಘು! ಬಂದರಿಕೆ (ಬಣದುರುಬಿ) ಸೊಪ್ಪಿನ ಸಸಿ ಇದ್ದ ಹಾಗೇ ಇನೆ ಯಿಲ್ಲಾ” ಎಂದರು.

ರಘುನಾಥರಾಯರು ಖೊಳ್ಳನೇ ನಕ್ಕರು. “ಬಂದರಿಕೇನೇ! ಭೇ! ಭೇ! ಬಂದರಿಕೆ ಎಲ್ಲಿ - ಡೆಡೋನಿಯಾ ಎಲ್ಲಿ? ಎಲ್ಲಾದರೂ ಉಂಟಿ? ಅದು ಡೆಡೋನಿಯಾ ಶ್ಯಾಮಣಂ - ಅಸರೂಪ ಹೂ!”

ಶ್ವಾಮಣ್ಣನವರು ಮತ್ತೊಮ್ಮೆ ಸಹಿಗಳನ್ನು ಪರಿಶೀಲಿಸಿ “ಏನೋ ಅಪ್ಪಾ, ನನ್ನ ಕಟ್ಟೆಗೆ ಬಂದರಿಕೆ ಸೊಪ್ಪಿನ ಗಿಡಗಳ ಹಾಗೇ ಕಾಣುತ್ತವೆ. ಯಾರು ಬಲ್ಲರು” ಎಂದುಬಿಟ್ಟರು.

* * *

ಸಹಿಗಳು ಚೆನ್ನಾಗಿ ಬೆಳೆಯುತ್ತಾ ಬಂದವು. ಸುಮಾರು ಒಂದು ತೋಟೆ ಎತ್ತರ ಬಂದಿದ್ದವು. ರಘುನಾಥರಾಯರ ಉತ್ತಾಹವೂ ಬೆಳೆಯುತ್ತಾ ಬಂತು. “ಹೂ ಎಂದು ಬಿಟ್ಟೇತು, ಎಲ್ಲರಿಗೂ ಎಂದು ತೋರಿಸೇನು, ಸಿತಾಗೆ ಎಂದು ಹೂ ಮುಡಿಯಲಕ್ಕೆ ಕೊಟ್ಟೇನು” ಎಂದು ರಾಯರು ಹಂಬಲ ವಡುತ್ತಿದ್ದರು.

ಒಂದು ದಿನ ಸಂಜೀಗಿ ರಘುನಾಥರಾಯರ ಕಕ್ಷೀಗಾರನಾದ ಗಿಡುನಹಳ್ಳಿ ಪಚೀಲ ವಾದವ್ಯ ರಘುನಾಥರಾಯರನ್ನು ಕಾಣಲೋಸುಗ ಅವರ ಮನೆಗಿ ಬಂದ. ಸಹಿಗಳಿಗೆ ನೀರೆರೆಯುತ್ತಿದ್ದ ರಘುನಾಥರಾಯರನ್ನು ನೋಡಿ “ಏನು ಸ್ವಾಮಿ, ಖುಮ್ಮು ನಿಂತು ಗಿಡದ ಕೆಲಸ ಮಾಡುತ್ತಿದ್ದಿರಿ” ಎಂದ.

“ಅಂ? - ಹೌದು. ಸಂಜೆ ಹೊತ್ತು ಇನ್ನೇನು ಕೆಲಸವಿರುವುದಿಲ್ಲ. ಒಳಗೆ ಬಾ. ಏನು ಬಂದಿದ್ದೀ?”

“ಸ್ವಲ್ಪ ಕೆಲಸ ಇತ್ತು ಸ್ವಾಮಿ. ನಿಮ್ಮ ಕೆಲಸ ಮುಗಿದ ಮೇಲೆ ಮಾತಾಡೋಣ. ಅವು ಯಾತರ ಸಹಿ ಸ್ವಾಮಿ?”

“ಇವೇ - ಇಂಗಿಣ್ಣ ಗಿಡ. ಹೂವು ಬಿಡುತ್ತೆ. ಗುಲಾಬಿಗೆ ಇದು ಬಲಗ್ಗೆ.”

“ಹಂಗೇನ್ನು! ನಮಗೆರದು ಸಹಿ ಕೊಡಿ ಸ್ವಾಮಿ” ಎಂದು ಕೇಳುತ್ತಾ ಪಚೀಲ ವಾದವ್ಯ ಪಾತಿಯ ಬಳಿ ಬಂದು ಸಹಿಗಳನ್ನು ತತ್ತರದಲ್ಲಿ ನೋಡಿದವನೇ, “ಬುಡಿ ಸ್ವಾಮಿ. ನನ್ನ ಕೂಡ ತಮಾವೆಯೆ ನಿಮಗೆ? ಅಳ್ಳ, ಬಂದರಿಕೆ ಸಹಿ ಏಕೆ ಸ್ವಾಮಿ, ಇಮ್ಮು ಕನ್ನಪಟ್ಟು ಬೆಳೆಸುತ್ತೇರಿ. ಎದುರಿಗೇ ಪರಂದಾಗಿ ಬೆಳೆದಿನೆ” ಎಂದು ಎದುರು ಓಣಿಯಲ್ಲಿ ಚರಂಡಿಯ ಎರಡು ಕಡೆಗಳ್ಲೂ ದಟ್ಟವಾಗಿ ಬೆಳೆದಿದ್ದ ಬಂದರಿಕೆ (ಬಣದುರುಬಿ) ಗಿಡಗಳನ್ನು ತೋರಿಸಿದ. ರಘುನಾಥರಾಯರಿಗೆ ಸ್ವಲ್ಪ ಅನುಮಾನ ಬಂದರೂ ತೋರಿಸಿದ “ಭೀ! ಭೀ!

ಎನು ಮಾತು ನಿಂದು? ಕರೀ ಸೀರೆಗಾದೆ ಮಾತುಡ್ಡಿದ್ದೀಯಾ, ಅಷ್ಟು ಎಂದುಬಿಟ್ಟಿರು.

* * * *

ಮರುದಿವಸ ರಘುನಾಥರಾಯರು ಕಫೀರಿಯಿಂದ ಮನಸೆಗೆ ಬರುವಾಗ ಕಾಲೇಜಿಗೆ ಹೋದರು. ಕಾಲೇಜನಲ್ಲಿ ಅವರ ಮಿಶ್ರರೊಬ್ಬರು ಸಸ್ಯಶಾಸ್ತ್ರದ ಅಧ್ಯಾಪಕರು. ಅವರೊಡನೆ ಆ ಮಾತು ಈ ಮಾತು ಅಡುತ್ತಾ “ಡೆಡೊಸಿಯಾ ಎಂದರೆ ಏನಯ್ಯ?” ಎಂದು ಕೇಳಿದರು. ಅವರು “ಇಷ್ಟು ಗೊತ್ತಿಲ್ಲ ದಿದ್ದರೆ ಎನು ವರೀಲಿ ಮಾಡುತ್ತೀಯಯ್ಯ. ಡೆಡೊಸಿಯಾ ಎಂದರೆ ಬಂದರಿಕೆ ಸೊಪ್ಪಿನ ಗಡ” ಎಂದು ಅಥ್ರ ಹೇಳಿದರು.

ಆ ಸಾಯಂಕಾಲ ರಘುನಾಥರಾಯರು ಡೆಡೊಸಿಯ ಸಹಿಗಳಿಗೆ ಸೀರೆರೆಯಲ್ಲಿ. ಬಂದವರೇ ಸಿತಮೃನನ್ನು ಸಿಸಿಮಾಕ್ಕೆ ಕರೆದುಕೊಂಡು ಹೋದರು. ಮರುದಿವಸ ಸಾಯಂಕಾಲವೂ ಗಿಡಗಳಿಗೆ ಸೀರಿಲ್ಲ. ಅವು ಬಾಡಿದವು. ರಘುನಾಥರಾಯರು ಸಿತಮೃನನ್ನು ಲಾಲಾಬಾಗಿಗೆ ಕರೆದು ಕೊಂಡು ಹೋದರು. ಮರುದಿವಸ ಭಾನುವಾರ. ಆ ದಿವಸ ನಾಲ್ಕು ಗಂಟೆಗೇ ದಂಪತ್ತಿಗಳು ಗಾಯನ ಸಮಾಜಕ್ಕೆ ಸಂಗೀತಕ್ಕೆ ಹೋದರು. ಡೆಡೊಸಿಯಾ ಸಹಿಗಳು ಒಣಗಿದವು.

* * * *

ಒಂದು ವಾರದ ಮೇಲೆ ಸಿತಮೃನವರ ತಮ್ಮ ಕಣ್ಣಪರಿಕ್ಕೆ ಮಾಡಿಸಿ ಕೊಳ್ಳಲೊನುಗ ಬೆಂಗಳೂರಿಗೆ ಬಂದ. ಆ ದಿನ ರಾತ್ರಿ ಅಕ್ಕೆ ಭಾವ ಇವ ರೊಂದಿಗೆ ಮಾತನಾಡುತ್ತಾ ಇದುರು ಮೇಜಿನ ಮೇಲಿದ್ದ ಕಾಟಲಾಗನ್ನು ನೋಡಿ ಓದುತ್ತಾ, “ಭಾವ ಡೆಡೊಸಿಯಾ ಎಂದರೇನು?” ಎಂದು ಕೇಳಿದ. ರಘುನಾಥರಾಯರು ಸಿತಮೃನ ಕಡೆ ನೋಡಿದೆ “ಡೆಡೊಸಿಯಾ ಎಂದರೆ ಬಂದರಿಕೆ ಎಂದಧ್ರ” ಎಂದು ಹೇಳಿದರು.

ಸಿತಮೃನವರು ಬಹಳ ಕಷ್ಟಪಟ್ಟಿ ನಗುವನ್ನು ತಡೆದುಕೊಂಡರು. ಅದರೂ ಅವರ ತುಟಿಗಳ ಮೇಲೆ ರಘುನಾಥರಾಯರು ಪತ್ತೆಮಾಡಿದ ನಿಸು ನಗೆ ಮಿಂಚಿತು.

జರతಾರಿ ಸೀರೆ

ಕಳ್ಳು ರಾಮನು ಚೆನ್ನು ಮೃಸಿಗೆ ಮಂಸೋತು ಕಳ್ಳುತನ ಬಿಟ್ಟು ಚೆನ್ನು ಮೃನ್ನು ಮುದುವೆಯಾಗಿ, ಕೂಲಿ ಕೆಲಸದಿಂದ ಜೀವನ ಮಾಡುತ್ತಾ ಸಭ್ಯ ನಾಗರಿಕನಾಗಿದ್ದ ವಿಷಯವನ್ನು, ಕಳ್ಳುರಾಮನ ಕಥೆಗಳನ್ನು ಕೇಳಿದವರೆಲ್ಲರೂ ಬಿಳಿರಷ್ಟೆ. ಕಳ್ಳುರಾಮ—ಅಲ್ಲ ಅಲ್ಲ—ರಾಮ, ತಾನು ಇನ್ನು ಮುಂದೆ ಎಂದೆಂದೂ ಕಳ್ಳುತನ ಮಾಡುವುದಿಲ್ಲವೆಂದು ತನ್ನ ಲಗ್ಗು ದ ವಿನಂ ಚೆನ್ನು ಮೃನ್ನು ನೆಡುರಿಗೆ ಹೀಗೆ ಪ್ರಮಾಣಮಾಡಿದ್ದು: “ನೋಡು ಚೆನ್ನಿ, ಕೂಲಿ ಮಾಡುತ್ತೇನೆ. ಅದರಿಂದ ಬಂದ ದುಡ್ಡಿನಿಂದ ನಮ್ಮುಬ್ಬರ ಸಂಸಾರ ಜರುಗುತ್ತದೆ. ದುಡ್ಡಿಲ್ಲ ದಿದ್ದರೆ ನಗುನಗುತ್ತ ಉಪವಾಸ ಮಾಡೋಣ. ಅದರೆ ಇನ್ನು ಮುಂದೆ ನಿನ್ನ ಮುಖದಾಳಿ, ಕದಿಯೊಲ್ಲ!” ಎಂದು ಹೇಳಿದ್ದು. ಚೆನ್ನು ಮೃ “ರಾಣಿಯಾಗಿ ಸಂಗಿತ ಕೇಳಿಂದಕ್ಕಿಂತ ನಿನ್ನ ಹೆಂಡತಿಯಾಗಿ ಈ ನಾತು ಕೇಳಿಂದೇ ಇಂಫು” ಎಂದಿದ್ದುಳು.

ಕಳ್ಳುತನ ಬಿಟ್ಟುಹಿಂದ ರಾಮನಿಗೆ ಬಂದ ಕೊರತೇ ಒಂದೆ ಒಂದು. ಅದು ಅವನ ಬಟ್ಟಿಗಳ ವಿಷಯದಲ್ಲ. ಅವನು ‘ಕಸಬು’ ಮಾಡುತ್ತಿದ್ದಾಗ ತಿಲ್ಯ ಷರಟು, ರೇಷ್ಟೆ ಅಂಚಿನ ಬೊಂಬಾಯಿ ಪಂಚಿ ಇವು ಗಳನ್ನು ಬಿಟ್ಟು ಬೇರೆ ಯಾವುದನ್ನೂ ಧರಿಸುತ್ತಲೇ ಇರಲಿಲ್ಲ. ತಿಲ್ಯ ಷರಟು ಎಂದರೆ ರಾಮನಿಗೆ ಪ್ರಾಣ. ಎಷ್ಟೋ ಸಮಯಗಳಲ್ಲಿ ಅವನೆಲ್ಲಿದ್ದ ಸ್ವಲ್ಪ ಹಣಕಾಂಗಿ, ಅವನ ಹೊಟ್ಟಿಯ ವಾಡಿಗೂ ಇತರ ಸುಖಕ್ಕೂ ಶಿಲ್ಪ ಷರಟಿಗೂ ಸ್ವೇಚ್ಛೆ ನಡೆದು ಹಣವೆಲ್ಲಾ ಎರಡನೆಯದರ ಪಾಲಾಗುತ್ತಿತ್ತು. ಅವನು ಕಳ್ಳುತನ ಬಿಟ್ಟು ಸಭ್ಯನಾದಂದಿನಿಂದ ಅವನಿಗೆ ಮೋಕ್ಷ ಮಾಡಲು ಆಗುತ್ತಿರಲಿಲ್ಲ. ಹಿಂದೆ ಹೊಲಿಸಿದ್ದ ಶಿಲ್ಪ ಷರಟುಗಳು ಹರಿದು ಹರಿದು ಹೇಳಿದಂತೆ, ಹೊಸದಾಗಿ ಹೊಲಿಸಿದವುಗಳೆಲ್ಲಾ ಅತಿ ಸಾಧಾರಣ ಚಕ್ಕುಬಟ್ಟಿಗಳನೇ ಆಗಿರುತ್ತದ್ದವು. ಈಗ ಅವನು ಎಂತಹ ಕಸಿವು ದಜ್ಞೆಯ ಬಟ್ಟಿಯನ್ನು ದರೂ ತೊಡಲು ತಯಾರಾಗಿಬ್ಬಾಗಿ. ಆದರೂ ಮನದಲ್ಲಿ ಮಾತ್ರ

ಒಂದು ಕೊರತೆ ಇತ್ತು; ತಾನು ಬಟ್ಟಿಗಳ ವಿವಯದಲ್ಲಿ ಇವ್ವು ಸುಖಪಟ್ಟಿದ್ದರೂ ತನ್ನ ಹೆಂಡತಿ ಚೆನ್ನಿನ್ನು, ಎರಡೂವರೆ ರೂಪಾಯಿಯ ಕರಿಯ ಸೀರೆಯಲ್ಲದೆ ಉತ್ತಮ ತರದ ಸೀರೆಯನ್ನು ಇದುವರೆಗೂ ಉಟ್ಟಿ ಆನಂದಿಸಿಲ್ಲವಲ್ಲಾ....ಎಂದು. ಚೆನ್ನಿ ಎಂದೂ ಒಳ್ಳೆಯ ಸೀರೆಯ ವಿವಯವನ್ನು ಪ್ರಸ್ತಾಪ ಮಾಡಿರಲಿಲ್ಲ. ರಾಜನ ಹೆಂಡತಿಯಾಗಿ ಸೀತಾಂಬರವನ್ನು ದುವುದಕ್ಕಿಂತ ರಾಮನ ಹೆಂಡತಿಯಾಗಿ ಎರಡೂವರೆ ರೂಪಾಯಿ ಸೀರೆ ಉಡುವುದೇ ಆವಳಿಗೆ ಹೆಚ್ಚು ಹಿತಕರವೆನಿಸುತ್ತಿತ್ತು. ಬೆಲೆಯುಳ್ಳ ಜರತಾರಿ ಸೀರೆಯ ಮೇಲೆ ಅವಳಿಗೆ ಆಶೀ ಇಲ್ಲವೆಂದಲ್ಲ; ತನಗೆ ಜರತಾರಿ ಸೀರೆಯನ್ನು ತೆಗೆದುಕೊಡಲು ರಾಮನಿಗೆ ಜ್ಯೋತನ್ನಿಲ್ಲವಿಲ್ಲವೆಂದೂ, ಒಂದು ವೇಳೆ ಒತ್ತಾಯಮಾಡಿದರೆ ಎಲ್ಲಿ ಕಳ್ಳತನಮಾಡಿ ಸೀರೆಯನ್ನು ತಂದುಬಿಡುವನೋ ಎಂಬ ಭಯದಿಂದಲೂ, ತನ್ನ ಜೀವಮಾನದಲ್ಲಿ ಒಂದಾವತ್ತಿಯಾದರೂ ಜರತಾರಿ ಸೀರೆಯನ್ನು ಡಬೀಕೆಂದಿದ್ದ ತನ್ನ ಮನದಾಸೆಯನ್ನು ಆಕೆ ರಾಮನೆಡುರು ಬಹಿರಂಗಪಡಿಸಿರಲಿಲ್ಲ.

* * * *

ಒಂದು ದಿನ ಸಾಯಂಕಾಲ ತನ್ನ ಗುಡಿಸಿಲ ನುಂದೆ ನಿಂತಿದ್ದಾಗ ಎದುರು ಮನೆಯಲ್ಲಿದ್ದ ಮೇಸ್ತಿಯ ಹೆಂಡತಿ ಜರತಾರಿ ಸೀರೆಯನ್ನು ಉಟ್ಟಿದ್ದು ದನ್ನು ನೋಡಿ ಚೆನ್ನಿ “ಆಹಾ! ಆ ಸೀರೆ ಎವ್ವು ಚೆನ್ನಾಗಿದೆ” ಎಂದು ಸ್ವಲ್ಪ ಗಟ್ಟಿಯಾಗಿಯೇ ನುಟ್ಟಾ... ಈವಳಿ ಹಿಂದೆಯೇ ನಿಂತಿದ್ದ ರಾಮ ಕೂಡಲೇ ಅವಳಿ ಹೃದಯದ ಆಕಾಂಕ್ಷೆಯನ್ನು ಗುರುತಿಸಿ, ಹೇಗಾದರೂ ಮಾಡಿ ತಾನೂ ಭಾರಿ ಬೆಲೆಯುಳ್ಳ ಜರತಾರಿ ಸೀರೆಯನ್ನು ಬ್ರಿಡ್‌ನೆಂಬ ಸಮಾಧಾನವನ್ನು ಚೆನ್ನಿಗೆ ಉಂಟುಮಾಡಬೇಕೆಂದು ಸಂಕಲ್ಪಮಾಡಿದ.

ಮರುವಿವಸ ಸಾಯಂಕಾಲ ರಾಮ ಕೆಲಸ ಮುಗಿಸಿಕೊಂಡು ಒಂದಿರುಗಿ ಬರುವಾಗ ಕಾಗದದಲ್ಲಿ ಸುತ್ತಿದ್ದ ಒಂದು ಗಂಟನ್ನು ತೆಗೆದುಕೊಂಡು ಒಂದು ಚೆನ್ನಿಗೆ ಆದನ್ನು ತೋರಿಸಿ “ಚೆನ್ನಿ, ಇದರಲ್ಲಿ ಏನಿದೆ ಹೇಳು ನೋಡೋಣ?” ಎಂದ. “ನೀನು ಪರಟು ಹೊಲಿಸಿಕೊಂಡು ಬಂದಿರಬೇಕು; ಇರುವ ಒಂದೇ ಒಂದು ಪರಟು ಬರೀ ತೂತು” ಎಂದಳು ಚೆನ್ನಿ.

“ಅಲ್ಲ, ಮತ್ತೆ ಹೇಳು ನೋಡೋಣ !”

“ಸರಿ ಹಾಗಾದರೆ, ಪಂಚಿ ತಂದಿದೀಯ. ನಿನ್ನ ಪಂಚಿಗೆ ತ್ಯಾವೆ ಹಚ್ಚಿ ಹಚ್ಚಿ ನನಗೆ ಸಾಕಾಗಿತ್ತು.”

“ಅಲ್ಲಾ”

“ಹಾಗಾದರೆ ನಿನೇ ಹೇಳು.”

“ಜ—ರ—ತಾ—ರ”

“ಅಹಾ !! ”

“ಹೊಂ”

ಚೆನ್ನಮ್ಮೆ ರಾಮನಿದ್ದೆಡಿಗೆ ಚಿನ್ನಿ ಬಂದು ಗಂಟನ್ನು ಕಿತ್ತುಕೊಂಡು ಕಾಗದ ಹರಿದು ನೋಡಿದಳು.

ನೀಲಿ ಬಣ್ಣದ ಜರತಾರ ಸೀರೆ! ತನಗೆ ಬಹೆಳ ಇಪ್ಪವಾದ ಬಣ್ಣ. ಹೊಸ ಸೀರೆ! ಜರತಾರ ಹೊಳಿಯುತ್ತಿತ್ತು. ಅಂತು ನಾಲ್ಕು ಬಟ್ಟೆ ಜರತಾರ! ಸೆರಗೆಲ್ಲಾ ಜರತಾರ ಹೂ! ಚೆನ್ನಿಯ ಮುಖ ಹುಣಿ ವೆಚಂದ್ರ ನಂತಾಯಿತು. ಆಕ್ಷರ್ಯ, ಆನಂದ, ಉತ್ಸಾಹ, ಕೈಗೂಡಿದ ಆಶ! ಆ ಮನೋ ಹರ ದೃಶ್ಯವನ್ನು ನೋಡಿ ರಾಮ ಮಂಗಳನಾದ. ಸ್ವಲ್ಪ ಹೊತ್ತಾದ ಮೇಲೆ ಚೆನ್ನಿ ಆನಂದದ ವೇಗವನ್ನು ತಡೆದು ಧ್ವನಿ ಹುಡುಕಿ “ಜರತಾರ ಸೀರೆ” ಎಂದು ಉಸುರಿದಳು. ರಾಮ “ಹೌದು ಚೆನ್ನಿ. ಬರೀ ಜರತಾರ ಸೀರೆ, ಅಪ್ಪಿ. ನಿನ್ನ ನೋಂದರ್ಯಕ್ಕೆ, ನೀನು ಉಡುವುದಕ್ಕೆ, ಒಪ್ಪುವ ಸೀರೆಯನ್ನು ಇನ್ನೂ ಯಾರೂ ನೇಯಿಲ್ಲ” ಎಂದ.

ಚೆನ್ನಮ್ಮೆ ಸೀರೆಯನ್ನು ಎದೆಗವಚಿಕೊಂಡಳು. ಆಗ ರಾಮನಿಗೆ ತಾನೇ ಸೀರೆಯಾಗಬಾರದಿತ್ತೆ ಎನಿಸಿತು. ಅನಂತರ ಚೆನ್ನಿ “ಎಪ್ಪ ಖರೀದಿ? ಜರತಾರ ಸೀರೆ ಬಹೆಳ ಖರೀದಿ ಅಲ್ಲವೆ?” ಎಂದಳು.

“ಏನು ಖರೀದಿ ಆಗುತ್ತೆ. ಈ ಸೀರೆಗೆ ಇವತ್ತು ರೂಪಾಯಿ. ಸಿನ್ನೆ ಮೇಸ್ತಿ ಹೆಂಡತಿ ಉಟ್ಟಿದ್ದ ಸೀರೆ ಮೂವತ್ತೆರಡೆ. ಅದಕ್ಕಿಂತ ಇದು ಒಳ್ಳೇ ಜರತಾರ. ಅದೇ ಅಂಗಡಿಯಲ್ಲೇ ಈ ಸೀರೆ ತಂಡಿ. ನೀನು ಈ ಸೀರೆ ಉಟ್ಟರೆ ಹೇಗಿರುತ್ತೀ ಗೊತ್ತಿ? ಹೂವೆರಚಿದ ಬಳ್ಳಿ!”

ಸೀರೆಯ ಬೆಲೆಯನ್ನು ಕೇಳ ಚೆನ್ನಿ ಬೆಚ್ಚಿದಳು. ಮನದಲ್ಲಿ ಥಾಕೂ

ತರಂಗ ಮುಡಿತು. ಅರಳದ ಮುಖ ಕ್ರಮವಾಗಿ ಬಾಡಿತು. ಹಿಗ್ಗಿದ ಆನಂದ ಕುಗ್ಗಿತು. ಒಂದು ಸಲ ಸಿರೆಯನ್ನು ನೋಡಿ, ಅನಂತರ ದುಃಖದಿಂದ ತುಂಬಿದ ಅಥರ್ವಗಭಿರ್ತವಾದ ನೋಟದಿಂದ ರಾಮನನ್ನು ನೋಡಿದಳು. ಇದು ವರೀಗೂ ರಾಮನಲ್ಲಿ ಇಟ್ಟಿದ್ದ ಹಿರಿದಾದ ಒಂದು ನಂಬಿಕೆ ಇಂದು ಶಪ್ತದಂತಿ ಅವಳ ಮುಖದಲ್ಲಿ ಭಾಸವಾಗುತ್ತಿತ್ತು. ರಾಮ ಅವಳ ಇಂಗಿತವನ್ನರಿತು “ಅಯ್ಯೋ ಹುಚ್ಚಿ! ಕದಿಯೊಲ್ಲಾ ಅಂತ ಪ್ರಮಾಣ ಮಾಡಿಲ್ಲವೆ. ನಿನ್ನ ಮುಖ ದಾಣ ಇದನ್ನು ಕೆದೀಲಿಲ್ಲ; ದುಡ್ಡು ಕೂಡಿ ಹಾಕಿದ್ದೆ. ಅದರಲ್ಲಿ ತಂದಿದೇನೇ ಇದನ್ನು!” ಎಂದ.

“ನೀನು ಸಂಪಾದಿಸಿದ್ದ ರಲ್ಲಿ ಕೂಡಿ ಹಾಕಿದ್ದೆಯಾ? ಎಲ್ಲಿ ಕೂಡಿ ಹಾಕಿದ್ದೆ?” ತಿಂಗಳಿಗೆ ಹತ್ತು ರೂಪಾಯಿಗಳ ಮೇಲೆ ಸಿಗೋಡು ಭಂಡಾಟ!

“ಸರಿ ಬಿಡು. ಕಳ್ಳವು ಮಾಡಿಲ್ಲಾ ಎಂದರೆ ನಂಬಬೇಕು; ಈಗ ಒಂದು ವರ್ಷದಿಂದ ಕೆಲಸ ಮಾಡಿದ್ದು, ತಿಂಗಳಿಗೆ ಒಂದೊಂದು ರೂಪಾಯಂತೆ ಹೆಚ್ಚಿಗೆ ಬಂದಿದೆ. ಕಂಬ್ರಕ್ಕೂರ್ ಬಳಿ ಇತ್ತು. ಆ ಹನ್ನೆರಡು ರೂಪಾಯಿ ಕೊಟ್ಟಿ. ತಿಂಗಳಿಗೆ ಎರಡು ರೂಪಾಯಿಯಂತೆ ಬಾಕಿ ಹಣಕ್ಕೆ ಅಂಗಡಿಯಲ್ಲಿ ಕಂತು ಮಾಡಿಕೊಂಡಿದೇನೇ.”

ಚೆನ್ನಿಯ ಮುಖದಲ್ಲಿ ಹರಡಿದ್ದ ಮೋಡ ಹೋದವು; ಬಾಡಿದ್ದ ಮುಖ ಅರಳತು. ಕುಗ್ಗಿದ್ದ ಆನಂದ ಹಿಗ್ಗಿತು; ಕಳ್ಳಚಿಬಿದ್ದಿದ್ದ ನಂಬಿಕೆ ಭದ್ರವಾಯ್ತು. ಆ ಗುಡಿಸಿಲ್ಲ ಚಂದ್ರ ಮತ್ತೊಮ್ಮೆ ಮಾಡಿದ. ಪ್ರೇಮದ ಬೆಳ್ಳದಿಂಗಳು ಹರಿಯಿತು.

* * * *

ಮರುದಿನ ಭಾನುವಾರ. ರಾಮಸ್ವಾಮಿ ರಜ್ಜಾ ದಿವಸ. ಆ ದಿನ ಸಂಚೆ ಛಿನ್ನನ್ನು ಮ್ಮೆ ಹೊಸ ಜರತಾರಿ ಸಿರೆಯನ್ನು ಟ್ಟಿಳು. ಹಬ್ಬಗಳಿಗೆಂದು ತಿಗೆದಿಟ್ಟಿದ್ದ ಹಿಂದಿನ ಕಾಲದಿಂದ ಉಳಿದು ಬಂದಿದ್ದ ತಿಲ್ಯ ಪರಿಟನ್ನು ರಾಮ ಧರಿಸಿದ. ಇಬ್ಬರೂ ಆ ದಿನ ತಮ್ಮ ಕೇರಿಯಲ್ಲಿಲ್ಲಾ ರಾಜ-ರಾಣಿಯರಂತೆ ತಿರುಗಾಡಿದರು. ಎಲ್ಲಾ ಹೆಂಗಸರ ಕಣ್ಣಾ ಮಾತ್ರಯದಿಂದ ಚೆನ್ನಿಯ ಸಿರೆಯನ್ನು ನೋಡುತ್ತಿದ್ದವೇ.

ಫೀಟು ತಿರುಗುವುದಕ್ಕೆ ಆ ಕಡೆಗೆ ಪ್ರೇರಿಸಿ ಸ್ವೇಷನಿಷಿಂದ ಬಂಡ

ರಹಿಂ ಸಾಬಿ ಇವರ ಹಿಂದೆಯೇ ಬಂದು ರಾಮ ಗುಡಿಸಿಲನ್ನು ಸೀರಿದೊಡನೆ ತಾನೂ ಅವರಿಬ್ಬಿರ ಹಿಂದೆ ಗುಡಿಸಿಲಿನಲ್ಲಿ ಪ್ರವೇಶಿಸಿ “ರಾಮ, ನಿನ್ನಾಡನೆ ಮಾತನಾಡಬೇಕು” ಎಂದ.

ಶಿಂಗಿಬಟ್ಟಿಯನ್ನು ಕೆಂಡರೆ ರಾಮನಿಗೆ, ಹೋರಿಗೆ ಕೆಂಪುಬಟ್ಟಿ ಕೆಂಡ ಹಾಗೆ. ಸ್ವಲ್ಪ ಸಿಟ್ಟಿಗೊಂಡೇ “ವಿಕೆ?” ಎಂದ.

“ನಿನ್ನೀಯ ಸಾಯಂಕಾಲ ನೀನು ಜಹಗೀರಾದಾರರ ಮನೆಗೆ ಕೆಲಸಕ್ಕೆ ಹೋಗಿದ್ದೆಯಾ?”

“ಹೌದು, ಕಂಟಾಕ್ಕರು ಕಳುಹಿಸಿದ್ದರು.”

“ಅವರ ಮನೆ ಎಷ್ಟು ಹೋತ್ತಿಗೆ ಬಿಟ್ಟಿ?”

“ಮಧ್ಯಾಹ್ನ ನಾಲ್ಕು ಗಂಟೆ ಹೋತ್ತಿನಲ್ಲಿ!”

“ಇಲ್ಲೋಡು, ನೀನು ಕೂಲಿ ಕೆಲಸ ಮುಗಿಸಿಕೊಂಡು ನಾಲ್ಕು ಗಂಟೆ ಸಮಯದಲ್ಲಿ ಮನೆ ಬಿಡುವಾಗ, ಅವರ ಮನೆಯಲ್ಲಿ ಮೇಜಿನ ಮೇಲೆ ಆಗ ತಾನೆ ಅಂಗಡಿಯವನು ತಂದಿಟ್ಟು ಹೋಗಿದ ನೀಲಿ ಜರತಾರಿ ಸೀರೆ ಮಾಯ ವಾಗಿದೆಯೆಂದು ನಿನ್ನೀ ಸಂಜೀಯೆ ನಮಗೆ ಸ್ವೀಕರಿಸಿ ವರ್ತಮಾನ ಬಂತು.” —ರಹಿಂ ಸಾಬಿ ಚೆನ್ನಮೃಖಾಟ್ಟದ್ದು ಸೀರೆಯನ್ನು ಸೋಡಿ ನಸುನಕ್ಕೆ.

ಚೆನ್ನಿಯ ಮುಖ ಚೋಲು ಬಿತ್ತು. ರಾಮನ ಮೈ ಬೆವರಿಟ್ಟುತ್ತು. ಆನ ನಿಗೆ ಬಹೆಳ ಕೋಪ ಬಂತು.

“ನಾನು ಕಳುವು ಮಾಡೋದಿಲ್ಲ ಅಂತ ನೀವೆಲ್ಲಾ ಶಿಳದುಕೊಂಡಿದ್ದರೂ ಸತಾಯಿಸುತ್ತಿರಾ? ನಾನು ಜಹಗೀರಾದಾರರ ಮನೆಯ ಸೀರೆ ಕದಿ ಲಿಲ್ಲ. ಈ ಸೀರೆ ನನ್ನದು; ನಿನ್ನ ಮಧ್ಯಾಹ್ನ — ” ಎಂದು ಹೇಳುತ್ತಿದ್ದವನು ಹಲಾತ್ತಾಗಿ ನಿಲ್ಲಿಸಿಟ್ಟಿದ್ದು, ಚೆನ್ನಮೃಖನ ಕಡೆ ಸೋಡಿದ. ಆವಳು ಬಿಕ್ಕಿಬಿಕ್ಕಿ ಅಳುವುದೊಂದೇ ಬಾಕಿ. ಎರಡೂ ಕಣ್ಣಿನ ರೆಪ್ಪೆ ಕಣ್ಣೀರಿನ ನದಿಗೆ ಅಣಿ ಕಟ್ಟಿದ್ದವು. ರಾಮ ಒಂದೆರಡು ನಿಮಿವ ಚೆನ್ನಮೃಖನ ಮುಖವನ್ನು ಸೋಡಿದ. ಅನೆಂತರ ಶಾಂತಚಿತ್ತನಾಗಿ ಚೆನ್ನಮೃಖನ ಬಳಿ ಬಂದು ಆವಳ ಕೈಗಳಿರದನ್ನೂ ಹಿಡಿದುಕೊಂಡು, “ಹೌದು ಚೆನ್ನಿ ನಿಜ, ತಪ್ಪಾಯ್ತು. ಆದು ಭಾರೀ ಸೀರೆ. ನೂರು ರೂಪಾಯಿ ಮೇಲಾಗುತ್ತದೆ, ನೀನು ಈಗ ಉಟ್ಟಿರುವ

ಸೀರೆ! ಅಂಥ ಸೀರೆ ನಿನಗೂ ಉಡಿಸೊಣೆ ಎ.ದ್ರ. ಹೀಗೆ ಮಾಡಿದೆ. ನಾನು ಈಗ ಸ್ವೇಷನ್ನಿಗೆ ಹೋಗಬೇಕು. ಅನೇಲೆ ಪ್ರೇಲೇಸಿನವರನ್ನು ಇಲ್ಲಿಗೆ ಕಳುಹಿಸುತ್ತಾರೆ. ಅವರೊಡನೆ ಸೀರೇನ ಜೋಪಾನವಾಗಿ ತಿಗೆದಟ್ಟು ಕಳುಹಿಸು” ಎಂದು ರಹಿ೯ಾಸಾಬಿಯ ಜತಿಗೆ ಸ್ವೇಷನ್ನಿಗೆ ಹೋಗಲು ಸಿದ್ಧನಾದ.

ಅಪ್ಪು ಹೋತ್ತಿಗೆ ಹೋರಗಡೆ “ರಾವಾ” ಎಂದು ಯಾರೋ ಅಧಿಕಾರ ವಾಣಿಯಲ್ಲಿ ಕೂಗಿದರು. ಕಂಟ್ರಾಕ್ಟರು! ರಾಮು ಅವರಲ್ಲೇ ಕೆಲಸಕ್ಕೆ ಇದ್ದ ದ್ವಾರಾ ಕೇಳಿದೆಡನೆಂಬೆ, ಅವರು ಅಲ್ಲಿಗೆ ಬಂದದ್ದು ತನಗೆ ಇಪ್ಪುವಿಲ್ಲವೆಂಬುದನ್ನು ರಾಮು ತನ್ನ ಮುಖದಲ್ಲಿ ಸೂಚಿಸಿದ. ಮಾತ್ರಕ್ಕೆಷ್ಟು ಯವನಾದ ರಹಿ೯ಾಸಾಬಿ ಆದನ್ನು ಗಮನಿಸಿ, ವಿವಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದಕ್ಕಾಗಿ ಕಂಟ್ರಾಕ್ಟರನ್ನು ಒಳಗೆ ಬರಹೇಳಿದ. ಅವರು ಒಳಗೆ ಬಂದು ರಹಿ೯ಾಸಾಬಿಯನ್ನು ನೋಡಿ, ಅವನು ಅಲ್ಲಿಗೇಕೆ ಬಂದನೇಂದು ವಿಚಾರಿಸಿದರು.

ರಹಿ೯ಾಸಾಬಿ, ದೊಡ್ಡ ಕಳ್ಳನನ್ನು ವಶಿಮಾಡಿದವನಂತೆ ಹೇಣೆಯಿಂದ “ರಾಮ ಕಳ್ಳಿತನವನ್ನು ಮಾಡುವುದಿಲ್ಲವೆಂದು ಕೂಲಿ ಕೆಲಸಕ್ಕೆ ಸೇರಿ ಮಂಕು ಬೂದಿ ಚೆಲ್ಲುತ್ತಿದ್ದ. ಈಗ ಸಿಕ್ಕಿ ಬಿಡ್ಡ” ಎಂದ.

ಕಂಟ್ರಾಕ್ಟರೂತಿಚ್ಚೇಗೊಂದು “ಹೇಗೆ?” ಎಂದರು.

ರಹಿ೯ಾಸಾಬಿ ನಮನಗುತ್ತಾ ಚೆನ್ನೆನ್ನು ಉಟ್ಟಿದ್ದ ಸೀರೆಯನ್ನು ಕಂಟ್ರಾಕ್ಟರಿಗೆ ತೋರಿಸಿ “ಅದು ನೋಡಿ. ಅದು ಯಾರಿದು ಗೊತ್ತಿ?” ಎಂದ.

ಕಂಟ್ರಾಕ್ಟರು ರಹಿ೯ಾಸಾಬಿಯ ಅಧಿವಸನ್ನು ಗ್ರಹಿಸದೆ, “ಹೌದು ಗೊತ್ತು! ನಾನೇ ಸಿನ್ನೆ ಸಂಜೆ ಇದು ಗಂಟಿಯಲ್ಲಿ—” ಎಂದು ಮುಂದೆ ಹೇಳುತ್ತಿದ್ದರು. ರಾಮು ಎಲ್ಲವನ್ನೂ ಕಳೆದುಕೊಂಡವನಂತೆ ಗಟ್ಟಿಯಾಗಿ ನಿಟ್ಟು ನಿರುಬಿಟ್ಟು ‘ಹುತ್ತಾ’ ಎಂದು ತಡೆದ. ಕಂಟ್ರಾಕ್ಟರಿಗೆ ಏನೊಂದೂ ಅಧಿವಾಗದೆ ಮುಂದುವರಿದರು. “ಇದು ಗಂಟಿಯಲ್ಲಿ ಈ ಖೋಟಾ ಜರತಾರಿ ಸೀರೇನ ತಿನ್ನುಪ್ಪಯ್ಯನ ಅಂಗಡಿಯಲ್ಲಿ ಇದೂವರೆಗೆ ಕೊಡಿಸಿದೆ” ಎಂದರು.

ರಹಿ೯ಾಸಾಬಿ ಚಕ್ಕಿಕೊಂಡಿ, “ಮತ್ತೆ ಜಕಗೀರಾದಾರ ಮನೆ ಜರತಾರಿ ಸೀರೆ?” ಎಂದು ಕೇಳಿದ.

ಕೆಂಟುಕ್ಕರಿಗೆ ಆಗ ಎಲ್ಲವೂ ತಿಳಿದು, ರಹಿಂಸಾಬಿಯ ಅನುಮಾನಕ್ಕೆ ಗಟ್ಟಿಯಾಗಿ ನಶ್ಯ, “ಭೇ ! ಭೇ ! ರಾಮ ಕವಿಯುವವನಲ್ಲ; ಇದು ಜಹೆಗೀರ್ ದಾರರ ಮನೆ ಸೀರಿಯಲ್ಲ. ಆವರೂ ಮೌದಲು ಸೀರೆ ಕಳುವಾಯ್ತು ಅಂತ ತಿಳಿದುಕೊಂಡು ನಿನಗೂ ಹೇಳಿ ಕಳುಹಿಸಿದ್ದರು ಪ್ರೇರಿಸಿಗೆ ವರ್ತ ಮಾನ ಕೊಟ್ಟಿನೇಲೆ. ಅನೇಕೆ ನಾನೂ ಅವರ ಮನೆಗೆ ಹೋಗಿದ್ದೆ. ಅವರಲ್ಲಿ ಸೀರೆ ಸಿಕ್ಕಿತ್ತು. ಅವಾಗ್ಯವರ ಟ್ರಿಂಕೆನ ಹಿಂದೆಯೇ ಬಿಡ್ಡಿತ್ತು. ಬಹುಶಃ ಅವರು ಪುನಃ ಸೈವನ್ನಿಗೆ ಹೇಳಿ ಕಳುಹಿಸಲಿಲ್ಲವೇನೇ” ಎಂದು ವಿವರ ನಿರೂಪಣವಾಡಿ ರಾಮನಿಗೆ ಮರುದಿವಸ ಬೆಳಗ್ಗೆ ಮಾಡಬೇಕಾಗಿದ್ದ ಕೆಲಸ ತಿಳಿಸಿ, ರಹಿಂಸಾಬಿಯೋಂದಿಗೆ ಹೊರಟು ಹೋದರು.

ಚೆನ್ನೆಮ್ಮೆನ ಮುಖ ಪುನಃ ಶರಳಿತ್ತು. ಆದರೆ ಈಗ ಕಣ್ಣಗಳ ರೀಪೈ ಗಳಿಗೆ ಆನಂದಬಾಪ್ಪಗಳನ್ನು ತಡೆಕಟ್ಟಿವ ಶಕ್ತಿ ಇರಲಿಲ್ಲ. ಹೊರಗಿನವರು ಮರೆಯಾದ ಕೂಡಲೆ ರಾಮನ ಕಡೆಗೆ ನೆಗೆದು, ಅವನನ್ನು ತಬ್ಬಿಕೊಂಡು “ರಹಿಂಸಾಬಿ ಕೇಳಿದಾಗ ನೀನು ತಪ್ಪನ್ನು ಒಪ್ಪಿಕೊಂಡು ಶಿಕ್ಕಿಯನ್ನನುಭವಿಸಲು ಸಿದ್ಧಿನಾದ್ದು ಏತಕ್ಕೆ?” ಎಂದು ಕೇಳಿದಳು.

ರಾಮ ನಿನಿನಕ್ಕು, ಒಂದು ಕೈಲಿ ಚೆನ್ನಿಯ ನಡುವನ್ನು ಸುತ್ತಿ ಮತ್ತೊಂದರಿಂದ ಆವಳ ಗಲ್ಲಿ ಹಿಡಿದು ಮುಖವನ್ನೆತ್ತಿ “ನೋಡು ಚೆನ್ನಿ, ಸಾನು ನಿನಗೆ ಐದೂವರೆ ರೂಪಾಯಿಯ ಮೋಟಾ ಜರತಾರ ಸೀರೆ ತಂದು ಪವತ್ತು ರೂಪಾಯಿಯ ನಿಜವಾದ ಜರತಾರ ಸೀರೆ ಎಂದು ಸುಳ್ಳ ಹೇಳಿ, ನಿನಗೆ ಭಾರಿ ಜರತಾರ ಸೀರೆ ಉಟ್ಟಿದ್ದ ತೃಪ್ತಿಯನ್ನುಂಟು ಮಾಡಬೇಕೆಂದು ಲೇಕ್ಕ ಹಾಕಿದ್ದೆ. ರಹಿಂಸಾಬಿ ಬಂದಾಗ ಆವನ ಎದುರಿಗೆ ನಿಜ ಹೇಳಿದ್ದರೆ ನಿನ್ನ ನಂಬಿಕೆ ಕೆಡುತ್ತಿತ್ತು. ನೀನುಟ್ಟಿದ್ದ ಸೀರೆ ನಿಜವಾದ ಜರತಾರಿಯ ದಲ್ಲಾ....ಅಂತ ನಿನಗೆ ತಿಳಿಯಲೇ ಬಾರದು; ಅದರ ಬದಲು ಒಂದು ತಿಂಗಳು ಜೈಲು ಅನುಭವಿಸಿದರೂ ಸೈ, ಎಂದು ಹಾಗೆ ಹೇಳಿದೆ” ಎಂದ.

———— : —————

ప్రేమోపాసకరు

గర్ ఎందు శబ్దవాడి అనంతర తణ ఎందు గంటి హోడి లుతు....

శిష్టిచి బల కెళ్తుకొండు కృష్ణమూర్తియ ఆగమనవన్ను నిరీష్టిస్తిద్ద సథా గడియాదవన్ను సోడిదళు....

ఒందూవరే గంటి! బెళగే ఎంటు గంటిగే ఒచు లోటి కాఫి కుడిదు ఎందినంతి కెలసద బోటిగే హోరటిద్ద కృష్ణమూర్తి హిందిరుగి బరువ సుళవు ఇన్ను కాణబరలిల్ల. ఆయ్యో! ఇన్ను ఎష్టు దివస తన్న స్మేమద మూర్తి జీగే కెలశక్తుగి అలేయబేకు? అవరల్లిద్ద శట్టకడెయ రూపాయన్న వురిసి ఆ దివస అణిగే సామానన్న తరి సిద్ధాగిత్తు; నాళి?....

సాధి గోధిగే తగలికాలిన్న కృష్ణమూర్తియ తస్మీరన్న తెగిదు కొండు బండు శిష్టిచియ బల వైనః కుళతళు.... కృష్ణమూర్తియ చిత్ర వన్న కణ్ణు తుంబు సోడిదళు. ఆవనదు గందు ముఖి; తుపిగళ మేలి తేలుత్తిద్ద నశనగి; ఆదు ఆవన స్ఫురావ. తస్మీరన్న తెగిసి కొండాగే, ఆందరి ఎరడు వషాగళ హింది, ఆవను సిమేంటు కాఖాఫనేయల్లి ఇంజినియరాగి ఇన్నూరా పవత్తు రూపాయి సంబళ దల్లి తన్న వృత్తియన్నారంభిసిద్ద. ఆ కాఖాఫనేయవరు ఈగ ఒంబత్తు తింగళ కేళగే దివాళ ఏళదే ఇదిద్దలే కృష్ణమూర్తిగే ఈగ మున్నొరా పవత్తు రూపాయి సంబళ ఇరుత్తిత్తు. కృష్ణమూర్తియ తస్మీరన్న

ಮುಖುನುಲ್ಲಾ ಬಟ್ಟಿಯ ಮೇಲೆ ಸುಧಾ ತಾನೇ ನೇಯಿದ್ದ ಹೂಗೊಂಚಲಿನ ಸರಗಳ ಮಧ್ಯ ಅಂಟಿಸಿ ಮೇಲಿಡೆ ‘ಕೃಷ್ಣಮೂರ್ತಿ ಚಿ.ಇ.’ ಎಂದೂ ಕೆಳಗಡೆ ‘ಸುಧಾ’ ಎಂದೂ ಅವರಿಬ್ಬರ ಹೆಸರುಗಳನ್ನೂ ನೇಯಿದ್ದ ಕಟ್ಟಿ ಹಾಕಿಸಿದ್ದ ಳು. ಈಗ ಒಂಭತ್ತು ತಿಂಗಳಿಂದ ಅವರ ಆದ್ವರ್ಪ ಬದಲಾಯಿಸಿತ್ತು. ಕೆಲಸ ಹೊದ ಆರು ತಿಂಗಳವರಿಗೆ, ತಾವು ವೇಳದಲು ವಾಸವಾಗಿದ್ದ ಸಣ್ಣ ಬಂಗಲೆಯಲ್ಲೇ ಇದ್ದು ಹಿಂದೆ ಗಳಿಸಿಟ್ಟ ಹಣದಿಂದ ಜೀವನ ಸಾಗಿಸಿದ್ದರು. ಇನ್ನೊಂದು ಕೆಲಸ ಸಿಗುವುದು ಇಪ್ಪು ಕರಿನವೆನೆಂದು ಕೃಷ್ಣಮೂರ್ತಿ ಎಣಿಸಿಯೇ ಇರಲಿಲ್ಲ. ಅವರಲ್ಲಿದ್ದ ಹಣವೆಲ್ಲವೂ ಮಾಯವಾದ ಮೇಲೆ ದಂಬತಿಗಳು ಎಚ್ಚತ್ತರು. ಕೆಲಸ ಸಿಗುವ ಸಂಭವ ಇನ್ನೂ ಕಾಣಬರಲೇ ಇಲ್ಲ. ಮನೆ ಬದಲಾಯಿಸಿ, ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆಗೆ ಖದನೇ ಮಹಡಿಯ ನೇಲಿದ್ದ ಏರಡು ಕೊರಡಿಗಳನ್ನು ಬಾಡಿಗೆಗೆ ತಿಗೆದುಕೊಂಡರು. ಮನೆಯ ಮಾಲೀಕ ದಯ ಮಾಡಿ ಬಿಟ್ಟಿದ್ದ ಒಂದು ಕುಚೀಯ ವಿನಾ ಅಲ್ಲಿ ಇತರೇ ಹೆಚ್ಚಿನ ಸಾಮಾನು ಒಂದೂ ಇರಲಿಲ್ಲ. ಹಿಂದೆ ಅವರು ಕೊಂಡಿದ್ದ ಸುಶೋಽಪಕರಣಗಳನ್ನೇ ಲ್ಲಾ ವಿಕ್ರಯಿಸಿದರು. ಸುಧೀಗೆ ಬಹಕ ಇಪ್ಪವಾಗಿದ್ದ ಪಿಟೀಲು, ವೀಕೆ; ಕೃಷ್ಣಮೂರ್ತಿಯ ಪಾರಣವೆನಿಸಿದ್ದ ಹೆಚ್ಚಿ ಬೆಲೆ ಬಾಳುತ್ತಿದ್ದ ನಾಯಿ - ಕಂಬನಿಯಿಳಿಸಿ ಕೈಬಿಟ್ಟಿದ್ದವು ಹೊದ ವಾರ ಕೃಷ್ಣಮೂರ್ತಿಯ ಸಜುಫೂಟಿ ವಿಕ್ರಯವಾಗಿ ಅದರಿಂದ ಬಂದ ಕಡೆಯ ರೂಪಾಯೂ ಇಂದು ಮಾಯ ವಾಗಿತ್ತು.....ಮುಂದೆ ?

ಸುಧೀಯ ಕಣ್ಣಗಳಲ್ಲಿ ನೀರು ತುಂಬಿತು. ಕೃಷ್ಣಮೂರ್ತಿಗೆ ಬಹಕ ಕೆಷ್ಟಕಾಲ ಬಂದಿದ್ದರೂ ಪ್ರತಿನಿತ್ಯವೂ ಸುತ್ತಿ ಸುತ್ತಿ ಬೇಸತ್ತು ಬರುತ್ತಿದ್ದರೂ, ಒಂದು ದಿನವಾದರೂ ಸುಧೀಗೆ ಅವನು ಒಂದಾದರೂ ಮನನೋಯುವ ಮಾತನ್ನು ಅವನು ನುಡಿದಿರಲಿಲ್ಲ ಒಬ್ಬರನ್ನೊಬ್ಬರು ಅಪ್ಪು ಪ್ರೀತಿಸುತ್ತಿದ್ದರು. ಹೊಸದಾಗಿ ಆವರು ಸಂಸಾರ ಹೂಡಿದಾಗ ಕೃಷ್ಣಮೂರ್ತಿ ಸುಧೀಗೆ,

“ಕಪ್ಪ ಸುಖ ಏನು” ಬಂದೂನೇ
ನಿಂಗೆ ನಾನೆ, ನಂಗೆ ನೀನೆ
ಮುಳುಗೋಡು ಬೇನ್ನು ಗ್ರಾ ಬೆಂಡಿದ್ದಂಗೆ
ನಿಂಗ್ರಾ ನೆಪ್ಪಿರಲಿ ನಂಜಿ”

ಎಂಬ ಪದ್ಯ ಓದಿಹೇಳಿದ್ದು. ವಾಸ್ತವವಾಗಿ ಇಬ್ಬರೂ ಹಾಗೆಯೇ ಇದ್ದರು. ಆ ಪದ್ಯವನ್ನು ಕೃಷ್ಣಮೂರ್ತಿ ಎಷ್ಟೋ ಮೇರೆ ಸಂಜೀವಿ ವಿನೋದವಾಗಿ ಹಾಡಿದ್ದು. ಅನ್ನ ಸುಧಿ ಪಿಟೀಲಿನಲ್ಲಿ ಆದನ್ನು ಅನುಸರಿಸಿದ್ದಳು.

* * * *

ಥಡ್...ಥಡ್...ಥಡ್...

ಸುಧಿ ಒಹುಬೀಗನೆ ಕೃಷ್ಣಮೂರ್ತಿಯ ಚಿತ್ರವನ್ನು ಮತ್ತೆ ಮೊಳೆಗೆ ನೇತುಹಾಕಿ ತಿಟಕಿಯ ಬಳಿ ಬಂದು ನಿಂತು ಶಬ್ದವನ್ನು ಆಲ್ಯೇಸಿ ಕೇಳಿದಳು.

ಥಡ್...ಥಡ್...ಥಡ್...

ಭಾರವಾದ ಶಬ್ದ....ಶಬ್ದ ಹತ್ತಿರ ಹತ್ತಿರ ಬಂದಂತೆಲ್ಲಾ ಸುಧಿಗೆ ಹೆಚ್ಚು ಹೆಚ್ಚು ನಿರಾಶೆಯಾಯಿತು. ಕೆಲಸ ಸಿಕ್ಕಿದ್ದರೆ ಕೃಷ್ಣಮೂರ್ತಿ ಹಾಗೆ ನಿಧಾನವಾಗಿ ಮೆಟ್ಟಿಲು ಮೆಟ್ಟಿ ಬರುತ್ತಿರಲಿಲ್ಲ. ಸಂತೋಷವಾತೀಯನ್ನು ಸುಧಿಗೆ ಬೇಗ ತಿಳಿಸಬೇಕೆಂದು ಹಗುರವಾಗಿ ನೇಗಿನೇಗಿದು ಬರುತ್ತಿದ್ದ ಮೆಲ್ಲನೇ ಕೆರ್ರಿಂದು ಬಾಗಿಲು ತೆರೆಯಿತು ಕೃಷ್ಣಮೂರ್ತಿಯ ಮುಖವನ್ನು ನೋಡಿದೊಡನೆ ಸುಧಿಯ ನಿರಾಶೆ ಸಂಪೂರ್ಣವಾಯಿತು.

ಕೃಷ್ಣಮೂರ್ತಿ ಒಳಗೆ ಬಂದು ಬೋಪಿಯನ್ನು ಬಂದು ಮೊಳೆಗೆ ತಗಲಿಸಿ ಅಂಗಿಯ ಗುಂಡಿ ಬಿಜ್ಞಪ್ತಾ ಕುಚ್ಚಿರು ಮೇಲೆ ಹುವ್ವು ಎಂದು ಕುಳಿತ್ತ. ಬಿಸಿಲಿನಲ್ಲಿ ಅಲೆದಲೆದು ಮುಖ ಕಂದಿತ್ತ; ಧೂಳು ಮುಚ್ಚಿತ್ತ; ಕೂದಲು ಕೆದರಿತ್ತ. ಬೆವರಿನ ಹನಿ ಮುಖದ ಮೇಲೆ ಗೀರು ಕೊರೆದಿದ್ದವು. ಆ ದಿವಸ ಅವರಲ್ಲಿದ್ದ ಕಡೆಯ ದೂಪಾಯಿ ಮುರಿಸಿ ಸಾಮಾನು ತಂಡಿದ್ದರಿಂದ ಹುಂಡಿರುಗಿ ಬರುವಾಗ ಎಂದಿನಂತೆ ‘ಬ್ರಾಂ’ನಲ್ಲಿ ಬರಲು ಬಂದು ಆಣಿಯೂ ಇರಲಿಲ್ಲ. ಕೃಷ್ಣಮೂರ್ತಿ ಟಿವಲಿನಿಂದ ತನ್ನ ಮುಖ ಒರಸಿಕೊಂಡು ಸುಧಿಯ ಮುಖದಲ್ಲಿ ಕಾಣಬರುತ್ತಿದ್ದ ದುಃಖ, ಭೀತಿ, ನಿರಾಶೆಗಳನ್ನು ಗಮನಿಸಿ ನಕ್ಕ. ಕಾಮೋರ್ಡೆಗಳ ಸಮೂಹದಲ್ಲಿ ಏಂಚು ತೂರಿಬಂಂದು ವಿಶ್ವವನ್ನೇ ಬೆಳಗಿಸುವಂತೆ ಎಂಥ ಕವ್ಯಸಮೂಹಹಗೆಲ್ಲಿನ ಕೃಷ್ಣಮೂರ್ತಿಗೆ ನಸುನಗೆ ತೂರಿಬಂದು ಮುಖದ ಮೇಲೆ ಅರಳಿ ಅವರ ಜೀವನವನ್ನು ಬೆಳಗಿಸುತ್ತಿತ್ತು.

“ಇದೇನು ಸುಧಾ, ರಾವಣನ ಕೈಲಿ ಸಿಕ್ಕ ಸೀತೆಯಂತೆ ಕಾಣುತ್ತೀಯಿ?” ಎಂದ.

దుఃఖ ఉక్కె బండు, కంఠ బిగిదు, మాతు గంటిలల్లీ సేరిపిక్కే కళజి బిభువనళంతే సుధా కృష్ణమూత్రియ ఎదెగి జోలిబండు, ఈజీయ కైమేలి కుళతు, ఆవన హేగలమేలే ముఖవన్నిట్టు, దుఃఖ తడియలూరదే చిక్కె బిక్కె ఆత్మతు. కృష్ణమూత్రి ఆవళ నడువన్ను ఒందు కైయింద పుత్తి, ఇన్నొందు కైయింద ఆవళ తురుబన్ను నేపరి సుత్తూ “హీగే హేదందరే ఆగుత్తేయే సుధా; నినే నన్నున్న హేదరిసిదరే ఏను గతి? హేళిల్పు, ముళగోనా బెన్నిగే బెండిద్దంగి ఇరబేచు” ఎంద.

ఆళువిన మధ్య సుధి “బెండల్లూ—నానే—నిమగి..... కేళ్లు”

“భీ! భీ! నినిదియా ఎంత ననగే జీవ ఇదే?” ఎందు సమాధాన మాడిద, కృష్ణ మూత్రి.

దుఃఖ శమనవాద మేలి సుధి ముఖవన్ను హిందక్కేత్తి, కృష్ణ మూత్రియ హేగలుగళ మేలి తన్నొరడు హస్తగళన్నూ లఫువాగి ఇట్టు “సేలస సిగలే ఇల్పు” ఎందళు.

“సేలసానూ ఇల్లూ, బోగసేనూ ఇల్ల. ఇన్ను మేలే బోగసేనే పూరంభ వూడబేచు ఎంత కాణ.త్తే.”

“ముందేను గతి!”

* “ఇవోక్కు సాయంకాల ఇన్నొందు కడె హోగి బయక్కేని. అల్లి సేలస సిగబముదు.”

సుధి తన్న కత్తన్న స్ఫుర్తి హిందక్కే సేళిదుకొండు, తలెయన్ను కొంచె ఓరిమాడి, ఆరెలిద కణ్ణగలింద కృష్ణమూత్రియ ముఖ వన్నే నోడుత్తూ కుళితుబిట్టుళు. ఈజీచిగి సుధిగి ఆ ముఖవన్ను ఎప్పు నోడిదరూ త్కషితి ఇపరిల్ల. నోదలిన సంఖకాలక్కొంతలూ ఈగ ఆవలగి ఆవనల్లి ప్రేమ హేళ్లుగిత్తు. ఈజీగంతూ ఆవను బోంబాయి నగరవన్నేల్లా సుత్తూడి, చెందు బళలి హసివు బాయారికేగోంద కంగెట్టు ఖిన్ననాగి బందాగలేల్లా ఆవళు కృదయ కరగి ప్రేపు

ನೂಮರ್ದಿಯಾಗುತ್ತಿತ್ತು. ಅವರಿಗೆ ಒದಗಿದ್ದ ಆ ಕಪ್ಪಗಳ ಮಧ್ಯದಲ್ಲಿ ಅವರಿಬ್ಬರೂ ಹಾಗೇ ಈಲು ಒಬ್ಬರನ್ನೊಬ್ಬರು, ಗಾಢಪ್ರೇಮದಿಂದ ಮಾತನ ಅವಶ್ಯಕತೆಯೇ ಇಲ್ಲದೆ ತ್ವರಿತಗಳು ಒಂದಾಗಿ, ಆ ಪ್ರೇಮದ ಅದ್ಭುತ ಕಷ್ಟಗಳನ್ನು ಮರೆಯುತ್ತಿದ್ದ ಚಿತ್ರವನ್ನು ಸೋಡಲು ಕಾಲವೂ ಸ್ವಲ್ಪ ಹೊತ್ತೆ ಮುಗ್ಗಿವಾಗಿ ಚಲಿಸದೆ ನಿಂತಿರುವಂತಿತ್ತು.

ಎಂದಿನಂತೆ ಆಸೆಯಿಟ್ಟು ನಾಲ್ಕೆ ಏನಾದರೂ ಆದಿತೆಂದು ಉಟಕ್ಕೆ ಕುಳಿತರು. ಉಟಮಾಡುವಾಗ ಸುಧಿ ಹೆಚ್ಚು ಮಾತಿಲ್ಲದೆ ವ್ಯಾಖ್ಯಾನವಾಗಿ ಏನೋ ಯೋಚಿಸುತ್ತಿದ್ದಳು. ಕೃಷ್ಣಮಾತಿರ್ “ಎನು ಸುಧಾ, ಬಹಳ ಯೋಚನೆ ಮಾಡುತ್ತೀ” ಎಂದೆ.

ಸುಧಿ ಮೆಲ್ಲನೇ ಹೇಳಿದಳು—ಹಾಡಿದಳು; ಮುಳುಗೋರ್ ಬೆಸ್ತ್ರಿಗೆ ಬೆಂಡಿಂದ್ದಂಗೆ.”

“ಎನು ಬಾಯಿವಾರೆ ಮಾಡುತ್ತಿರೋ ಹಾಗಿದೆಯಲ್ಲಾ” ಎಂದು ಕೃಷ್ಣ ಮಾತಿರ್ ಹೇಳಿದ. ಸುಧಿಯು ಉತ್ತರ ಕೊಡಲಿಲ್ಲ.

ಮಧ್ಯಾನ್ತ್ರ ಮೂರುವರೆ ಗಂಟಿಗೆ ಎಂದಿನಂತೆ ಕೃಷ್ಣ ಮಾತಿರ್ ಕೆಲಸದ ಯಾತ್ರೆಗೆ ಹೊರಟಿ—ಹೋಗುವಾಗ ತನ್ನ ಪಕ್ಷಿಗೆಯಲ್ಲಿ ಬಿದ್ದಿದ್ದ ಹೆಚ್ಚು ಶಾಗದಗಳ ಕಟ್ಟಿನ್ನು ತೆಗೆದುಕೊಂಡು ಹೋದೆ.

* * * *

ಸಾಯಂಕಾಲ ಎಂಟು ಗಂಟಿಗೆ ಹಿಂದಿರುಗಿ ಬಂದಾಗ ಕೃಷ್ಣ ಮಾತಿರ್ ಸುಧಿಯ ಮುಖದಲ್ಲಿ ಒಂದು ಬಗೆಯ ಸಂತಸದ ಬದಲಾವಣೆಯನ್ನು ಗಮನಿಸಿದ. ಸುಧಿ ಜಂಕೆಯಂತೆ ಕೃಷ್ಣ ಮಾತಿರ್ ಬಳಿಗೆ ಚಿಮ್ಮಿಬಂದು “ನಾನು ಒಂದು ವಿಷಯ ಹೇಳುತ್ತೇನೆ. ಸಿಟ್ಟುಮಾಡಿಕೊಂಡಿ ಬಾರದು” ಎಂದಳು.

“ನಿನ್ನ ಮೇಲೆ ನಾನು ಎಂದು ಕೊಂಡಿ ಮಾಡಿದೇನೆ? ಇವತ್ತು ಹೀಗೆ ಕೇಳಿಕೊಂಡೆ.”

“ನನ್ನ ಕೆ”

“ಹೊಂ. ನನ್ನ ಮೇಲಿನ ಆಣಿ.”

“ಅಲ್ಲ. ನನ್ನ ಮೇಲೆ ಆಣಿ ಇಡಬೇಕು.”

“ಆಗಲಿ, ನಿನ್ನೂ ತೀ.”

“ಇವತ್ತು ಪ್ರಧಾನಾನ್ನು, ನೀವು ಹೋದಮೇಲೆ ಆ ಕಡೆ ರಾವಾ ಬಹುದೂರರ ಮನಿಗೆ ಹೊಗಿದ್ದೆ. ಅವರು ಪುನಾ ಕಡೆಯವರು. ಕಟ್ಟಾರಟಿಕ ಸಂಗಿತ ಕಲಿಯಬೇಕಂತೆ. ರಾವಾ ಬಹದೂರರ ಹೆಂಡತಿಗೂ ಹಿರೇ ಮಂಗಳಿಗೂ ಪಿಟ್ಟಿಲು, ವೀಳೆ, ಸಂಗಿತ ಎಲ್ಲಾ ಹೇಳಿ ಕೊಡಬೇಕಂತೆ. ಬೆಳಗ್ಗೆ ಎಂಟು ಗಂಟೆಯಿಂದ ಹನ್ನೊಂದು ಗಂಟೆಯವರಿಗೆ. ತಿಂಗಳಿಗೆ ನಲ್ಪುತ್ತು ರೂಪಾಯಿ ಕೊಡುತ್ತಾರೆ. ನಾನು ಹೇಳಿಕೊಡೊದಕ್ಕೆ ಒಪ್ಪಿಕೊಂಡು ಬಂದೆ.”

‘ಭೀ! ಭೀ! ನೀನು ದುಡಿಯಬೇಕೆ ನನಗೊಂಸ್ಯಾರ?’

ಸುಧೀನಷ್ಟನಕ್ಕು ಹೇಳಿದಳು “ಮುಳ್ಳಗೊಂಡ ಬೆಳ್ಳಿಗೆ ಬೆಂಡಿದ್ದಂಗ....”

ಮರುಡಿವಸ ಒಂದು ಗಂಟೆಗೆ ಕೃಷ್ಣಮೂರ್ತಿ ಹಿಂದಿರುಗಿ ಬಂದಾಗ ಸುಧೀ ಐದು ರೂಪಾಯಿನ ನೋಟನ್ನು ತೋರಿಸಿ “ಇವತ್ತು ‘ಸಾ ರೀ ಗಾ ವಾ’ ಪ್ರಾರಂಭ ಮಾಡಿಸಿ ಬಂದೆ. ಮುಂಗಡ ಐದು ರೂಪಾಯಿ” ಎಂದಳು. ದೊಡ್ಡ ಸಾಹುತಾರರು ಸಣ್ಣ ನೋಟಿಗಳನ್ನು ಎಸೆಯುವ ತೀವೀ ಯಾಂದ ಕೃಷ್ಣಮೂರ್ತಿ ಒಂದು ಹತ್ತು ರೂಪಾಯಿ ನೋಟನ್ನು ಸುಧೀಯ ಕಡೆಗೆ ಎಸೆಯುತ್ತಾ ‘ಇದನ್ನು ತೆಗೆದುಕೊ’ ಎಂದು ಹೇಳಿದ.

ಸುಧೀ ಹೆಚ್ಚಾರಿತಾಗಿ ‘ಎಲ್ಲಿತ್ತು’ ಎಂದಳು. ‘ನಾನು ಇಂಗ್ಲಿಷ್‌ನಲ್ಲಿ ಪದ್ಯಗಳನ್ನೂ ಕಥಿಗಳನ್ನೂ ಬರೆದಿಟ್ಟಿರಲಿಲ್ಲವೆ? ನಿನ್ನ ಆದನ್ನು ತೆಗೆದು ಕೊಂಡು ಹೋಗಿ ಟ್ರೈಪ್‌ನ್ನು ಆಫೀಸಿನವರಿಗೆ ತೋರಿಸಿದೆ. ಸಂಪಾದಕರು ಆದನ್ನು ಓದಿ ಬಹಳ ಜಿನ್ನೂಗಿಡೆ ಎಂದರು. ಅವರ ಕಭೀರಿಯಲ್ಲಿ ನನಗೆ ಐವತ್ತು ರೂಪಾಯಿ ಸಂಬಳದ ಕೆಲಸವನ್ನು ಕೊಟ್ಟಿರು. ಹನ್ನೊಂದರಿಂದ ಮಧ್ಯಾಹ್ನ್ಯ ನಾಲ್ಕು ಗಂಟೆವರಿಗೆ, ಆಫೀಸಿನಲ್ಲಿ ನಾನು ಕೆಲಸ ಮಾಡಬೇಕು. ನಾರಕ್ಕೊಂಡು ಕಥೆ ಬರೆದು ಕೊಡಬೇಕು” ಎಂದನು.

ಸುಧೀಗೆ ಮೇರಿ ಇಲ್ಲದ ಸಂತೋಷವಾಯಿತು. ಇನ್ನು ಕೃಷ್ಣದಿಂದ ಶಾರಾದೆವು ಎಂದುಕೊಂಡಳು.

ಅವರವರ ಹೊಸ ಕಲಾವೃತ್ತಿಗಳಿಗೆ ಅವರವರು ಮರುದಿನದಿಂದ ಕಾಲಕ್ಕೆ ಸರಿಯಾಗಿ ಹೋಗಲಂಭಿಸಿದರು.

“ನೀನು ಸಿಟೀಲು ಚೆನ್ನಾಗಿ ಬಾರಿಸುತ್ತಿ? ಜೀವನಕ್ಕೆ ಅದರಿಂದ ಸಂಪಾದನೆ ಮಾಡಬಹುದು ಎಂದು ನಾವು ಹೇಳುತ್ತಿರಲಿಲ್ಲೋ” ಎಂದ ಕೃಷ್ಣ ಮೂರ್ತಿ.

“ಹೌದು; ನಾನೂವೆ ನೀವು ಕಥೆ ಚೆನ್ನಾಗಿ ಬರಿತೀರಿ, ಅದರಿಂದ ದುರ್ದು ಸಂಪಾದಿಸಬಹುದು ಎಂದು ಹೇಳುತ್ತಿರಲಿಲ್ಲೋ”—ಎಂದು ಉತ್ತರ ಕೊಟ್ಟಳು ಸುಧಾ.

* * * *

ಹೀಗೆ ಕೆಲವು ದಿನ ಕಳೆದವೇ. ಒಂದು ದಿನ ರಾತ್ರಿ ಇಬ್ಬರೂ ಮಲಗಿರುವಾಗ, “ನೀವು ನಮ್ಮ ರಾವಾ ಬಹದ್ದೂರ್ ರರೆ ಮಗಳನ್ನು ನೋಡಿಕೇಳು ಅಂದ್ರೆ. ಈಗ ಜಂಟಿ ಸ್ವರ ಮುಗಿಸಿಕೇನೇ. ನಾನು ಪಾಠ ಹೇಳಿಕೊಡೋದನ್ನು ಮೆಚ್ಚಿಕೊಂಡಿದಾರೆ ಅವರು” ಎಂದಳು ಸುಧಾ.

ಅವಳ ಜಡಿಯನ್ನು ತನ್ನ ಬೆರಳಿಗೆ ಸುತ್ತುತ್ತಾ ಕೃಷ್ಣ ಮೂರ್ತಿ “ನೀನು ನನ್ನ ಸಂಪಾದಕರನ್ನು ನೋಡಿದರೆ ಏನು ಹೇಳುತ್ತಿಯೋ, ನನ್ನ ಕಥೆಗಳನ್ನು ಅವರು ಮೆಚ್ಚಿಕೊಂಡಿದಾರೆ. ನನ್ನ ಹಾಗೆ ಯಾರೂ ಬರೆಯುವುದಿಲ್ಲವಂತೆ” ಎಂದ.

ಮರುದಿವಷ ಕೃಷ್ಣ ಮೂರ್ತಿ ಸಾಯಂಕಾಲ ಹಿಂದಿರುಗಿ ಬಂದಾಗ ಸುಧಿ ಎಂದಿನಂತೆ ಅವನಿಗಾಗಿ ಇದಿರು ನಿಂತಿರಲಿಲ್ಲ. ಹಾಸಿಗೆಯ ಮೇಲೆ ಮಲಗಿ ಮುಲಗುತ್ತಿದ್ದಳು. ಕೃಷ್ಣ ಮೂರ್ತಿ ಅವಳ ಬಳ ಕುಳಿತುಕೊಂಡು “ಏಕೆ ಮಲಗಿದಿಯೇ? ಏನಾಗುತ್ತೆ?” ಎಂದು ಆದರದಿಂದ ಕೇಳಿದ.

“ಅದೇನೂ ಇಲ್ಲಾ ಅಂದ್ರೆ. ಇವತ್ತು ಮಧ್ಯಾಹ್ನ ನಾನು ಪಾಠ ಹೇಳಿಕೊಡುತ್ತಿರುವಾಗ ರಾವಾ ಬಹದ್ದೂರರೆ ಮನೆಗೆ ಅವರ ಉರಿನವರು ಯಾರೋ ಬಂದರು. ಅವಂಗೆ ಕಾಫಿ ಮಾಡೋದು ಚೆನ್ನಾಗಿ ಬರೋಡಿಲ್ಲವಾದ್ದರಿಂದ, ನನಗೆ ಮಾಡಿಕೊಡ್ಡಿರಾ ಎಂದು ಕೇಳಿದರು. ಆಗಲಿ ಎಂದು ನಾನು ಕಾಫಿ ಮಾಡೋದಕ್ಕೆ ಹೊರಟ್ಟಿ. ಆ ಮರಳೋ ಸಾರು-ಹಾಳು ಅಳ್ಳ ನೀರು, ಕೈತಪ್ಪಿ

ನನ್ನ ಕೈಮೇಲೆಲ್ಲಾ ಚೆಲ್ಲಿ, ಬೊಬ್ಬಿ ಬಂತು. ಅವರೇ ಬಟ್ಟೆ ಕಟ್ಟಿ ಕಳುಹಿಲ್ಲಿ ದರು” ಎಂದು ಸುಧಿ ಕೈಚಾಚಿ ತೋರಿಸಿದಳು.

ಅಂಗ್ರೀಯನ್ನು ಹೆಳದಿರ್ಬಣಿದ ಬಟ್ಟೆಯಲ್ಲಿ ಕಟ್ಟಿದ್ದರು. ಬಟ್ಟೆಯ ಮೇಲೆ ಅಲ್ಲಲ್ಲಿ ನೀಲಿಮಣಿ ಚೆಲ್ಲಿತ್ತು.

ಕೃಷ್ಣ ಮೂರ್ತಿ ಆ ಕೈಯನ್ನು ತನ್ನೇರಡು ಕೈಗಳಿಂದಲೂ ಹಿಡಿದು ಕೊಂಡು ನೋಡಿದ. ಮುಖ ನೀರವವಾಯಿತು. ಕಣ್ಣಿ ಅಲುಗಿಸದೆ ಬಹಳ ಹೊತ್ತು ಆ ಕೈಯನ್ನು ನೋಡುತ್ತಾ ಕಲ್ಲುಬೊಂಬಿಯಂತೆ ಕುಳಿತ. ತರು ವಾಯ ಸುಧಿಯನ್ನು ಭೇದಿಸಿ ನೋಡುತ್ತಾ “ಸುಧಾ! ಪ್ರತಿನಿಶ್ಚಯ ಬೆಳಗ್ಗೆ ಎಂಟು ಗಂಟಿಗೆ ನೀನು ಎಲ್ಲಿಗೆ ಏನು ಕೆಲಸಕ್ಕೆ ಹೋಗುತ್ತೀಯೆ?” ಎಂದ.

“ರಾವಾಬಹದ್ದೂರರ ಮನಸೆಗೆ ಪಾಠಕೈ.....

ಕೃಷ್ಣ ಮೂರ್ತಿ ತಲೆಯನ್ನಾಡಿಸಿ ನೆಸುನಕ್ಕೆ. ಸುಧಿಯ ಕಣ್ಣಿ ನೀರು ತುಂಬಿತು.

“ಹೌದು. ರಾವಾಬಹದ್ದೂರರು, ಕಥೆ, ಸಂಗೀತ ಎಲ್ಲಾ ಸುಳ್ಳು ನಾನು ಸುಳ್ಳು ಹೇಳಿದೆ. ನಾರಾಯಣ ಪ್ರಸಾದರ ಮನೆಯಲ್ಲಿ ಒಪ್ಪೊತ್ತಿನ ಅಡಿಗೆ ಹೆಂಗಸು ಬೇಕು ಅಂತ ನನಗೆ ತಿಳಿಯಿತು. ನಾನು ಹೋಗಿ ಒಪ್ಪಿ ಕೊಂಡೆ. ಅಡಿಗೆ ಕೆಲಸ ಅಂತ ಹೇಳಿದರೆ, ನೀವು ಏನು ಅಂತಿರೋ ಏನೋ ಅಂತ ಸಂಗೀತದ ನೆವ ಹೇಳಿದೆ. ಆದರೆ ನನ್ನ ಕಥೆ ಸುಳ್ಳು ಅದರೂ ನೀವು ಜೆನ್ನಾಗಿ ಬರಿಯುವುದು ಸುಳ್ಳು ಅಲ್ಪಾಗಿ. ನಿಮ್ಮ ಕಥೆ ಯಾವುದಾದರೂ ಅಷ್ಟಾಯ್ತೇ?” ಎಂದಳು.

ಕೃಷ್ಣ ಮೂರ್ತಿ ನಗುತ್ತಾ ಹೇಳಿದ: “ಕಥೆಯೂ ಇಲ್ಲ, ಅಜ್ಞಾ ಇಲ್ಲ. ನನ್ನ ಕಥೆ ಓದಿ ಸಂಪಾದಕರು ಇದರಿಂದ ಬಂದು ಲೋಟು ಕಾಫಿ ಕಾಸ ಬಹುದು, ನಿನ್ನ ಹೆಂಡತಿಗೆ ಕೊಟ್ಟರೆ ಉಪಯೋಗಿಸುತ್ತಾಳೆ” ಎಂದರು. ನಾನು ಅದನ್ನು ಅವರಿದುರಿಗೇ ಹರಿದು ಹಾಕಿ, ನಿಮ್ಮ ಹೆಂಡತಿಗೇ ಕೊಡಿ ಎಂದು ಹೇಳಿ ಅಲ್ಲಿಂದ ಮುಂದೆ ಹೊರಟಿ. ನಿನಗೆ ಸಂಗೀತದ ಕೆಲಸ ಸಿಕ್ಕಿದ್ದು ಎಷ್ಟು ನಿಜವೋ ನನಗೆ ಕಥೆ ಬರೆನ ಕೆಲಸ ಸಿಕ್ಕಿದ್ದ ಅಷ್ಟೇ ನಿಜ. ಅಲ್ಲಿಂದ ಕೆಲಸ ಹಂಡುರಿಕೊಂಡು ಮುಂದಕ್ಕೆ ಹೊರಟಿ. ನಾರಾಯಣ ಪ್ರಸಾದರ

ಮನಗೆ ಪದನೇ ಅಂತಹ್ಯ ಕಟ್ಟಿಸುತ್ತಾರೆ ಅಂತ ಕೇಳಿದೆ. ಮೇಸ್ಟಿ ಕೆಲಸ ಖಾಲೀ ಇತ್ತು. ಒಪ್ಪಿಕೊಂಡೆ. ಮೇಸ್ಟಿ ಕೆಲಸ ಅಂತ ಹೇಳಿದರೆ ನಿನಗೆ ಮನಸ್ಸು ನೋಯುತ್ತೆ ಎಂದು ಉಂಟಿಸಿ, ನಿನ್ನಹಾಗೆ ನಾನೂ ಒಂದು ಧೋರಂಗು ಬಿಟ್ಟಿ. ಇವತ್ತು ಹನ್ನೊಂದು ಗಂಟೆ ಹೊತ್ತಿನಲ್ಲಿ ಕೆಲಸವಾಡುತ್ತ ಇರುವಾಗ ಕೆಳಗಡೆ ಅಡಿಗಿಯವಳು ಕೈಮೇಲಿ ಸಾರು ಚೆಲ್ಲಿಕೊಂಡಳು ಎಂದು ಪ್ರಸಾದರಿಗೆ ಯಾರೋ ಹೇಳಿದರು. ಅವರು ಒಳಗೆ ಬೀರುನಲ್ಲಿ ಬಟ್ಟಿ ಹತ್ತಿ ಇದೆ ಕಳುಹಿಸಿ ಕೊಡಿ ಎಂದು ನನಗೆ ಹೇಳಿದರು. ಈ ಹಳದಿ ಬಟ್ಟೇನ ನಾನೇ ಕತ್ತರಿಸಿ ಕಳುಹಿಸಿದೆ. ಕತ್ತರಿಸುವಾಗ ಅಲ್ಲೇ ಇದ್ದ ಮಸಿಕುಡಿಕೆ ಚೆಲ್ಲಿ ಬಟ್ಟಿ ಮಸಿ ಆಯ್ದು. ಅದೇ ಬಟ್ಟಿ ಇದು.”

ಸುಮಾರು ಅಧ್ಯ ಗಂಟೆಯ ಮೇಲಿ ಕೃಷ್ಣಮೂರ್ತಿಯ ಮನೆ ಮುಂದೆ ನಿಂತವರು ಆ ಪ್ರೇಮದ ದಂಪತ್ತಿಗಳು ಒಂದೇ ಶ್ಯಾದಯದಿಂದ ಒಂದೇ ಧ್ವನಿಯಿಂದ ಸಂತಸದಿಂದ ಹಾಡುತ್ತಿದ್ದುದನ್ನು ಕೇಳಬಹುದಾಗಿತ್ತು.

“ಕನ್ನ ಸುಖ ಏನು ಬಂದೂನೇ
ನಿಂಗೆ ನಾನೆ ನಂಗೆ ನೀನೆ
ಮುಳುಗೋನ್ನಾ ಬೆಣ್ಣುಂಗ್ಗಾ ಬೆಂಡಿದ್ದಂಗೆ
ನಿಂಗ್ಗಾ ನೆಟ್ಟಿರಲಿ ನಂಜಿ.” —(ರಾಜನ ಪದಗಳು)

ವಿಚಿತ್ರ ವ್ಯಧಿ

ನಾರೀಹೈದರಯ ? !

* * *

ಚಂದ್ರಜ್ಞನ ಹೆಂಡತಿ ಗಂಗೆ ಎದುರುಮನೆ ಶಾಂತಪ್ರನ ಮನೆಗಿ ಬಂದಳು. ಶಾಂತಪ್ರನ ಮಡದಿ ಸಿದ್ಧಪ್ರ ಅವಳ ಗೆಳತಿ. ಅವರಿಬ್ಜರಿಗೂ ಪ್ರತಿನಿತ್ಯವೂ ಈ ತರೆ ಎದುರುಮನೆ ಓಡಾಟ ಇದ್ದೇ ಇರುತ್ತದೆ.

“ಹ್ಯಾಗಿದಿನಿ ?”—ಗಂಗೆ ಹೆಮೈಯಿಂದ ಸಿದ್ಧಪ್ರನ ಪರೀಕ್ಷೆಗೆ ತನ್ನ ಮುಖ ಎತ್ತಿಹಿಡಿದಳು. ಬಲಗಣ್ಣನ ಕೆಳಗೆ, ಕೆನ್ನೆಯ ಕಡೆ, ಏಟು ನೀಲಿ ಕಟ್ಟಿ ಬಾದಾಮಿ ಗಾತ್ರದ ಚೋರು ಬಂದಿತ್ತು. ಎಡಗೆನ್ನೆಯ ಮೇಲೆ ಮಾಡಿದ್ದ ಮೂರು ಬೆರಳನ ಗುರುತು ಇನ್ನೂ ಅನಿಸಿಲಿಲ್ಲ.

“ನನ್ನ ಗಂಡ ನನ್ನ ಬಡಿಯೋದಿಲ್ಲವ್ಯ” ಸಿದ್ಧಪ್ರ ಗಂಗೆಗೆ ನೋವಾಗಬಾರದೆಂದು ತನ್ನ ಹೆಮೈಯನ್ನು ಅಂಗಿಸಿಕೊಂಡೇ ಹೇಳಿದಳು.

‘ಗಂಗೆ ಕೆಲಕೆಲ ನಕ್ಕಳು. “ತಿಂಗಳಿಗೆ ಒಂದಾವತಿಂ ಆದ್ವಾ ಹೊಡಿದೇ ಇದೀ ಗಂಡ ನನಗೆ ಬ್ಯಾಡಪ್ರ. ಹೊಡಿತಿದ್ದೆ ನಿನ್ನ ಯೋಚನೆ ಅವ ನಿಗಿರುತ್ತಿ, ನೋಡು. ನಿನ್ನ ರಾತ್ರಿ ನನ್ನ ಗಂಡ ನನಗೆ ಇಕ್ಕೆದ್ದು ಪ್ರೀತಿ ಮದ್ದಿಲ್ಲ. ಈಗಲೂ ತಲೆ ದಿವ್ಯಾ ಅಂತಿದೆ. ಆದ್ದೇಹಂತೆ. ಇಪ್ಪೊತ್ತಿನಿಂದ ಇನ್ನೊಂದು ತಿಂಗಳು ಹ್ಯಾಗಿರಾನೇ ಅಂತಿಯಾ. ಅಂಥಾ ಗಂಡ ಸಿಗೋದು ಅಪರಾಪ; ಹಾಗಿರುತ್ತಾನೆ. ನಿನ್ನ ರಾತ್ರಿಯ ಹೊತ್ತಿದ ಫಲ ಏನು ಗೊತ್ತಿ? ಇವತ್ತು ಸಂಜೀಯೋಳಗೆ ಸಿರೆ ಬರ್ತದೆ, ನೋಡು. ಮೇಲೆ ಮೂರು ವಾರ ಸಿನಮಾ.”

“ನನ್ನ ಗಂಡ ಉರಟಿಲ್ಲವ್ಯ, ಗುಣವಂತ. ಬ್ರೀಯೋದು ಸಹ ಇಲ್ಲ”— ಸಿದ್ಧಪ್ರ ಅಭಿವೃಣವನ್ನು ತೋರ್ವಡಿಸಿ ಹೇಳಿದಳು.

“ನನಗೆ ಗೊತ್ತು ಸಿದ್ದಿ. ನನ್ನ ಕಂಡರೆ ಸನಗೆ ಆಗಳಿ ಹೇಳ್ತೀ ಉರಿ ಅಲ್ಲ? ಅದಕ್ಕೇ ನನ್ನ ಗಂಡ್ಯಾ ರಾಗೆ ಪಂಚಿಕ್ಕಿರುತ್ತಿರುಂದು ಬ್ರಿಯಾ. ಶಾಂತಪ್ರಣಿಗೆ ಮಾವತ್ತಿದೇ ವಾಸ್ತವ್ಯ. ಅಮ್ರೋ? ಮುದಿಗೊಂಡೇ. ಈ ಎತ್ತಿ ಹೊಡಿಯೋಕೆ ಆಗಿರ್ಲಾ ಅಲ್ಲ. ತೀರು ಮಾನಿಸಿಕೊಂಡು ಮನಗೆ ಬಂದ್ರೆ, ಕೂತುಬಿಡ್ಡನೇ ನೋಡು ಜಗಲಿಮ್ಮೆಲ್ಲ ಎಲ್ಲೆಡಿಕೆ ಬಗ್ಗಿತ್ತಾ ನಿಬ ಅಲ್ಲೇ?”

“ಕಟ್ಟಿ ಮೇಲೆ ಕೂರುಕೊಂಡು ಏಲಬಿಕೆ ಜಗಿತ್ತ.ನೆ, ನಿಜ. ಆಪ್ಪ ಅವನ ಹಾಚ್ಚಾಟಿಕ್ಕೆ ನನ್ನ ಒಡ್ಡಿದೊಳ್ಳಿ - ಇದ್ದ ರೂಢಿ.”

ಸಿದ್ದಪ್ಪನ ಮಾತಿಗೆ ಉತ್ತರವಾಗಿ ಗಂಗೆ ಸ್ಥಾಳ. ಸಂತಹದ, ಕರ್ಮ ಪೂರಿತವಾದ ಅನಂತವ ಸನ್ಗೆ. ಮೂರು ಸಾರುಗಿಗೆ ಗಮನಿಸ್ತೂ ಉನ್ನ ಗಳತಿಗೆ ತೋರಿಸುವಷ್ಟೇ ಹಮೆಯಿರುವೆ, ಎಡಗ್ಗೆ ಪ್ರಾರ್ಥನ ಸರಿಗನ್ನತ್ತಿ, ರೆಟ್ಟಿಯ ಮೇಲೆ ಬಲವಾಗಿ ಜಗಿಬಿ ಕೆಂಪುವ್ಯಾ ಕುರುಸ್ಯಾ ಗಂಗೆ ಸಿದ್ದಪ್ಪನಿಗೆ ತೋರಿಸಿದೆ. ಗಂಗೆಯು ಮುಖದಲ್ಲಿ ಉದಿತ್ತರು ನೋವಿನ ಸುಳವೇ ಇರಲಿಲ್ಲ. ತುಂಬಿದ ಪ್ರೇಮಾದ, ತುಳುಕುವ ಸೌಭ್ಯದ ಮಾರ್ಪಿ ಇತ್ತು. ಅವಳ ಈ ಸಂತುಷ್ಟಿ ಸಿದ್ದಪ್ಪನ ಮೇಲೆ ವರಿಕ್ಕಾಗು ಸರ್ವಾದಯ ಇರಲಿಲ್ಲ. ಗಂಗೆಯು ಮಿಶ್ರತ್ವಕ್ಕೆ ಕಳಂತ ತಾರದ, ಗಂಗೆ ಆಗಿ ಉನ್ನದಾಗಿ ಪ್ರದರ್ಶಿಸುತ್ತಿದ್ದ ದೂರವಕ್ಕೆ ಸೌಭ್ಯದ ವಿಷಯೆ ಇಲ್ಲ (ಸಾರಿ), ಸಿದ್ದಪ್ಪನಿಗೆ ಸ್ವಾಭಾವಿಕ ಮಾನಸ್ಯ ಉಂಟಿಯಿತು. ಹೆಟ್ಟಿ ತಿಂದೂ ಸುಖವನ್ನು ಅನೇಭಿಸುತ್ತಿರುವ ಗಂಗೆಯನ್ನು ಸೋಡಿ ಆರ್ಥಿಕಾರ್ಥಿ ಆಯಿತು. ತನ್ನ ಮನದಲ್ಲಿ ಅದ ಈ ಬದಲಾವಣಿಗಳನ್ನು ಅವಕು ತನ್ನ ಮುಖಪ್ರಾಣಿಗಳು ಮಾಡಿಸಿದ್ದಾರು. “ಹೊಡಿದರೆ ಸಿನಗೆ ವಟ್ಟಿಗುವುದಿಲ್ಲವೇ? ನೋವಾಗಾವುವಿಲ್ಲವೇ?” ಎಂದು ಪ್ರಶ್ನಿಸಿದೆನು.

“ನೋವೆ? ಗಡ್ಡುದ ಮೇಲಿಂದ ಇನ್ನ ಉರುಳಬಿಂಬಿ, ಬುಡಕ್ಕೆ ಬಂದಾಗ ಸಿನಗೆ ಹೆಂಗಿರುತ್ತೆ, ನುಡಿ; ಗಂಡ ಹಟ್ಟಿ ಕೊಟ್ಟ ಹಂಗಾಗುತ್ತೆ ನಂಗೆ. ಆಕಾಸದ ಸ್ವಾತ್ಮ ಎಲ್ಲಿ ಕೆಂಗೆ ಧ್ವಳಿರಂತೆ ಉರುಳಿಕೊಂಡು ಬೀಳುತ್ತೆ. ಎಡಮುಷ್ಟಿ ಪಟ್ಟ ಬಿಂದು ಬಂದು ರವಕೆ, ಹೊಳೆಲ್ಲ ತಿಂಡಿ. ಬಲಮಂಷ್ಟಿ ಏಟು ಬಿಂದು ಬಿಂದು ನಿರ್ಲೇ, ಮೇಲೆ ಸಿನಿಮಾ.”

ಸಿದ್ಧವ್ಯಾಸಿಗೆ ಚಂದ್ರಾನ ಮೇಲಿದ್ದ ತಿರಸಾಂಕಾರ ಹೊರಲಿತು. ಜತಿಗೆ ಪಟ್ಟಿನ ಸುಳಿವಿಲ್ಲದ ತವ್ತಿ ಡಾಂಪಡ್ಟೆದ್ದ್ವಾ ಚಮ್ಮೆಪೂರು ಮುಂದುವಾಯಿತು. ಕುರೂಪುರಿದಿಂದ “ನನ್ನ ಯಾಕೆ ಬಡಿತಾನೇ?” ಎಂದು ಕ್ಷೇತ್ರದಲ್ಲಿ.

“ಯಾಕೆ? ನಿನ್ನ ಗೋತ್ತಿಲ್ಲ? ನಿನಗೆ ಹ್ಯಾಗೆ ಗೋತ್ತಾಗಬೀಕು! ಶಾಂತವೈ ಕುಡಿಯೋನಲ್ಲಿ ಯಾಕೆ ಹೇ? ಇನ್ನೆ ಅಂದ್ರೆ, ಸಂಬಳ ತೋರೋಂಡಿನ ಭರ್ತಿ ಆಗಿ ಬರ್ತಾನೆ, ಅದಕ್ಕೆ.”

“ಅದರೆ ನಿನ್ನ ಹೊಡಿಯೋಕೆ ಕಾರಣ?”

“ಕಾರಣ? ಕಾರಣ ಯಾಕೆ ಬೀಕು ಅದಕ್ಕೆ. ನನ್ನ ಲಗ್ಗು ಆಗಿಲ್ಲ? ನನ್ನನ್ನ ಪ್ರೀತಿನೊಲ್ಲಿ? ಇನ್ನೂ ರನ್ನಾದ್ದೂ ಹೊಮೀಲಿ, ನಾನು ಸುಮ್ಮಣಿನೆ ಬಿಡ್ಡಿಲ್ಲ ನೇನು? ಒಂದು ಸಲ ಮುದ್ದೆ ಬಹೆಳ ಬಿಸಿ ಅಯ್ಯು ತಂತ ಹೊಡಿತ್ತಾನೆ. ಒಂದು ಸಲ ಕೆಟ್ಟಿ ತಂಬಿ ಸೊಟ್ಟಿ ಯಾಕೆ ಇದ ತಂತ ಹೊಡಿತ್ತಾನೆ. ಇಂಥಾದ್ದೀ ಕಾರಣ ಬೀಕು ಅಂತ ಒದ್ದುದ್ದೊಲ್ಲ. ಸಂಬಳ ಬರೋ ದಿವಸ, ಅವನು ರಾತ್ರಿ ಮನೆಗೆ ಬರುವ ಹೊತ್ತಿಗೆ ಅವನ ಕ್ಷೇತ್ರದಲ್ಲಿ ದೊಡ್ಡ ಸಾಮಾನು ಯಾವುದೂ ಸಿಗದಂತೆ ಬಜ್ಜೆಟ್‌ಲ್ಲಿರ್ಲಿ. ಇಲ್ಲೇ ಚೋಪ್ಪೆ ನನ್ನಪ್ರಾಣ ಉಳಿಲ್ಲ ಬೀಕಲ್ಲ. ನನಗೆ ಏನೇನು ಬೀಕೋ ಅಪಕ್ಕೆ ತಾತ್ತವಣ್ಣ ಹೊಡಿಸಿಕೊಂಡು ಆಮೇಲಿ ಸಿಲ್ಲಿಸಬಿಡ್ಡಿಲ್ಲ. ಮೂರನೇ ನಿರ್ದಿಷ್ಟ ಒಂದು ಹೊಡ್ಡಿನೇ ಅಂತ ಮೂರು ತಿಂಗಳಿಂದ ಹೇಳಿದ್ದ, ನೋಡು; ತರಲಿಲ್ಲ. ಉಳ್ಳೆ ಸನ್ನೆ ಜಾಸ್ತಿ ಸೆಬ್ಬಾಗೆ ಗೋತನಕ ಸುಮ್ಮಣಿದ್ದೆ. ಸೇಂಡಿಟ್‌ರು, ವ.ನೇಗೆ ಬರುವಾಗ ಇವತ್ತು ಸೀರೆ ತರ್ತಾನೆ.” ಗಂಗೆ ಹಿಗ್ಗಿತ್ತಿದ್ದಳು.

ನಿದ್ದವ್ಯಾಸನೆಯೆಂದು ತೋಡಕ್ಕಿಗೆ ಸಿಕ್ಕಿದಳು. “ನಿಜ ಗಂಗಿ. ನನ್ನ ಗಂಡ ನನ್ನನ್ನ ಹೊಡಿಯೋದೇ ಇಲ್ಲ. ನೀನು ಹೇಳಿದ್ದಾಗೆ ಕಟ್ಟಿಯು ವೇಲಿ ಕಾಡು. ಎಲಡಿಕೆ ಜಗಿಯೋದೇ ಅವನ ಕೆಲಸ. ನನ್ನನ್ನ ಒಂದು ದಿವಸ ಸಿನಿಮಾಕ್ಕೆ ಕರಕೊಂಡು ಹೋಗಿಲ್ಲ; ಹೊಡವರೆ ತಾಪೆ ಕರಕೊಂಡು ಹೋಗೋಕೆ! ಹೋಟಿಲ್ ತಿಂಡಿ ವೇಸನೇನೇ ನಮ್ಮ ಮನೆ ಒಳಗೆ ಬಂದಿಲ್ಲ” ಎಂದು ಗೊಣಗುಟ್ಟಿದಳು.

“ಅಯ್ಯೋ ಸಿದ್ಧಿ! ನಿನ್ನ ಕಂಪ್ರೆ ನನಗೆ ಅಯ್ಯೋ ಆನಿಸುತ್ತೆ

ಎಲ್ಲರಿಗೂ ನನ್ನ ಗಂಡನಂಥ ಗಂಡ ಸಿಗ್ತಾನೇನೇ? ಅವನಂತೆ ಎಲ್ಲರೂ ಇದೀ ಜಗಳ ಯಾಕೆ ಆಗುತ್ತೇ? ಜಗಳ ಮಾಡೋ ಹೆಂಡತೀರಿಗೆಲ್ಲಾ, ಗಂಡಂದಿರು ತಿಂಗಳಗೊಮ್ಮೆ ಚೆನ್ನಾಗಿ ಬಡಿದು, ಆವೇಲೆ ಜಾಸ್ತಿ ಪ್ರೀತಿಮಾಡಿ ಸಿನಿಮಾ, ತಿಂಡಿ, ಬಟ್ಟಿ, ಹೀಗೇನಾಡ್ಯಾ ಮಾಡಿದ್ದೆ ಜ್ಞಾನೋದಿಲ್ಲ.” — ಇದು ಗಂಗೀಯ ಸಿದಾಂತ.

ಸಿದ್ದವ್ಯ ನಿಟ್ಟಿ ಮರುಬಟ್ಟಿ ಕು. ಅವಳಿಗೆ ವಿಚಿತ್ರ ವ್ಯಧಿಯಾಯಿತು.

“ಗಂಗೀ! ಏ ಗಂಗೀ!” ಎದುರುಮನೆಯಿಂದ ಚಂದಣ್ಣನ ನಿರ್ಮಲ ಕಂಠ ಕೇಳಿಸಿತು. ಜಿಂಕೆಯಂತೆ ಓಡಿದಳು ಗಂಗೆ ಸಿದ್ದವ್ಯ ಬಾಗಿಲ ಬಳಿ ಬಂದು ನಿಂತು ನೋಡಿದಳು. ಚಂದಣ್ಣನ ಕೈಲಿ ಎರಡು ಗಂಟುಗಳಿದ್ದವು. “ಹೊಸ ಸೀರೆ ತಂಡಿದ್ದೇನೇ ನೋಡು. ಸಣ್ಣ ಪ್ರೋಟ್ಟಿಣಿದಾಗೆ ಏನೇಕೆ ಗೊತ್ತೇ? ಲಾಡು ಉಂಡೆ, ಬೊಂಡೆ. ಸಿನಿಮಾಕ್ಕೆ ಬರ್ತೀಯಾ, ಪಸಂದಾಗಿದಂತೆ - ಲವ ಕುಸ” ಎಂದು ಚಂದಣ್ಣ ತನ್ನ ಹೆಂಡತಿಗೆ ಆರ್ಮಿಸುತ್ತಿದ್ದ ಏಟುಗಳ ತೀರವನ್ನು ಸಿದ್ದವ್ಯ ಕೇಳಿ ಮತ್ತೊಮ್ಮೆ ನಿಟ್ಟಿ ಮರುಬಟ್ಟಿ ಕು.

ಗಂಗೆ ಚಂದಣ್ಣ ಇಟ್ಟಿದೂ ತಿಂಡಿ ತಿಂದು, ಸಿನಿಮಾಕ್ಕೆ ಹೋದದ್ದನ್ನು ಸಿದ್ದವ್ಯ ಗಮನಿಸಿದಳು. ಅವರು ಹೋದೆಂಡನೆ ಅವಳ ಕಣ್ಣಗಳಲ್ಲಿ ನಿರ್ಯಾ ಅತ್ಯುಬಿಟ್ಟಿಳು, ನಿಜ. ಚಂದಣ್ಣ ಗಂಗೀಯನ್ನು ಹೊಡಿದರೂ ಚಿಂತಿಯಿಲ್ಲ; ತುಂಬಿತು; ಗಂಗೀಯ ಜೀವನದಲ್ಲಿ ಶದರ ಪರಿಣಾಮದಿಂದ ದಾಂಪತ್ಯಸೌಖ್ಯವೂ ಒಂದು ಹೆಚ್ಚಿಲು ಮೇಲೆರಿತ್ತು. ಗಂಗೀಯ ಜೀವನದಲ್ಲಿ ಹೊಡಿತದ ತಿಗಿದ್ದರೂ ಪ್ರೇಮದ ದಿಕ್ಕಿ ಇತ್ತು. ಶಾಂತಪ್ರಯ ಹೆಸರಿಗೆ ಸರಿಯಾಗಿ ಶಾಂತಸ್ವಭಾವ ದವನು, ಸಾಧುಮನಸುವ್ಯ. ಸಿದ್ದವ್ಯನನ್ನು ಪ್ರೀತಿಸದೇ ಇರುತ್ತಿರಲಿಲ್ಲ. ಅವಳೇ ಅವನ ಸರ್ವಸ್ವ. ಆದರೆ ತನ್ನ ಪ್ರೇಮವನ್ನು ಬಹಿರಂಗಪಡಿಸುತ್ತಲೂ ಇರಲಿಲ್ಲ. ಇವರಿಬೀ ದಾಂಪತ್ಯದಲ್ಲಿ ಇಳಿತವೂ ಇಲ್ಲ, ದಿಕ್ಕಿಯೂ ಇಲ್ಲ. ಸಿದ್ದವ್ಯ ಆತ್ಮಿಳು. ಅವಳಿದು ಆಶ್ಚರ್ಯಕರವಾದ ಆಳು. ಆರ್ಥಿಕವಿಲ್ಲದ ಆಳು. ವಿಚಿತ್ರವಾದ ಆಳು. ದಾಂಪತ್ಯಜೀವನದಲ್ಲಿ ವಿವಿಧವಾಗಿ ನೇಂದ ಸತಿಯಿರ ವ್ಯಧಿಗಳ ಪಟ್ಟಿಗೆ ಇನ್ನೂ ಸೀರದೇ ಇದ್ದ ವಿಚಿತ್ರ ವ್ಯಧಿಗಾಗಿ ಅತ್ತಿಳು. ಶಾಂತಪ್ರಯನು ಎಂದೂ ತನ್ನನ್ನು ಹೊಡಿದರಲ್ಲಿ, ಅನಂತರ ಹೆಚ್ಚಿಗೆ

ಪ್ರೀತಿಯನ್ನೂ ತೋರುದಿಸಿರಲಿಲ್ಲ ಎಂದು ಅತ್ಯಾರೆ ಇಲ್ಲ. ತಗ್ಗುದಿಣ್ಣಿಗಳಿಲ್ಲದ, ವೈವಿಧ್ಯವಿಲ್ಲದ ಅವರ ಜೀವನ ಅವಳಿಗೆ ಇಂದು ಜುಗುಪ್ಪೆಯನ್ನು ಉಟ್ಟಿರುತ್ತಾನೆ. ಇದುವರೆಗೂ ಸುಹುಪ್ಪಾವಸ್ಥೆಯಲ್ಲಿದ್ದ ಅವಳ ರಾಗಾಭಿಲಾಷೆ ಇಂದು ಅವಳ ಹೃದಯದಲ್ಲಿ ವಚ್ಚೆತ್ತಿತು.

ಸಂಜೇ ಏಳು ಗಂಟೆಗೆ ಶಾಂತಪ್ಪ ಬಂದು ಮಾಮೂಲಿನಂತೆ ಕೈಕಾಲು ಹೊಳೆದುಕೊಂಡು ತಟ್ಟಿಹಾಕಿಕೊಂಡು ಉಟ್ಟಿಕ್ಕೆ ಕುಳಿತ.

“ಸಾರು ಚೆನ್ನಾಗಿದೆಯೇ ?” ಎಂದು ಸಿದ್ದಪ್ಪ ಕೇಳಿದೆಳು. “ಆ— ಓಹೋ ! ಚೆನ್ನಾಗಿದೆ” ಎಂದು ಶಾಂತಪ್ಪ ಹೇಳಿದ. ಸಿದ್ದಪ್ಪ ಆ ರಾತ್ರಿ ಸಾರನ್ನು ಬೇಕೆಂದು ಕೆಡಿಸಿದ್ದೆಳು. ಮುದ್ದೆಯನ್ನೂ ಸರಿಯಾಗಿ ಬೇಯಿಸಿರಲಿಲ್ಲ. ಶಾಂತಪ್ಪ ಏನೂ ಸಿಟ್ಟುಮಾಡದೆ ಉಟ್ಟಮಾಡಿ ಅನಂತರ ಜಗಲಿಯ ಮೇಲೆ ಕುಳಿತು ಎಲಡಿಕೆ ಹಾಕಿಕೊಳ್ಳಲಾರಂಭಿಸಿದ. ಸಿದ್ದಪ್ಪನಿಗೆ ಜುಗುಪ್ಪೆ ಅಧಿಕವಾಯಿತು.

ಮರುದಿವಸ ಭುನುವಾರ. ಶಾಂತಪ್ಪ ಚಂದ್ರಣ್ಣ ಇಬ್ಬಿರಿಗೂ ರಜ್ವಾ. ಬೆಳಗೆ ಸಿದ್ದಪ್ಪ ಗಂಗವುನ ಮನೆಗೆ ಹೋಗಿದ್ದೆಳು. ಚಂದ್ರಣ್ಣ ತಂದಿದ್ದಿ ಸುವಾಸನೆ ವ್ಯಾಸಿಲೇನನ್ನು ಗಾಯಗಳಿಗೆ ಹಚ್ಚಿಕೊಂಡು ಗಂಗವು ಸುವಾಸನೆ ಯಾಗಿದ್ದೆಳು; ಮಲ್ಲಿಗೊವು ಮಾಡಿದು ಪರಿಮಳ ಬೀರುತ್ತಿದ್ದೆಳು; ಹೋಸ ಸೀರಿಯಟ್ಟು ನಗುವನ್ನು ಬೀರುತ್ತಿದ್ದೆಳು. ಏಕೆಂದರೆ ಚಂದ್ರಣ್ಣ ಅವಳನ್ನು ಲಾಲಾ ಬಾಗಿಗೆ ಕರೆದುಕೊಂಡು ಹೋಗುವುದರಲ್ಲಿದ್ದ. ಸಿದ್ದಪ್ಪನ ಷಣ್ಣಿ ದಾರುಣವಾಯ್ತು. ಚಂದ್ರಣ್ಣ ಹೊಡಿದ ಏಟಿಗಳಲ್ಲಿ ಗಂಗಿಗೆ ಇಪ್ಪು ಸೌಖ್ಯ ವಿರುವುದೆಂದು ಅವಳು ಶಿಳಿದಿರಲಿಲ್ಲ ತನ್ನ ಗಂಡನೂ ಸಿಟ್ಟಿಗೆದ್ದು ತನಗೂ ಘಟೀರನೆ ಕೆನ್ನೆಗೆ ಹೊಡಿಯಬಾರದೆ ಎಂದು ಬಂಜೆಯು ಮಗುವನ್ನು ಹಂಬಲಿಸಿರುತ್ತಾನೆ ಅವಳ ಮಾಡುತ್ತಿದ್ದ ಅವಳಿಗೆ ಅಕಸ್ಮಾತ್ ಉಪಾಯವೂಂದು ಹೊಳೆದು ಅವಳ ಮುಖದಲ್ಲಿ ದೂರದ ಸೌಖ್ಯದ ಕನಸಿನ ಕುದುರೂ ಕೆಂಡುಬಂದಿತು. ತನ್ನ ಗಂಡ ಹೊಡಿದ ಫಾಯದ ಕಲೆಗಳನ್ನು ತಾನೂ ಗಂಗವ್ವನಿಗೆ ಶೀಘ್ರ ದಲ್ಲಿ ತೋರಿಸುವೆನೆಂದುಕೊಂಡೆಳು.

ಅ ಭಾನುವಾರ ಚೆಲ್ಲಣ್ಣ ಗಂಗರ್ ಆಗಿಗೆ ಹೋವ ಸೌಖ್ಯದ ದಿನ ವಾಗಿದ್ದರೂ ಆದು ಶಾಂತಪ್ರಾ ಸಿದ್ಧಪ್ರಾ ಆಸರ್ವಿಗೆ ಕೃತಿಪ್ರಾದಂತೀಯೇ ಇದಿದ್ದು. ಇವರ ಸಂಸಾರ ಅಂದು ಎಂದಿಸಿತೆಯೇ ಸಿರ್ ಮಾರಾಟ, ಏನೊಂದೂ ಆಲೆಯೇ ಇಲ್ಲದ ಕೆಲವೇಂತಿಕ್ಕು. ಅದಿವಸ ಕೆಲವುಳ್ಳದ್ವಾರಿಂದ ಶಾಂತಪ್ರಾ ಬೆಳಗೆ ಸ್ವಲ್ಪ ಉದ್ದೂರೋಂದು ಪತ್ರಗಾಂಧಿರು ಮೈತ್ರಿಗೆ ಬೇದಿರುಗಿ ಬಂದು ಹರಿದ್ದ ತನ್ನ ಶಾಂತಪ್ರಾ ಮೊಲಿನುತ್ತಾ ಕುಳಿತ್ತೇನೋಂದ. ಶಾಂತವಾದ ಅವಸ ಬಿಕ್ಕದಲ್ಲಿ ಯಾವ ಗ್ರಂಥ ಅದಂಬರವಾಗಲಿ ಹೊಳಾಗಲಿ ಇರಲಿಲ್ಲ; ದ್ವೀಪವೂ ಇಲ್ಲ, ರಾಗವೂ ಇಲ್ಲ. ಅವನ ಮಹಿಸ್ಪಾ ಏನೊಂದೂ ಸಂಕೋಚಿತಲ್ಲಿರುತ್ತಿದ್ದು ನಿನ್ನ ಪ್ರಾರ್ಥನಾತ್ಮಕ್ಕು ನಿನಾ ಆದರ್ಲ್ಲಿ ನಿನಿಂದಾ ಹೊಟ್ಟಿಂದ ಪಿಠಾರ, ಈ ರೀ ಪರ್ವಿಂದೂ ಶಾಂತಪ್ರಾದ್ವರ್ತಿ ಅವಕಳ ನಾದವನ್ನು ಅಲ್ಲಿನುತ್ತಾ ಎಲುಡಿಗೆ ಕೈಚಿತ್ತದಾಸೋಂದಿ ಅದೇ ಅವಸ ಸ್ವರ್ಗ. ಅವನ ಮನಸ್ಸು ವಿರಾಮಕಾಲಾಯಿತ್ವಾದ ಪಾರ್ಶ್ವ ಶಿಂಗಾಜಿ ಹೇಳಿ ಹೊರಟಿದ್ದೇ ಇಲ್ಲ. ಇದುವರೆಗೆ ಸ್ವಿತ್ತ ಲಾಕ್ಷ್ಯ ಮುಕ್ತಿಪ್ರಾಯಿಸ್ತು ಅವಕಳ ಮನದಲ್ಲಿ ಗಂಗವ್ಯಾಸ ಪರಿಪ್ರೇಕ್ಕಿ ಸಾಂತುತ್ಯದ್ವಾರಾ ಇಲ್ಲಿನ ಕೂಗಳು ಮುಕ್ತಯು ತ್ವಿರಲ್ಲಿತ್ತಾರೆಂದ ರಾತ್ರಿ ರಾತ್ರಿ ಶಾಂತಪ್ರಾಪರೋಧನೆ ಒಂಪೆರಚು ಪೂರ್ತಾಪಂತಿತ್ತಾರೆ ಅವಸ್ಯಾ ಹೀಗೆತ್ತಾ ಇನ್ನು ಮಾನ ಕೆಲಸಗಳಿಗೆ ಕೈದಿಟ್ಟಿದ್ದ ಓಂದರೆ ಕರ್ತವ್ಯ ಶಾಂತವಾರ ಶಾಂತವಾರ ಈ ಲಿನಿ, ಈ ಮನ ಅವಕ ಸ್ವರ್ಗ. ಅದರೆ ಈ ದಿನಸ ಸಿದ್ಧಪ್ರಾ ಪ್ರಾರ್ಥನೆ ಗಂಗಾಂತರ ಇಂದ್ರಿಯ ಸೌಖ್ಯದ ಮಾತ್ರನ ಯಾವುದು ಮಾನಿಸಿದ್ದು ಅವಕಳ ಶಾಂತವಾರ ಕಂಚಿಬಿದ್ದಿತ್ತು. ಗಂಡನಿಂದ ಬಲವಾಗಿ ಏರಿ, ವಿಜ್ಞಾನ ಹಂತಕ್ಕಿರುತ್ತಿದ್ದಿತ್ತು. ಶಾಂತಪ್ರಾ ಭೀಮಪ್ರಾರೂಪ ನಾಗಿ ಎದ್ದುಂಡು ಗೂಡ ಬಾರದೇ? ಹೊದೆಯಿಂಬಾರದೇ? ತಾನು ಅವನ ಹಂಡತಿಜ್ಞಾನಿ? ಸಹ್ಯಾದ್ರಿ ಕವಣಿಗೆ ಅವಸ್ಯಾ ಪ್ರೇಮವಿಲ್ಲವೇ? ಈ ಬಗಿಯ ಪ್ರತಿಗಳು ಅವನ ಪೂರ್ವಸ್ಥಾ ಭಿರ್ಭುಪ್ರವಾಗಿ ಮಾಡಿದ್ದವು. ಅವಕು ಈ ಸ್ವಿತ್ತಿರಾತ್ರಿಪ್ರಾಗ ಲಾಲಾಬಾಗನಿಂದ ಹಿಂದಿರುಗಿಬಂದು ವಿನೋದಕೇಳಿಯಲ್ಲಿದ್ದ ಬಂದಣ್ಣ ಗಂಗಿಂದ ನಾಗಾದಿನ ಅಂಗಳು ಮೇಲೆ ಮೇಲೆ ಬಂದು ಸಿದ್ಧಪ್ರಾನನ್ನು ತಾಳ್ಳಿಗಿಡಿಸಿದವು.

ಇದ್ದಕಿದ್ದ ಹಾಗೆ ಅವಳು ಶಾಂತಪ್ಪನ ಬಳಿಗೆ ಒಂದು “ಮನು ಮಾಡಿ
ದ್ದಿಯಾ? ರಜಾನಾವಸ ಕ್ಷುಲ್ಪ ಮನೀ ಕೆಲಸಕ್ಕೆ ಬರಬಾರದೇನೂ, ಗೂಬೆ
ಕೂತ ತಾಗೆ ಕನ್ನಿರ್ವಾರ ಬಂದಲು” ಎಂದ್ರು. ಆಕ್ಸ್‌ಸ್‌ಲೈ ಬದಲಾಯಿ
ಸಿದೆ ಆನಂತ ಚರ್ಚೆಗೆ ಶಾಂತಪ್ಪ ಅಶ್ವಯಾಗ್ನಿಂದರೂ ಏನೂ ಉತ್ತರ
ಕೊಡುದೆ ತನ್ನ ಕೆಲಸವನ್ನು ಪಾದಲಾರಂಭಿಸಿದ. ಸಿದ್ದಪ್ಪ ಹೆಚ್ಚು ಕೋವ
ಗೊಂಡು ಅವನು ಹೊಲಿಮುತ್ತಿದ್ದ ಅಂಗಿಯನ್ನು ಕಿತ್ತಿಂತ್ತಿಸೆದು “ಹಿತ್ತೆಲಲ್ಲಿ
ನನ್ನ ಸೀರೆ ನೆನೆಟಿಟ್ಟಿದ್ದೀನಿ, ಒಗ ಹೋಗು” ಎಂದು ಬಿವ್ವಾಗಿ ಕುಳಿತ್ತಿದ್ದ
ಶಾಂತಪ್ಪನ ಕೆನ್ನೀಗೆ ಘಟ್ಟಿರೆಂದು ಹೊದಿದಳು. ಶಾಂತಪ್ಪ ಭಂಗನೇ ಎದ್ದು
ನಿಂತುಕೊಂಡ. ಸಿದ್ದಪ್ಪ ತನ್ನ ಜವ್ವಾ ದ್ರಾ ಸಲ್ಲಾಪುದೆಂದು ಮನದಲ್ಲಿ ಆನಂದಿ
ಸುತ್ತಾ ತನ್ನ ಯುಕ್ತಿಯನ್ನು ಸಾಧಾರಣವಿಸಲ್ಪಿಸಿಲ್ಲಾಸುಗ ಶಾಂತಪ್ಪನ ಕೆನ್ನೀಗೆ
ಇನ್ನೊಂದು ಏಪ್ಪಿ ಬಿಗಿಮು, ಮುಂದಿನ ಕ್ಷಣಿ ಬರಲಿರುವ ವಿಚಿತ್ರಸೌಖ್ಯವನ್ನು
ಅನುಭವಿಸಲು ತನ್ನ ಮುಖವನ್ನು ಶಾಂತಪ್ಪನ ಕ್ಯಿಗಳಿಗೆ ಸಿಲುಕುವಂತೆ ಎತ್ತಿ
ಹಿಡಿದು, ಆನಂದದಿಂದ ಕಣ್ಣಾಗಳನ್ನು ಮಾಚ್ಚಿ ಹಿಡ್ಡಿಂತಾಗಿ ನಿಂತಳು.

ಎದುರುಮನೆ ಜಂದಣ್ಣ ಗಂಗವ್ಯಾನಿಗೆ “ಗಂಗಿ! ಶಾಂತಪ್ಪ ಸಿದ್ದಪ್ಪ
ನಮ್ಮನ್ನೇ ಹೋಲ್ತಾ ಬ್ರಿದಾರೆ ಕೇಳು ಜಗಳ ಆಡೋದು. ಸಿದ್ದಪ್ಪ
ಇವ್ವಿ ಬಾಯಿ ಮಾಡಿದ್ದ ನಾನು ಎಂದೂ ಕೇಳಿರಲಿಲ್ಲ” ಎಂದ.

ಗಂಗವ್ಯಾ ಆತುರದಿಂದ “ಹೋದು. ನಾನು ಹೋಗಿ ನೋಡಿಕೊಂಡು
ಬ್ರಿದ್ದೀನಿ. ನನಗೆ ಗೊತ್ತು, ಸಿದ್ದಪ್ಪ ಯಾಕೆ ಜಗಳ ಕಾಯ್ತಾಳಿ ಅಂತ”
ಎಂದು ಹೇಳಿ ಸಿದ್ದಪ್ಪನಿಡಿಗೆ ಹಿಡಿಬಂದಳು.

ಸಿದ್ದಪ್ಪ ಮನೆಯ ಹಾಧ್ಯದಲ್ಲಿ ನಿಂತಿದ್ದೇ. ಶಾಂತಪ್ಪ ಕಾಣಲಿಲ್ಲ.
ಗಂಗಿ ಮೆಲ್ಲನೆ “ಸಿದ್ದಿ! ಹೊಡಿನನೆ? ಹೊಡಿದನೆ?” ಎಂದು ಪ್ರಶ್ನಿಸಿದಳು.
ಸಿದ್ದಪ್ಪ ಬಿಕ್ಕಿಬಿಕ್ಕಿ ಅಳುತ್ತಾ ಮೆಲ್ಲನೆ “ಗಂಗಿ, ಯಾರಿಗೂ ಹೇಳಿರವ್ವಾ—
ಯಾರಿಗೂ. ಶಿವಾ ಶಿವಾ— ಅವನು ನನ್ನನ್ನು ಮುಟ್ಟಿಲೇ ಇಲ್ಲ. ಮೆಲ್ಲಗೆ
ಹೋಗಿ—ಹಿತ್ತೆಲ ಕಡೆ —ಸೀರೆ— ಶಿವಾ ಶಿವಾ— ನನ್ನ ಸೀರೇ— ಒಗೀತಾ
ಇದಾನೆ” ಎಂದಳು.

ತಂತ್ರ ಚಿಕಿತ್ಸೆ

ಗೋಧಿ ರವೆಯಿಂದ ಎಕ್ಕುಪಟ್ಟು ಬಗೆಯ ತಿಂಡಿಗಳನ್ನು ಮಾಡಲು ಬರುತ್ತದೆಯೋ ರಾಮನ ಕಳ್ಳತನದ ವಿಧಾನಗಳೂ—ಅವನು ಕಷಭು ಮಾಡುತ್ತಿದ್ದಾಗ—ಆಪ್ಟ್ ಬಗೆಯಾಗಿ. ಅಪ್ಲಿವರಲ್ಲೂ ಅವನು ಯಕೀಮನಾಗಿ ನಡೆಸಿದ್ದು ಬಲು ಸೊಗಸು, ಮನೋರಂಜಕವಾದ್ದು.

“ನೋಡಿ....” ಅನನೇ ನನಗೆ ದೇಖಿದ :

‘ಆಗ ನಾನು ದೀರ್ಚಿಯಾ ದೇರದಿಂದ ಬಂದು, ಹಿಮಾಲಯ ಪರಶತದಲ್ಲಿ ಹಿಂದೂ ಪಢತಿಯೆ ಪ್ರಕಾರ ಯೋಗ ಮೊದಲಾಮವನ್ನು ಆಭ್ಯಾಸಮಾಡಿ, ಹಿಂದೂ ಸಂನ್ಯಾಸಿಯಂತೆಯೇ ಜೀವನ ನಡನ್ನುತ್ತಿದ್ದ ಹಕೀವಾ ಸಾಯೇಬ್ರಾ ಆಲ್ರೈಬಾನ್ ಅಗಿದ್ದೆ. ನಷ್ಟಲ್ಲಿ ಆಗ ಒಂದು ಪ್ರಸಿದ್ಧ ಮೂಲಿಕೆ ಇತ್ತು. ಈಗ ಒಂದು ಸಾಮಿರ ಪರ್ವತಗಳ ಹಿಂದೆ ಈಜಿಪ್ಪ್ ದೇಶದ ರಾಣಿ, ತನ್ನ ಗಂಡಪ ಜತೀಯ ಲ್ಲಿ ಬೇಟೆಪಾಡಲು ಹೋಗಿದ್ದಾಗ, ಕಾಡಿನಲ್ಲಿ ಆದನ್ನು ಅಕಸ್ಮಾತ್ ಕುಡುಹಿಡಿವಿದ್ದಳು; ಆ ಮೂಲಿಕೆ ನನಗೆ ವಂಶವರಂಫರಿಯಾಗಿ ಹಸ್ತಗತವಾಗಿತ್ತು. ಆ ಮೂಲಿಕೆಯಿಂದ ನಾನು ಕಷಾಯ ತಯಾರುಮಾಡಿ ಮಾರ್ತ್ಯಿದ್ದೆ. ನಾಲ್ಕಾರು ಉಂಟು ಸುತ್ತಿ, ಕಡಿಗೆ ಹಂಪಾಪುರಕ್ಕೆ ಬಂದು ಸೇರಿದೆ.

ಹಿಂದಿನ ಉಂರಿನಲ್ಲಿ ಹೆಚ್ಚಿಗಿ ವ್ಯಾಪಾರ ಆಗಿರಲಿಲ್ಲವಾದ್ದರಿಂದ ನನ್ನಲ್ಲಿ ಐದಾರು ರೂಪಾಯಿ ಮಾತ್ರ ಉಳಿದಿತ್ತು. ಅದರಲ್ಲಿ ಎರಡು ರೂಪಾಯಿ ಕೊಟ್ಟು ರೂಪೆಬೆನ್ನೂ ಇಸಲ್ಲಿ ಕೆಲವು ಗಾಜಿನ ಸೀತೆಗಳನ್ನೂ, ಒಂದು ರೂಪಾಯಿ ಕೊಟ್ಟು ನನ್ನ ಬೈಷಧಿಯ ಹೆಸರನ್ನು ಅಚ್ಚುಮಾಡಿದ

ಕೆಲವು ಚೀಟಿಗಳನ್ನು ತೆಗೆದುಕೊಂಡು ಬಂದಿದ್ದೆ. ಹಂಪಾಪುರಕ್ಕೆ ಬಂದು ಅಥವ್ಯವರಿದು ಬಿದ್ದಿದ್ದ ಭತ್ತದಲ್ಲಿ, ಒಂದು ಕೆತ್ತಿದಿಯಲ್ಲಿ ತಂಗಿದೆ. ಉಳಿದ ಭಾಗಗಳಲ್ಲಿ ಅಲ್ಲಿಯ ಸ್ವಾಲಃಮಾಸ್ಯರು, ತಮಗೆ ಭಾಜಿಗೆ ಸರಯಾದ ಮನೆ ಒಂದೂ ಸಿಕ್ಕಲಿಲ್ಲವೆಂಬ ನೇವದಿಂದ, ಎರಡು ವರ್ಷಗಳ ಹಿಂದಿನೀಂದಲೂ ಇದ್ದರಂತೆ! ಒಂದು ಕೊಡು ನೀರನ್ನು ತಂದು ನನ್ನಲ್ಲಿದ್ದ ಸೀಕೆಗಳನ್ನು ತುಂಬಿ ಅವನ್ನು ಸಾಲಾಗಿಟ್ಟು

ಪ್ರಸಿದ್ಧವಾದ ಈಜಿಪ್ಪಾ ದೇಶದ
ಸುಪ್ರಸಿದ್ಧ ರಾಣಿ ಕಂಡೆಹಿಡಿದ
ಅತಿ ಪ್ರಸಿದ್ಧ
ಚೀವನ್ನೂಲ್ಲಿಕಾ
ಬೈವಧಿ.
ಎಂಟಾಣ ಮಾತ್ರ!

ಎಂದು ಮುದ್ರಿಸಿದ್ದ ಚೀಟಿಗಳನ್ನು ಅದಕ್ಕೆ ಅಂಟಿಸಿದೆ. ದುಡ್ಡಿನ ಅಭಾವ ದಿಂದ ಅಲ್ಲಿಯವರೆಗೂ ಬೇಜಾರಾಗಿದ್ದ ನನ್ನ ಜೀವ ಹಿಟ್ಟಿರನ ಸೈನಿಕರಂತೆ ಸಾಲು ಸಾಲಾಗಿ ನೀಂತಿದ್ದ ಆ ಸೀಕೆಗಳನ್ನು ನೋಡಿ ಹುರುಪುಗೊಂಡಿತು.

ತಮಾವೆ? ಮೋಸ? ಅಿ!! ನಾನು ಬರೀ ನೀರನ್ನು ಮಾರುತ್ತಿರಲಿಲ್ಲ. ಎಂಟಾಣ ಹಸಿಶುಂರಿ, ಎಂಟಾಣ ಮೇಣಸು ಅರೆದು ಅದರ ಜತೆಗೆ ಹಾರಿದ್ದೆ. ಹಾಗೆಲ್ಲಾ ಪೂರ್ತಿ ಮೋಸಮಾಡುವ ಅಭ್ಯಾಸವನ್ನೇ ನೂ ನಾನು ಇಟ್ಟಿರಲಿಲ್ಲ. ಬೇಕಾದರೆ ಕೇಳಿ! ನಾನು ಒಂದು ಸಲ ಒಂದು ಉರಿನಲ್ಲಿ ಆ ಸೀಕೆ ಮಾರಿದ ಮೇಲೆ, ಅದೇ ವೇಷದಿಂದ ಅದೇ ಉರಿಗೆ ಹಿಂದಿರುಗಿ ಹೋಗುತ್ತಿರಲಿಲ್ಲ ವಾದರೂ ‘ಚೀವನ್ನೂಲ್ಲಿಕಾ ಬೈವಧಿ’ ಯನ್ನು ವಿಚಾರಿಸುತ್ತಿದ್ದ ಹಳೆಯ ಗಿರಾರೆಗಳನ್ನು ನೋಡಿದೇನೆ.

ಆ ರಾತ್ರಿ ಸೀಕೆಗಳೆಲ್ಲವನ್ನೂ ಭತ್ತಿಮಾಡಿ ಮರುದಿವಸ ಹೆಟ್ಟಿಗೆಯಲ್ಲಿ ಅವನ್ನು ತುಂಬಿಕೊಂಡು ಮಾರಾಟಕ್ಕೆ ಪಾರಂಭಮಾಡಿದೆ. ಯಾವ ಉರಿ ನಲ್ಲಿ ಯಾವ ಶಾಯಿಲೆ ಹೆಚ್ಚಿಗಿರುತ್ತದೆಯೋ ಅಲ್ಲಿ ಆ ಶಾಯಿಲೆಗೆ ವನ್ನು ‘ಚೀವನ್ನೂಲ್ಲಿಕಾ ಬೈವಧಿ’ ಯೇ ಗೊತ್ತಾದ ಮದ್ದು. ಹಾಗೂ ಹೀಗೂ

ಒಂದೆರಡು ಗಂಟೆ ಕಾಲ ನನ್ನ ಬೈಪಧಿಯ ಮಹತ್ವದ ವಿವರಗಾಗಿ ಗಂಟೆಲು
ಹರಿದುಕೊಂಡವೇಲೆ ಒಂದೆರಡು ಸೀಶಿ ನಾರಿದವು. ಅವೇಲೆ ಪಾರಂಭ :
ಪ್ರತಿಯೊಬ್ಬನೂ ಒಂದೇ ನೀಶಿ ಕೇಳುವವನೇ. ಸುಮಾರು ಇವುತ್ತು ಸೀಶಿ
ಮಾರಿದೆ; ಅವು ಹೊತ್ತಿಗೆ ಸನ್ನ ಚೆಗಲ ಮೇಲೆ ಯಾರೋ ಭಾರವಾಗಿ ಕೈ
ಇಟ್ಟಿರು. ಯಾರೆಂಬಾದನ್ನು ತಿಳಿಯಲು ನಾನು ಹಿಂದಿರುಗಿ ಸೋಡಬೇಕಾ
ಗಿರಲಿಲ್ಲ; ಅದು ನನಗೆ ಚೆನ್ನಾಗಿ ಅಭಾವ ವಾಗಿಯ್ತು. ಸನ್ನ ಜೀಬಿನಿಂದ
ಮೊಳ್ಳಿಸೇ ಎರಡು ರೂಪಾಯಿ ತೆಗೆದು, ಹಿಂದಿರುಗಿ ಸೋಡವೆಯೆ, ಅವನ್ನು
ಆ ಹಕ್ಕದೊಳಗೆ ತೂರಿಸಿದೆ. ಹನ್ನ ಭಜವನ್ನು ಬಿಟ್ಟು ಈ ನಾಣ್ಯಗಳನ್ನು
ಮುಷ್ಟಿಯಲ್ಲಿ ಸೇರಿಸಿಕೊಂಡು, ಆ ತೀರ್ಕೆ ಕೆಳಕ್ಕಿಳಿಬಿರುತು. ಅಸಂತರ
ನಾನು ಹಿಂದಿರುಗಿ ‘ಏನು ದಫೇದಾರರೆ?’ ಎಂದು ವಿಚಾರಿಸಿದೆ - ಇದು
ಮುಖ್ಯ - ಆ ಎರಡು ರೂಪಾಯಿಗಳ ಸಮಾಚಾರವೇ ನವ್ಯಾಬ್ದಿಗೂ ತಿಳಿಯ
ದಂತಿ! ‘ಈ ಉರಿನಲ್ಲಿ ಮುನಿಸಿಪಾಲಿಟಿ ಅಧ್ಯಕ್ಷರೆ ಅಪ್ಪದೇಯಿಲ್ಲಾದೆ ಯಾರೂ
ಬೈಪಧಿ ಮಾರಕೂಡದು; ಮೈದ್ದಿವನ್ನೂ ಮಾಡಕೂಡದು’ ಎಂದು ಸ್ಥಳದ
ಕಾನೂನನ್ನು ದಫೇದಾರರು ವಿವರಿಸಿ ಹೇಳಿದರು.

‘ಇದು ಉರೇ? ಸರಿಸರಿ, ನಾನು ಇದು ಜಳ್ಳಿ ಎಂದು ತಿಳಿದಿದ್ದೆ.
ಹರವಾ ಇಲ್ಲ, ನಾಕೆ ನಾಡಿದ್ದರಲ್ಲಿ ಲೈಸನ್ಸು ಪಡೆಯುತ್ತೇನೆ. ಅಪ್ಪರವರಿಗೆ
ಮಾರ್ಪಾ ಮಾಡಬೇಕು’ ಎಂದು ಕೇಳಿಕೊಂಡೆ.

‘ಇನ್ನು ರಡು ದಿವಸ ವಾಯಿದೆ ಕೊಟ್ಟಿ ಚೇಸಿ. ಅಪ್ಪರಲ್ಲಿ ಲೈಸನ್ಸು
ಪಡೆಯಬೇಕು. ಇಲ್ಲದಿದ್ದರೆ ಈ ಉದ್ದ ಬಿಡಬೇಕು’ ಎಂದು ದಫೇದಾರರು
ನನಗೆ ಉತ್ತರ ಹೇಳಿ ಹೊರಟಿಹೊಡರು. ನಾನು ಕಣ್ಣ ಮಿಟಿಕಿಸಿ ಸಲಾಂ
ಹೇಳಿ, ಭಕ್ತರ್ಕೈ ಹಿಂದಿರುಗಿದೆ.

ಮರುದಿವಸ ಅಲ್ಲಿಯ ಮುನಿಸಿಪಾಲಿಟಿ ಕಾರ್ಯಾಲಯಕ್ಕೆ ಲೈಸನ್ಸು
ಪಡೆಯಲು ಹೋದಿ. ಮುನಿಸಿಪಾಲಿಟಿ ಅಧ್ಯಕ್ಷರೇ ಲೈಸನ್ಸು ಕೊಡತಕ್ಕ
ವರು. ಅವರು ಲೈಸನ್ಸು ಕೊಡಬಿಟ್ಟರೆ ಆ ಉರಿನಲ್ಲಿ ಯಾರೂ ಬೈಪಧಿ
ಯನ್ನು ಮಾರಕೂಡದಂತಿ. ಅಲ್ಲಿಗೆ ಮೂರು ವರ್ಷಗಳಿಂದ ಅವರು ಯಾರಿಗೂ
ಲೈಸನ್ಸು ಕೊಟ್ಟಿರಲಿಲ್ಲವಂತಿ. ಅದರ ಕಾರಣ ನನಗೆ ಅವೇಲೆ ತಿಳಿಯಿತು.
ಅಧ್ಯಕ್ಷರ ಅಳಿಯಂದಿರು ಮೂರುವರೆ ವರ್ಷದಿಂದ ಅದೇ ಉರಿನಲ್ಲಿ ಬೈಪಧಾ

ಲಯ ಸಾಫ್ಟ್‌ಸಿನ್‌ಡ್‌ರಂಕ್‌. ಅಧ್ಯಕ್ಷರು ಬಂದಿಲಿಲ್ಲವಾದುದರಿಂದಲೂ, ಅವರು ಬರುವ ಹೊತ್ತುಗೊತ್ತು ಯಾವುದೂ ಇರಲಿಲ್ಲವಾದುದರಿಂದಲೂ ಅಲ್ಲಿಯೇ ಸಂಚೇರುವರೆಗೂ ಕುಳಿತು ಬಿಡ್ಡೋಣವೇಂದು ಸ್ವಾಮಿ ದೂರದಲ್ಲಿದ್ದ ಎವರು ಕೆಟ್ಟಿದು ಮೇಲೆ ಕುಳಿತುಬಿಟ್ಟೆ.

ಸ್ವಲ್ಪ ಹೊತ್ತಿನಲ್ಲೀ ಖಾದಿಬೋಸಿ ಇಟ್ಟಿ ಬಾದಿ ಅಂಗಿ ಜೆಲ್ಲಣ ತೊಟ್ಟು, ಎದೆಯ ಮೇಲೆ ಪ್ರಟ್ಟಿ ಕಾಂಗ್ರೆಸ್ ಬಾಪುಟಿ ಸಿಕ್ಕಿಸಿಕೊಂಡಿದ್ದ ಕಾಂಗ್ರೆಸ್‌ನವನೊಬ್ಬಿ, ಅಧ್ಯಕ್ಷರನ್ನು ನೋಡಬೇಕೆಂಬ ಉದ್ದೇಶದಿಂದ ನನ್ನ ಬಳಿ ಬಂದು ಕುಳಿತುಕೊಂಡೆ. ಅವನ ಹೆತ್ತಿರ ಒಂದು ಬೀಳಿಯನ್ನೂ ಬೆಂಕಿ ಪಟ್ಟಣವನ್ನೂ ಇಸಕೊಂಡು ನಾನು ಅವನನ್ನೂ ಸ್ವಲ್ಪ ಹೊತ್ತು ಗಮನಿಸಿ, ಅನಂತರ ಗುರುತು ಹಿಡಿದು - ಲೋ! ನೀನು ಗಿಡ್ಡಪ್ಪ ಅಲ್ಲಿನೋ? ವಿಂತೆ ಬೋಳಿಸಿ ಬಿಟ್ಟಿದೀಯಾ, ಸಿನ್ನನ್ನೂ ಸೋಡಿ ಎಂಟು ವರ್ಷ ಆಯ್ದು, ಅಲ್ಲಿನೋ? ಆಗ ನಾವು ಮೈಸೂರಿನಲ್ಲಿ ಬಟ್ಟಿಗೆ ಕೆಲಸಮಾಡುತ್ತಿರಲ್ಲೀ? ಅರಥರ ಮನಿ 'ಉಂಗುರ' ಎಂದು ಹೇಳಿ ನನ್ನ ನೆನಪನ್ನೂ ಕೊಟ್ಟಿ. ಅವನು ನನ್ನ ಮಾತು ಕೇಳಿ ತೆಬ್ಬಿಬಾದ. ನಾನು ಕಸಿಕರಪಟ್ಟಿ 'ಗುರುತು ಸಿಕ್ಕಲಿಲ್ಲ ವೇನೋ?' ನಾನು ರಾಮ ಕಟ್ಟೋ! ಈಗ ಸದ್ಯ, ಹಕ್ಕೀಂ ಅಲ್ಲಿಬಿಂದ್ದು ಆಗಿ ದೇನೆ' ಎಂದೆ. ಗಿಡ್ಡಪ್ಪನ ಮುಖ ಅರಳಿದ ಸೂರ್ಯ ಕಾಂತಿ ಹೂವಾಯ್ತು. 'ರಾಮ, ನಿನ್ನ ಗುರುತೆ ಸಿಕ್ಕಲಿಲ್ಲ ಸೋಡು. ಓಹೋ! ಈಗ ಹಕ್ಕೀಂದೂ ಆಗಿದೀಯಾ. ಹೇಗಿದೆ ಗ್ರಹಂಗತಿ?' ಎಂದ. ನಾನು ಅವನಿಗೆ ನನ್ನ ಪುರಾಣ ವನ್ನುಲ್ಲಾ ಹೇಳಿ 'ನಿನ್ನ ಅಡ್ಡಪ್ಪ ಹೇಗೆ?' ಎಂದು ಕೇಳಿದೆ. ಆವನು 'ನಾನು ಈಗ ಕಾಂಗ್ರೆಸ್ ಸ್ವರ್ಯಂಸೇವಕ. ನನ್ನ ಹೆಸರು ಕುಮಾರ್. ಅಶೀಲ ಭಾರತದ ಗೋತ್ತಮ ಸಿವಾರಣಾಸಂಘದ ಅಶೀಲ ಕನಾಟಕ ಶಾಖೆಗೆ ನಾನು ಸ್ವಯಂಸ್ಥಾಪನಾರ್ಥಿ. ಚಂದ್ರ ಎತ್ತತ್ತಿದೇನೆ ಈಗ ನಾಲ್ಕು ತಿಂಗಳಿಂದ. ಹೊಟ್ಟಿಗೂ ಬಟ್ಟಿಗೂ ನಡೆಯುತ್ತೀ, ಅಷ್ಟೇ!' ಎಂದ.

ನನಗೆ ಒಬ್ಬ ಸರಿಯಾದ ವಾಲುಗಾರ ಬೇಕಾಗಿತ್ತು. ಸದ್ಯ, ಗಿಡ್ಡಪ್ಪ ಸಿಕ್ಕಿದ! ಇಬ್ಬರೂ ಅಲ್ಲಿ ಸ್ವಲ್ಪ ಹೊತ್ತು ಮಾತನಾಡುತ್ತ ಕುಳಿತುಕೊಂಡೆವು.

ಮಾರನೆ ದಿವಸ ನನ್ನ ಕೂತಡಿಯಾಲ್ಲಿ ಕುಳಿತುಕೊಂಡು ಬೀಡಿ ಸೇಧು ತ್ತಿದ್ದೆ. ಆ ಉರಿನ ಮುನಿಸಿಪಾಲಿಟಿ ಅಧ್ಯಕ್ಷರಾಗಿದ್ದ ರಂಗಶಿಟ್ಟಿರ ಆಳು

ಬಂದು ‘ರಂಗತೆಟ್ಟಿರಿಗೆ ಬಹಳ ಖಾಯಿಲೆ ಅಗಿದೆ, ದಯೆಯಿಟ್ಟು ಅವರನ್ನು ಪರೀಕ್ಷೆಸಿ ಚೈವಧ ಕೊಡಬೇಕು, ಅವರೇ ಹೇಳ ಕಳಸಿದಾರೆ’ ಎಂದು ತಿಳಿಸಿದ.

‘ಈ ಉರಿನಲ್ಲಿ ಡಾಕ್ಟರು ಇದಾರಲ್ಲಾ, ಅವರ ಹತ್ತಿರ ಹೋಗಿ ನಿಮ್ಮ ಅಧ್ಯಕ್ಷರಿಗೆ ಚೈವಧ ಬೇಕಾದರೆ—’ ನಾನು ಬಿಗುವಾನದಿಂದ ಹೇಳಿದೆ.

‘ಹಕೇಮು ಖಾನಾ’, ಈ ಉರಿನ ಡಾಕ್ಟರು ಹುಬ್ಬಳಿಗೆ ಹೋಗಿದಾರೆ. ಹೆದಿನ್ನೆಡು ದಿನವಾಯಿತು. ಇನ್ನೇರಡು ತಿಂಗಳು ಬರುವ ಹಾಗಿಲ್ಲ. ಅಧ್ಯಕ್ಷರಿಗೆ ಖಾಯಿಲೆ ಬಹಳ ಜೋರಾಗಿದೆ. ಈಗ ಈ ಉರಿನಲ್ಲಿ ಚೈವಧ ಕೊಡುವವರು ನೀವಲ್ಲದೆ ಮತ್ತಾರೂ ಇಲ್ಲ. ನೀವು ಖಂಡಿತ ಬರಬೇಕೆಂದು ಹೇಳ ಕಳುಹಿಸಿದಾರೆ’ ಎಂದು ಆ ಆಕು ಹೇಳಿದೆ.

‘ಭೂತದಯೆ, ಭೂತದಯೆ ಇದೆಯಾಲ್ಲ, ಅದಕ್ಕಾಗಿ ಬರುತ್ತೇನೆ. ಖಾಯಿಲೆ ಬಿಡ್ಡು ನರಳುತ್ತಿರುವ ಮನುಷ್ಯನನ್ನು ಸೋಡಿಕೊಂಡು ಬರುವುದಕ್ಕೆ ಬರುತ್ತೇನೆ; ಚೈವಧ ಕೊಡಲಿಕ್ಕಳ್ಳ’ ಎಂದು ಹೇಳ, ನನ್ನ ಕೃಜೀಲದಲ್ಲಿ ನಾಲ್ಕಾರು ‘ಜೀವನ್ನೂಲಿಕಾ ಚೈವಧಿ’ ಸೀಕೆಗಳನ್ನು ಹಾರಿಕೊಂಡು ಅಧ್ಯಕ್ಷರ ಮನೆಗೆ ಹೋದೆ.

ಆ ಉರಿನ ಮನೆಗಳಲ್ಲಿಲ್ಲ ಅಧ್ಯಕ್ಷರ ಮನೆಯೇ ಬಹಳ ಚೆನ್ನಾಗಿದ್ದಿದ್ದು. ಇತರೇ ಬೀದಿಗಳೆಲ್ಲಾ ಚರಂಡಿಗಳೇ ಆಗಿದ್ದಿರೂ ಅಧ್ಯಕ್ಷರ ಮನೆ ರಸ್ತೆಗೆ ಮಾತ್ರ ಟಾರ್ ಹಾಕಿಸಿತ್ತು. ಎರಡು ಮೂರು ರಸ್ತೆಗಳಿಗೆ ಒಂದೊಂದು ದೀಪವೂ ಕಾಣಬರದಿದ್ದರೂ, ಆ ರಸ್ತೆಗೆ ಮಾತ್ರ ನಾಲ್ಕು ದೀಪಗಳೂ, ಅಧ್ಯಕ್ಷರ ಮನೆಗೆ ಆ ಕಡೆ ಈ ಕಡೆ ಎರಡು ದೀಪಗಳೂ ಇದ್ದವು. ಆ ಉರಿನ ‘ಜಾಡ ಮಾಲಿ’ಗಳೆಲ್ಲಾ ಅದೊಂದೇ ರಸ್ತೆಯಲ್ಲಿ ಕಸ ಗುಡಿಸುತ್ತಿದ್ದರೆಂದು ಕಾಣುತ್ತದೆ.

ಅಧ್ಯಕ್ಷ ರಂಗತೆಟ್ಟಿರ ಕೋರೆ ತಿರುಗಿಸಿದ ಹುಲಿ-ಭೀಮ ವಿಾಸೆ ಕುಡಿಯ ಹೊರತು, ಉಳಿದ ಅಂಗಾಂಗಗಳೆಲ್ಲನ್ನೂ ಹೊದಿಕೆಯ ಬಳಗೆ ಹುದುಗಿದ್ದವು. ಉಸಿರಾಡಿದರೆ ಕಮ್ಮಾರನ ತಿದಿಯನ್ನು ಒತ್ತಿದಂತಾಗುತ್ತಿತ್ತು. ಅವರು ಮಲಗಿದ್ದುದನ್ನು ಸೋಡಿದರೆ, ಮಂಜದ ಮೇಲೆ ಒಂದು ಎಮ್ಮೆಯನ್ನು ಮಲಗಿಸಿ ಬಟ್ಟಿ ಹೊದಿಸಿದಂತಿತ್ತು. ಮಂಜದ ಪಕ್ಕದಲ್ಲಿ ಯುವಕನೊಬ್ಬ ಎಂಟು ಹತ್ತು ಚಪಾತಿಗಳಿಂದ ತಟ್ಟಿಯನ್ನು ಎರಡು ಕೈಗಳಲ್ಲೂ ಹಿಡಿದುಕೊಂಡು ಸೂತಿದ್ದು.

‘ಹಕೇವ್ವಾ ಸಾಬ್’, ಬಹಳ ಸುಸ್ತು-ಸುಸ್ತುಗಿಡೇನೆ, ದಯವಿಟ್ಟು ಗುಣ ಮಾಡಿ’ ಎಂದು ರಂಗಶೀಟ್ಟರು ಮುಲುಗುತ್ತಾ ಹೈಡ್ರಾಸ್ಟರದಲ್ಲಿ ಹೇಳಿದರು.

‘ಅಧ್ಯಕ್ಷ ಸಾಬ್, ನಾನು ಕಾಲೇಜಿನಲ್ಲಿ ವ್ಯಾಸಂಗಮಾಡಿ ಕಲಿತ ಡಾಕ್ಟರಿಲ್ಲ; ಹಕೇವ್ವಾ.. ನಾನೇ ಸ್ವಂತ ವ್ಯಾಸಂಗಮಾಡಿದೇನೆ. ಯಾನಾನಿ, ಹೋಮಿಯಾಪತ್ರಿ, ಅಲಿಯಾಪತ್ರಿ, ಗಜಪತಿ, ಪಶುಪತಿ, ಮಂತ್ರಕಠಿ, ತಂತ್ರ ಶಕ್ತಿ-ಇವುಗಳಿನ್ನು ಲ್ಲಾ ಅಭ್ಯಾಸ ಮಾಡಿದೇನೆ. ಆದರೆ ನಿಮ್ಮಲ್ಲಿಗೆ ನಾನು ಹಕೇವ್ವಾ ಎಂತ ಬರಲಿಲ್ಲ ಭೂತದಯಿಗಾಗಿ, ಖಾಯಿಲೆ ಮನುಷ್ಯನ್ನೆ ಮಾತನಾಡಿಸಿಕೊಂಡು ಹೋಗೋಣ ಎಂದು ಬಂದೆ. ಆಷ್ಟೇ! ಪಕ್ಕದ ಮನೆ ಯವನ ಹಾಗೆ ಬಂದಿದೇನೆ’ ಎಂದೆ.

‘ಸಂತೋಷ, ಬಹಳ ಸಂತೋಷ! ಹಕೇಮ ಖಾನ್. ಈತ, ಈ ಯುವಕ, ನನ್ನ ಮೈದುನ ಪುಟ್ಟಣ್ಣಿಶೀಟ್ಟ. ನನ್ನ ಯಾತನೆ ಕಡಿಮೆಮಾಡಲಿಕ್ಕೆ ಶಿಪ್ಪಲಾರ್ಗ ಹಾಕ್ತಾ ಇದಾನೆ, ಪಾಪ.. ನನಗೇನೋ ದಿನೇದಿನೇ ಬಾಧೀ ಹೆಚ್ಚುತಾ ಇದೆ. ಹಾ-ಹಾಹಾ! ಬ.. ಹೋ ಹೋ! ಬಂ-ತೂ! ಸ.. ಸ.. ತ್ತೀ..’ ಎಂದು ನಾಲ್ಕು ಬೆಕ್ಕು ಒಟ್ಟಿಗೆ ಜಗಳವಾಡುವಂತೆ ರಂಗಶೀಟ್ಟರು ಶಬ್ದಮಾಡಿದರು.

ನನಗೆ ಸ್ವಲ್ಪ ಮನಸ್ಸು ಕರಗಿತು. ‘ಲಾಗಾಹಾಕಿ ಖಾಯಿಲೆಯನ್ನು ಯಾರೂ ಗುಣಮಾಡಿಲ್ಲ. ಇರಲಿ, ಎಹ್ವ ದಿವಸದಿಂದ ಹೀಗಾಗಿದೆ?’ ಎಂದು ವಿಚಾರಿಸಿದೆ.

‘ನಿನ್ನೇ.. ನಿನ್ನೇರಾತ್ರಿ.. ಯಿಂದ. ಒಹೋ! ತಿರುಗಿ ಬಂ.. ತ.. ಪ್ರು’ ಎಂದು ಕೂಗಾಡಿ, ಅನಂತರ ‘ಜಿನಧಿ ಕೊಡಿರಪ್ಪಾ’ ಎಂದು ಬೇಡಿ ಕೊಂಡರು ಶೀಟ್ಟರು.

‘ಶೀಟ್ಟಣ್ಣ ಪುಟ್ಟಿ, ಆ ಶಿಟ್ಟಿ ಬಾಗಿಲು ಸ್ವಲ್ಪ ತೆಗಿ’ ಎಂದು ನಾನು ಆ ಯುವಕನಿಗೆ ಹೇಳಿದೆ.

‘ಶೀಟ್ಟಣ್ಣ ಪುಟ್ಟಿಯಲ್ಲ, ಪುಟ್ಟಣ್ಣ ಶೀಟ್ಟಿ.. ಏನು ಭಾವ, ಈ ಚಪಾತಿ ಗಳಲ್ಲಿ ಮೂರು ನಾಲ್ಕುದರೂ ತೆಗೆದುಕೋ’ ಎಂದು ಆ ಯುವಕ ಒತ್ತುಯ ಮಾಡಿದ.

ನಾನು ನನ್ನ ಕೆವಿಯನ್ನು ರಂಗಶೆಟ್ಟಿರ ಬಲಭಜದ ಮೇಲಿಷ್ಟು
ನಾಉರು ನಿಮಿಷ ಕೇಳಿ ಅನಂತರ ‘ಅಧ್ಯಕ್ಷರೆ, ನಿಮ್ಮಲ್ಲಿ ಪಿತ್ತರಸ ಅಧಿಕಾ
ರಿಕವಾಗಿ, ಜರಣಾಗ್ನಿ ಮಂದವಾಗಿ, ಶೀತೋಷ್ಣಗಳು ನಿಪರೀತವಾಗಿ,
ಗುಲ್ಮಾದಿಗಳು ಬಲಭಜದ ಕೆಳಗೆ ಹೆಪ್ಪುಗಟ್ಟಿ ಕೊಳಿಯುತ್ತಿವೆ. ಬಹಳ
ಕೆಟ್ಟ ವ್ಯಾಧಿ ಇದು’ ಎಂದು ಹೇಳಬಿಟ್ಟೆ.

‘ಇನ್ನೇನು ಗತಿ ಹಕ್ಕೇವೂಸಾಬ್ದಾ? ಅದನ್ನು.. ಆ.. ಜುಲ್ಲಾಗ್ನಿ
ಗಳನ್ನು ಹೇಗಾದರೂ ಮಾಡಿ ತೆಗೆದು ಹಾಕಿಬಿಡಿ. ಅದರ ಬಾಧೆ ತಡೆಯ
ಬಾರೆ’ ಎಂದು ರಂಗಶೆಟ್ಟಿರು ಕೈಜೊಡಿಸಿ ಕೇಳಿಕೊಂಡರು.

ಕುಂಭಿಯ ಮೇಲಿಷ್ಟೆದ್ದ ನನ್ನ ಕೈಚೀಲನನ್ನು ಹೆಗಲಮೇಲೆ ಯಾಕಿ
ಕೊಂಡು ನಾನು ಬಾಗಿಲ ಕಡೆ ಹೊರಟೆ.

‘ಹರೆವೂಬಾನಾ, ಹಕ್ಕೇವೂಬಾನಾ, ನಿವೃ ಮೂರಿಯೋಗು
ತ್ತೀರಾ? ನನಗೆ ಬೈವಧಿ ಕೊಡುವುದಿಲ್ಲವೇ? ಹೋಗಬೇಡಿರವ್ವಾ, ನಿಮ್ಮ
ಕಾಲಿಗೆ ಬಿಳ್ಳತ್ತೀನೇ’ ಎಂದು ರಂಗಶೆಟ್ಟಿರು ಕಣ್ಣೀರು ಸುಂಸುತ್ತಾ ಬೇಡಿ
ಕೊಂಡರು.

‘ದೆವ್ವದ ದಯೆ – ಅದೇ ನಿವೃ ಹೇಳಿದ ಆ ಭೂತದ್ದು. ಅದಕ್ಕಾಗಿ
ಯಾದರೂ ನಮ್ಮ ಭಾವನಿಗೆ ಬೈವಧಿ ಕೊಡಿ, ಖಾಲೀ ಆನರ ಸಾಬರೆ!’
ಎಂದು ಆ ಯುವಕನೂ ಹೇಳಿದ.

‘ಅಧ್ಯಕ್ಷಿಭಾನಾ... ಅಧ್ಯಕ್ಷರೆ, ಬೈವಧಿಗಳಿಂದ ನಿಮಗೆ ಏನೂ ಪ್ರಯೋ
ಜನವಾಗುವ ಹಾಗಿಲ್ಲ. ಎಲ್ಲಾ ಬೈವಧಿಗಳನ್ನೂ ನಿರಾಬಿಷ್ಟೆ ನಿಮ್ಮ ಜಾಡ್ಯ.
ಅದರೆ ಬೈವಧಿಗಳಿಗೂ ಹೆಚ್ಚಿನ ಶಕ್ತಿ ಬಂದಿದೆ. ಅದರಿಂದಲೇ ನಿಮಗೆ ಗುಣ
ವಾಗಬೇಕು’ ಎಂದೆ ಹಿಂದಿರುಗಿ ಬಂದು.

‘ಏನು! ಏನದು?’ ಎಂದು ರಂಗಶೆಟ್ಟಿರು ಆರ್ಥನಾದವನ್ನೇ ಮಾಡಿ
ದರು.

‘ತಂತ್ರಶಕ್ತಿ. ರಕ್ತಮರೀಂಸಾಂಸಾರಿಗಳಿಗೆ ಅತೀತವಾಗಿರುವ ದ್ವೀಪೀ ತಂತ್ರ
ಶಕ್ತಿ ಮನಶ್ಕಾರ್ತೆ. ನನ್ನಲ್ಲಿ ಬಾಯಿಲೆ ಇಲ್ಲ, ನಾನು ರೋಗಿಯಲ್ಲ ಎಂದು
ಮೊದಲು ಹೀರಯೋಗ ಮಾಡಬೇಕು. ಹಾಗೆ ಮನಸ್ಸಿನಲ್ಲಿ ನಿಶ್ಚಯ ಮಾಡಿ
ಕೊಂಡು ನಾನು ಹೇಳಿದಂತೆ ನಡೆದುಕೊಂಡರೆ...’ ಎಂದೆ.

‘ವನು ಹಕ್ಕೀಮಾರೆ, ನಿಮೇನು ಸೈಪ್ಪರೋ, ಮಾಯಂಗಾರರೋ?’ ಎಂದು ರಂಗಶೆಟ್ಟರು ಮುಲುಗಿದರು. ಅವರಿಗೆ ಸ್ವಲ್ಪ ಭಯವೇ ಆಗಿದ್ದಿರ್ಬೇಕು.

ಮರೆತುಹೋರುವ, ಕಾಳಾಗಿರುವ, ಯೋಗದ ಮುಹಿಮೆಯ ವಿಚಾರ ನಾನು ಹೇಳಿದ್ದು. ಪರಕ್ಕೀಯನಾಡ ನಾನು ಆದನ್ನು ನಿಮಗಿಂತಲೂ ಹೆಚ್ಚಾಗಿ ಅಭ್ಯಾಸ ಮಾಡಿದೇನೆ. . ತಿಳಿಯಿತ? ಯೋಗದ ಸಹಾಯದಿಂದ ಇಂದಿರು ಗಳನ್ನು ವಿಾರಿರುವ ಸೂಕ್ಷ್ಮಚೌಷಣೆಯನ್ನೆ ಮನೋವರಾಗದ ಮೂಲಕ ಸಮಾಗಮ ಹೊಂದಿ, ಅಲ್ಲಿಂದ ದೇಹದ ದೈಜನಗಳನ್ನು ತಂತ್ರಶಕ್ತಿ ಯಿಂದ ಗುಣಮಾಡಬೇಕು. ಇದೇ ಶೈಕ್ಷಣಿಕಾದ ಉತ್ತಮವಾದ ತಂತ್ರಶಕ್ತಿ. ಅಂಥಾ ಅಮೃತ ಮುಹಿಮೆಯಖ್ಚ ತಂತ್ರಚಿಕಿತ್ಸೆಯನ್ನು ನಾನು ನಿಮಗೆ ಹೇಳಿದೆ. ಜಾತ್ರೀಯಲ್ಲಿ ದೇರೆಹಾಕಿ ಮರಳಿನ ಚೀಲದಲ್ಲಿ ಮೊಲವನ್ನು ಬರ ಮಾಡುವ ಮಾರ್ಗಗಾರನ ಕೈಚೆಕೆವನ್ನಲ್ಲಿ ನಾನು ‘ಹೇಳಿದ್ದು’ ಎಂದು ವ್ಯಾಖ್ಯಾನವನ್ನೇ ಮಾಡಿದೆ.

‘ಹಕ್ಕೀಮಾಯಾನ’, ನಿಮ್ಮ ನಿಮ್ಮ ತಂತ್ರದಿಂದ ನನ್ನ ರೋಗವನ್ನು ಪೂರ್ತಿಗೆ ಗುಣಮಾಡುತ್ತಿರೋ?’ ಎಂದು ನನ್ನನ್ನು ರಂಗಶೆಟ್ಟರು ಕೇಳಿ ಕೊಂಡರು.

‘ಪಂಡಿತ ಮದನಮೋಹನ ಪೂಲಪೀಯರು - ಆವರ ಹೇಸರು ನಿಮ್ಮ ತನಕ ಬಂದಿದೆಯೋ ಇಲ್ಲಸ್ಥಿತಿ - ಈಚೆಗೆ ಕಾಯಕಲ್ಪ ಪ್ರತಿವನ್ನು ಕೈಗೊಂಡರು. ತಾವು ಕೇಳಿರಬಹುದು. ಆ ಸಂದರ್ಭದಲ್ಲಿ ನಡೆದ ತಂತ್ರಚಿಕಿತ್ಸೆಯ ಭಾಗ ನೆಲ್ಲಾ ನೆನ್ನಿಂದಲೇ ಸಾಧಿಸಲ್ಪಟ್ಟಿದ್ದು. ರಸ್ತೆಗಳಲ್ಲಿ ನನ್ನ ‘ಜೀವನ್ನಾಲಿಕಾ ಬೈಧಿ’ಯನ್ನು ಮಾರುವುದರಿಂದ, ನನ್ನ ಪಿಷ್ಯಯವನ್ನು ನಿಮ್ಮ ಸರಿಯಾಗಿ ತಿಳಿದಿರಲಿಕ್ಕಿಲ್ಲ. ನನ್ನ ಹಕ್ಕೀಮಾ ಪಿಷ್ಯಯನ್ನು ಬಡವರಲ್ಲಿ ಮಾತ್ರ ನಾನು ಪಿನಿಯೋಗಿಸುತ್ತೇನೆಯೆ ಹೂರತು. ಧನಿಕರಲ್ಲಿ ವೆಚ್ಚಮಾಡುವುದಿಲ್ಲ’ ಎಂದೆ.

‘ನನ್ನನ್ನು ಈ ರೋಗದಿಂದ ಹೇಗಾದರೂ ಪಾರುಮಾಡಿ, ಹಕ್ಕೀಮಾ ಸಾಬಾ, ಏನು ಬೇಕಾದರೂ ಕೊಡುತ್ತೇನೆ’ ಎಂದು ರಂಗಶೆಟ್ಟರು ಮೊರೆ ಇಟ್ಟರು.

‘ಹಾಗಾದರೆ ಕೇಳಿ, ಲೈಸನ್ಸಿಲ್ಲದೆ ನನಗೆ ಈ ಉರಿನಲ್ಲಿ ಜೀವನ್ನೂಲಿಕ ಚೈವಧಿಯನ್ನು ಮಾರಲು ಅನುಕೂಲವನ್ನೊಂದಿಸಿ ಕೊಡಬೇಕು. ಇದಕ್ಕೆ ನೀವು ಒಮ್ಮೆ ಪ್ರದಾದರೆ ನಿಮ್ಮ ಚಿಕಿತ್ಸೆಯ ವಿಷಯವನ್ನು ಆಲೋಚನೆ ಮಾಡುತ್ತೀರೋ’ ಎಂದೆ.

‘ಆಗಲಿ, ಅಗತ್ಯವಾಗಿ ಆಗಲಿ. ನೀವು ನಿಮ್ಮ ಉರಿಲ್ಲಿ ಲೈಸನ್ಸಿಲ್ಲದೆ ವೇದ್ಯ ಜರುಗಿಸಬಹುದು; ನಿಮ್ಮ ಜೀವನಿಮೂರ್ಚಿಲ ಚೈವಧಿಯನ್ನು ಮಾರಬಹುದು. ಆದರೆ ನನ್ನನ್ನು ಕೈಬಿಡಬೇಡಿ. ಅಯ್ಯೋ.. ಬಂತೂ.. ಕರುಗಿ ಬಂತೂ’ ಎಂದು ಜೀರಿದರು.

‘ನಿಮ್ಮನ್ನು ಗುಣಪಡಿಸಲಿಕ್ಕೆ ನನಗೆ ಏದು ನೂರು ರೂಪಾಯಿ ಕೊಡ ಬೇಕು. ಇದಕ್ಕೂ ಕಡಿಮೆ ಹಣಕ್ಕೆ ತಂತ್ರಚಿಕಿತ್ಸೆ ಸಾಧ್ಯವಾಗುವುದಿಲ್ಲ. ಆ ದೂರವಾಯಿಗಳಿಲ್ಲವನ್ನೂ ನಾನು ನಿಮ್ಮ ಗುರುಗಳಿಗೆ ಕಳುಹಿಸಿಕೊಡುತ್ತೀರೋನೇ. ಎರಡೇ ಎರಡು ತಂತ್ರ ಪ್ರಯೋಗದಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಗುಣ ಮಾಡುತ್ತೀರೋ’ ಎಂದು ಭರವಸೆ ಕೊಟ್ಟಿ:

‘ಹಾಗೇ ಆಗಲಿ ಹಕ್ಕೆಮರೆ, ಪ್ರತಿ ಒಂದು ಉಳಿಸಿ! ಖಂಡಿತಾ ಘನೂರು ರೂಪಾಯಿ ಕೊಡುತ್ತೀರೋನೇ. ನನ್ನ ಜೀವಕ್ಕೆ ಆಮ್ಮ ಕಿಮ್ಮತ್ತಿಲ್ಲವೇ?’ ಎಂದು ಶಿಷ್ಟರು ಬರಿಗೆ ಹಚ್ಚಿದರು.

ನಾನು ಆವರ ಹಾಸಿಗೆಯ ಮೇಲೆ ಕುಳಿತು ಮೊದಲನೇ ಪ್ರಯೋಗ ನಡೆಯಿಸಿದೆ. ‘ರಂಗಶಿಷ್ಟರೇ, ಇಲ್ಲ ನೋಡಿ.. ನನ್ನ ಕಣ್ಣ ನೋಡಿ; ಮೂಗನ್ನಲ್ಲಿ.. ಹಾಗೇ.. ಹಾಗೇ ನೋಡ್ತಾ ಇರಿ.. ದಿಟ್ಟಿಸಿ ನೋಡಿ.. ಈಗ ನಿಮ್ಮ ಮನಸ್ಸಿನಲ್ಲಿ ನಾನು ಹೇಳುವುದನ್ನು ಮನನಮಾಡಿಕೊಳ್ಳಿ.. ಹುಂ.. ನಿಮಗೆ ಖಾಯಿಲೆ ಇಲ್ಲ.. ಇದು ಖಂಡಿತ, ಖಂಡಿತ.. ನಿಮ್ಮಲ್ಲಿ ಏನೂ ಇಲ್ಲ. ರೋಗ, ನೋವು, ಗುಲ್ಬ, ಸಿತ್ತ, ತಲೆ, ಎದೆ, ಮೆದುಕು ಏನೂ ಇಲ್ಲ.. ಇದು ಖಂಡಿತ ಖಂಡಿತ್ತುಖಂಡಿತ.. ಈಗ ಹೇಳಿ.. ನೋವು ಕಡಿಮೆ ಆಗುತ್ತಾ ಇಲ್ಲವೇ?’ ಎಂದು ಕೇಳಿದೆ.

‘ಹಾಂ!....ಹೌದು....ನಿಜ....ನೋವು ಕಡಿಮೆ ಆಗುತ್ತಾ ಇದೆ’; ರಂಗ ಶಿಷ್ಟರು ಸ್ವಷ್ಟ ದಲಿದ್ದವರಂತೆ ನಿಧಾನವಾಗಿ ಹೇಳಿದರು. ಅನಂತರ ‘ಹಕ್ಕೇ

ಮರೆ, ಹಾಗೇ ಇನ್ನೇರಡು ಬುರುಡೆ ಬಿಡಿ ! ನನ್ನ ಜರ್ರಾಗ್ನಿ ಚುರುಕಾಗಿದೆ ಅನ್ನಿ. ಆ ಚಪಾತಿಗಳನ್ನು ಮುಗಿಸಿಬಿಡುತ್ತೇನೆ' ಎಂದು ಆಶೀಪಟ್ಟಿರು.

ಅವರ ದೇಹದ ಮೇಲೆಲ್ಲಾ ನನ್ನೇರಡು ಕೈಗಳನ್ನೂ ಹಾವಿನ ಹೆಡಿಯಂತೆ ಆಡಿಸುತ್ತಾ ಒಂದೆರಡು ತಂತ್ರ ಮಾಡಿ, ಅನಂತರ 'ಈಗ ನೋಡಿ, ಮೈ ಬಾವೆಲ್ಲಾ ಇಲ್ಲಿದುಹೋಯಿತು. ಇಂದ್ರವೂ ನಿಂತಿತು. ಹೊಟ್ಟಿಗೆ ತಂಪು. ಕಣ್ಣಿಗೆ ಜಂಪು ಬರುತ್ತಿದೆ.... ನೀವು ಕಣ್ಣ ಮುಚ್ಚದೆ ಇರಲಾರಿ....ಆ....ನೋಡಿ ಕಣ್ಣ ಮುಚ್ಚತ್ತಿದೀರಿ ಅಗೋ ನೋಡಿ ನಿದ್ದೆ ಬಂತು' ಎಂದು ಸಣ್ಣ ಧ್ವನಿಯಲ್ಲಿ ಮೆಲ್ಲಿಗೆ ಹೇಳಿದೆ.

ರಂಗಶಿಟ್ಟಿರು ನಿಥಾನವಾಗಿ ಕಣ್ಣ ಮುಚ್ಚಿದರು. ಅನಂತರ ಗೊರಕೆಹೊಡಿಯಲಾರಂಭಿಸಿದರು.

ನಾನು ಆ ಯುವಕನನ್ನು ನೋಡಿ 'ಏನು ವೆಟ್ಟಿಣ್ಣ ಶುಟ್ಟಿ, ನೋಡಿ ದಿರಾ ನನ್ನ ತಂತ್ರಚಿಕಿತ್ಸೆಯ ಮಹಿಮೆ ? ಈಗ ಮೊದಲನೇಯ ಪ್ರಯೋಗ ವಾಯ್ಸು. ಇನ್ನೊಂದು ಪ್ರಯೋಗಕ್ಕೆ ನಿಮ್ಮ ಭಾವಂದಿರು ಸಂಪೂರ್ಣ ಗುಣಹೊಂದುತ್ತಾರೆ. ಯೋಚನೆ ಮಾಡಬೇಡಿ' ಎಂದು ಧೈಯ ಹೇಳಿದೆ.

'ನನ್ನ ಭಾವಣಿಗೆ ಇನ್ನೊಂದು ಪ್ರಯೋಗ ಯಾವಾಗ ಪ್ರಯೋಗಿಸುತ್ತೀರಿ, ಹಲ್ಲಿಬಾನಾ ಹಕ್ಕೇಮರೆ?' ಎಂದು ಆ ಯುವಕ ಕೇಳಿದ.

'ಆ....ಅಲ್ಲಿ....ಖಾ....ಖಾನಾ. ಇನ್ನೊಂದು ಪ್ರಯೋಗವನ್ನು ಈ ದಿನ ರಾತ್ರಿ ಒಂಭತ್ತು ಗಂಟೆಗೆ ಹೊಡುತ್ತೇನೆ. ಎರಡನೇಯದೇ ಮುಖ್ಯ ಪ್ರಯೋಗ. ಇವರು ಈಗ ಎದ್ದು ಕೂಡಲೆ ಒಂದು ಸೀತೆ ಜೀವನ್ನಾಲ್ಕಾ ಓವರ್‌ಫಿ ಕುಡಿಸಿ. ಅದು ಅವರನ್ನು ಎರಡನೇಯ ಪ್ರಯೋಗಕ್ಕೆ ತಯಾರು ಮಾಡುತ್ತದೆ. ಅನಂತರ ನಾಲ್ಕು ಶೊಟ್ಟು ಕಪೂರದ ಎಣ್ಣೆಯನ್ನು ಒಂದು ಸೇರು ಒಣ ಅವಲಕ್ಷಿಗೆ ಬೆರಿಸಿ ತನ್ನ ಸಿಂಹಾಸನ ಆಹಾರ ಕೂಡದು' ಎಂದು ಹಥ್ಯವನ್ನು ವಿಧಿಸಿ, ಒಂದು ಸೀತೆ ಜೀವನ್ನಾಲ್ಕಾ ಓವರ್‌ಫಿ ಕೊಟ್ಟು ನನ್ನ ಬಿಡಾರಕ್ಕೆ ಬಂದೆ.

ರಾತ್ರಿ ಒಂಬತ್ತು ಗಂಟೆ ಹೊಡಿಯವ ಹೊತ್ತಿಗೆ ಅಧ್ಯಕ್ಷರ ಮನೆಗೆ ಶುನಿಸಿದೆ. ಉದಿನಸವರೆಲ್ಲಾ ದೀಪ ಆರಿಸಿ ನಿದ್ದೆಗಾರಂಭಿಸಿದ್ದರು. ಬೀದಿ

ನಿಜರನವಾಗಿತ್ತು. ರಂಗಶೆಟ್ಟಿರ ಕೊಡುತ್ತಿರುತ್ತಿಲ್ಲ ಹಾತ್ರ ದಿವೆ ಉರಿಯು ಶ್ರೀತ್ತು. ಬಂಗಿಲ ಹತ್ತಿರ ಹೂಡಿಗದೆ ಆ ಯುವಕ ನಂತಿದ್ದೆ.

‘ನಿಮ ಚಟ್ಟು ಪುಟ್ಟಿ, ಮೇಗಿದೆ ನಿಮ್ಮ ಧಾರ್ಮವಂಗೆ?’ ಎಂದು ವಿಚಾರಿಸಿದೆ.

‘ಪುಟ್ಟಣ್ಣಿ ಶೆಟ್ಟಿ ಕಟ್ಟೇ, ಹೂಂ....ನಿನ್ನ ಧಾರ್ಮವಂಗೆ ಸ್ವಲ್ಪ ಉತ್ತಮ, ಇಲೀಖಾನ್ ಸಾಬರೆ’ ಎಂದು ಆ ಯುವಕ ಮೇಳಿದೆ.

‘ಹೆಸರು ಅಲ್ಲಿಖಾನ್. ಹೂಂ’ ಎಂದು ನಾನು ರಂಗಶೆಟ್ಟಿರ ಬಳಿಗೆ ಬಂದೆ.

ಅವರ ಮುಖದ ಬಣ್ಣ ಕಾಲಿ ಲೀಪು ಬಿಳಿಸಿದ್ದೀಂದ ಹೊದಲಿನ ಕಷ್ಟಗೆ ತಿಂದಿಗಿತ್ತು. ನಾಡಿ ರೂತಿಮಾಡಿದ ವಿರೋದೀಯ ಕಿರಿತ್ತು. ಇನ್ನೊಂದು ಸಲ ನನ್ನ ಕೈಗಳನ್ನು ಅವರ ಹೇಳಿಸಿ ಎರಡನೇ ಪ್ರಯೋಗಗಳನ್ನು ಪೂರ್ಯಿಸಿ ‘ಅಧ್ಯಕ್ಷ ಶೆಟ್ಟಿರೆ, ಈಗ ಸಂಪೂರ್ಣವಾಗಿ ಗುಣವಾಂತಿ. ನಾಳಿ ನಾಡಿದ್ದು ಎರಡು ದಿನ ಮಾತ್ರ ಹಾಸಿಗೆ ಬಿಟ್ಟು ಏಕಪ್ರೇರಿ. ನನ್ನ ಬೆಂತಾಡರೂ ಶಿನಿ. ಸದ್ಯ ನಾನು ಈ ಉರಿಗೆ ಬಂದದ್ದು ತಮಗೆ ಬರಬ ಉವಕಾರ ಮಾಡಿದಂತಾ ಯಿತು. ಇಲ್ಲಿದಿದ್ದರೆ ಇಪ್ಪುಹೂತ್ತಿಗೆ ಸಿಫ್ಪೆ ಉಲ್ಲಂಘ ಹತ್ತಿರ ಇರುತ್ತಿದ್ದಿರಿ. ಅದರೆ ಈಗೇಕೆ ಆ ವಿಷಯ? ಶುಭ ವಿಷಯ ನೂತನಾದ್ದೋಳಿ. ನನ್ನ ಐಮು ನೂರು ರೂಪಾಯಿ ದಯವಿಟ್ಟು ಕ್ರಾಂ’ ಎಂದೆ.

ರಂಗಶೆಟ್ಟಿರು ಯುವಕನ ಕಡೆ ಸೂರ್ಯಿದರು. ಅವನು ನಿನ್ನನಕ್ಕೆ ‘ಹಣ ಕೊಡಬೇಕು. ಹಣ ಕೊಟ್ಟಿ ರಸೀದಿ ಪಡೆಯಬೇಕು. ಆಗಲೇ ಎಲ್ಲಾರು ಪೂರ್ತಿಯಾಗುತ್ತದೆ’ ಎಂದ.

ದಿಂಬಿನ ಕೆಳಗಿದ್ದ ನೂರು ರೂಪಾಯಿಗಳ ಐದು ನೊಟಿನ್ನು ರಂಗ ಶೆಟ್ಟಿರು ತೆಗೆದು ನನಗೆ ಕೊಟ್ಟಿರು. ನಾನೇ ರಸೀದಿ ಬರೆದುಕೊಟ್ಟಿ.

ಆಗ ರಂಗಶೆಟ್ಟಿರು ಮಂಜದಿಂದ ಥಂಗನೆ ಹಾರಿ ಸೆಲದ ಮೇಲೆ ನೀಂತು, ಆ ಯುವಕನನ್ನು ‘ಎಲ್ಲಿ ಇನಾಸ್ಪಿಕ್ಟರೇ, ನಿಮ್ಮ ಕೆಲಸ ಮಾಡಿ ಇನ್ನು. ತಕ್ಕೀರು ಪೂರ್ತಿ ಆಯಿತಲ್ಲ?’ ಎಂದರು.

ಪುಟ್ಟಣಿಶೆಟ್ಟಿ ನನ್ನ ಹೆಗಲ ಮೇಲೆ ಕೈಹಾಕಿ ದರ್ಶಿದಿಂದ ‘ಅಲ್ಲಿ.

ಶಾಸ್ತ್ರ ಯಾನೆ ಕಡ್ಡಿ ರಾಮು, ನಿನ್ನನ್ನು ದಷ್ಟಗಿರಿ ಮಾಡಿದೇನೆ. ಲೈಸ್‌ನ್‌ಲ್ಯಾಳಿದೆ ಚೆಷಣಿ ಬಿಕರಿ ಸೂರ್ಯದ್ವಾರೆ, ಅದಕ್ಕೂ ಪಚ್ಚಿಗಿ ತಂತ್ರಚಕ್ರಿ ಮಾಡುತ್ತೇ ನೀಂದು ವೋಽಸಮಾಡಿ ರಂಗಶಿಷ್ಟೆಯಿಂದ ಇಮುನೂರು ರೂಪಾಯಿ ಪಡೆಯಲು ಪ್ರಯತ್ನಪಟ್ಟಿದ್ದೀ ನಿಷ್ಠೆ ತಕ್ಷೇರು ಎಂದು.

ನಾಮು ‘ನೀನು ಯಾರು?’ ಎಂದು

ರಂಗಶಿಷ್ಟೆಯು ಅಡ್ಡ ಬಂದು ‘ನಾಮು ಹೇಳುತ್ತೇನೆ ಕೇಳು, ಅವರು ಯಾರೆಂಬುದನ್ನು. ಅವರು ಬೆಂಗಳೂರು ದಂಡಿನ ಪೋಲೀಸ್ ಇನ್ ಸ್ವೇಕ್ಷಿಸು. ನೀನು ಬೆಂಗಳೂರಿಂದ ಕಣ್ಣಿರೆಯಾಗಿ ಬಂದ ಮೇಲೆ ನಿನ್ನನ್ನು ಹುಡುಕುತ್ತಾ ಬಂದು, ಇಲ್ಲಿ ನಿನ್ನನ್ನು ಗೊತ್ತುಹಚ್ಚಿದರು. ಆದರೆ ಇದುವರಿಗೂ ಸರಿಯಾದ ರುಜುವಾತಿದ್ದ ನೋಕದ್ದಮೆಯಲ್ಲಿ ನೀನು ಸಿಕ್ಕಿರಲಿಲ್ಲವಾದ್ದರಿಂದ, ಸರಿಯಾದ ರುಜುವಾತನ್ನು ಉಂಟಿಸುತ್ತಿರು ನಾವಿಷ್ಟು ರೂ ಸೇರಿ ನಿನ್ನ ಮೇಲೆ ಈ ತಂತ್ರ ಉಪಯೋಗಿಸಿದೆವು. ತಿಳಿಯಿತೆ?’ ಎಂದರು.

‘ಪೋಲೀಸ್ ಇನ್ ಸ್ವೇಕ್ಷಿಸು !’ ಎಂದು ನಾನು ಅಶ್ವರ್ಯವನ್ನು ಸೂಚಿಸಿದೆ.

‘ಹೌದು, ನಿನ್ನನ್ನು ಈ ರಾತ್ರಿಯೇ ಬೆಂಗಳೂರಿಗೆ ಸಾಗಿಸಿ, ಮಾತ್ರಾಚಿ ಸ್ವೇಟರ ಮುಂದೆ ನಿನ್ನನ್ನು ಜರೂರಾಗಿ ಹಾಜರು ಪಡಿಸಬೇಕಾಗಿದೆ’ ಎಂದು ಆ ಯುವಕ ಅಟ್ಟಿಹಾಸದಿಂದ ಹೇಳಿದ.

ನಾನು ಭಾಗಿಲ ಕಡೆ ನೆಗಿದೆ, ವಲಾಯನಸೂಕ್ತ ಹೇಳುವುದಕ್ಕೆ. ಆದರೆ ನನಗಿಂತಲೂ ಚುರುಕಾಗಿದ್ದ ಆ ಯುವಕ ನನ್ನನ್ನು ಕೂಡಲೇ ಹಿಡಿದು ಬಂಧಿಸಿ, ಕೈಕೊಳ್ಳ ತೊಡಿಸಿದ. ಅನಂತರ ನನ್ನ ಜೀಬಿನೊಳಗಿಂದ ನೋಟುಗಳನ್ನು ತೆಗೆದು ಎಣಿಸಿಕೊಂಡು ತನ್ನ ಜೀಬಿನೊಳಗಿಟ್ಟುಕೊಂಡು, ರಂಗಶಿಷ್ಟೆಯಿಗೆ ‘ಈ ನೋಟುಗಳನ್ನು ನಾನು ಕೋಟಿಗೆ ಹಾಜರ್ಯಾಡಿಸಬೇಕು. ಅಲ್ಲದೆ ಇವನು ನಿಮಗೆ ಬರೆದುಕೊಟ್ಟ ರಸಿದಿಯನ್ನೂ ಕೊಡಿ. ಇವೆರಡನ್ನೂ ಕೊಟ್ಟಿನಲ್ಲಿ ರುಜುವಾತಾಗಿ ಉಪಯೋಗಿಸಬೇಕು. ಇವುಗಳಿಗೆ ನಾನು ನಿಮಗೆ ರಸಿದಿ ಕೊಡುತ್ತೇನೆ’ ಎಂದು ಹೇಳಿ, ನಾನು ರಂಗಶಿಷ್ಟೆಯಿಗೆ ಕೊಟ್ಟಿದ್ದ ರಸಿದಿಯನ್ನು ತೆಗೆದುಕೊಂಡು, ಅವರಿಗೆ ತಾನು ಬೇರೆ ರಸಿದಿ ಬರೆದುಕೊಟ್ಟು, ನನ್ನನ್ನು ರೈಲಿಗೆ ಕರೆದುಕೊಂಡು ಹೋಗಲು ಆಣಿಯಾದ.

ರಂಗತೆಟ್ಟರು ತಮ್ಮ ವಿಾಸೇತಿರುಗಿಸುತ್ತಾ ಏನು ಅಲ್ಲಿಯಾನ್ ಹಕೀಮರೆ, ತಮ್ಮ ತಂತ್ರಪ್ರಯೋಗದಿಂದ ಕೈಕೊಳೆ, ಕಿಡೆಹಾಕಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲವೇ ? ಎಂತು ಹೀಯಾಳಸಿರು.

ನಾನು ಅತ್ಯಂತ ಕೋಪವನ್ನು ತೊರಿಸ ಏರಡು ಕೈಯನ್ನು ಎತ್ತಿ ರಭಸದಿಂದ ಗಾಳಿಯನ್ನು ಗುದ್ದುತ್ತಾ ರಂಗತೆಟ್ಟರೆ, ಕೇಳಿ ಇಲ್ಲಿ. ಈಗ ನೀವು ನನ್ನನ್ನು ಹಾಸ್ಯಮಾಡಬಹುದು. ಅದರೆ ಇಂದ್ಲಿ ಮುಂದೆಯಾದರೂ ನನ್ನ ತಂತ್ರಶಕ್ತಿಯಲ್ಲಿ ನಿಮಗೆ ನಂಬಿಕೆ ಹಬ್ಬಬಂತು' ಎಂದೆ

ಹುಟ್ಟಿತು ಅಂತಲೂ ಕಾಲಾತ್ಮದೆ; ಇಲ್ಲ.

ಅನಂತರ ನಾವಿಬ್ಬರೂ ಹೋರಣೆ ಹೂರಂತ್ರಂಹೋದೆವೆ. ರಂಗತೆಟ್ಟರು ಮನೆಯ ಹೊಳಗೋಡಿ ದಾಟದೊಡನೆ ನಾನು 'ಹಡ್ಡವ್ಯೇ, ಈ ಹಾಳು ಕೈಕೊಳೆ ತೆಗೆದುಬಿಡೋ. ಯಾರಾದರೂ ಕಂಡರೆ ಫಾರೆತ್ತ ಆದಿತ್ಯ. ಇನ್ನೂ ಕಾಲು ಗಂಟಿ ಇರಬಹುದು ಶೈಲಿಗೆ. ಸೋಟಿಗಳು ಇವು. ಜಾಗ್ರತ್ತಿ ಈ ಉರಿಂದ ಗಾಡಿ ಬಿಡೋಣ' ಎಂದೆ.

ಹೊಂ....ಹೋದು....ಗಿಡ್ಡವ್ಯಾನೇ ಹೈಲೇಸ್ ಇನ್ಸೆಕ್ಟರಾಗಿ ಬಂದಿ ದ್ವಿದ್ವಿ....ನಾವಿಬ್ಬರೂ ಪಾಲಂಗಾರರಾಗಿದ್ದೇವಳಿ !'

— : —

ಬಯಸಿದ ಫಲ

ತಿಮ್ಮು, ಪುರೋದ್ಯಾನದ ಕಲ್ಲು ಜಗಲಿಯ ಮೇಲೆ ಹಾಯಾಗಿ ಮಲಗಿ ನಿದ್ದೆಮಾಡುತ್ತಿದ್ದವನು, ಹಾಗೆಯೇ ಎಚ್ಚರಗೊಂಡು ಮೈಮುರಿದು ಹೊರಿಳಾಡಿದ. ತಿಮ್ಮು ಹಾಗೆ ಹೊರಳಾಡಿದರೆ, ನಾಯಿ ಮೈಮುರಿಕೊಂಡು ಮಲಗಿದರೆ, ಒಣಿಗಿರ ಸೌದಿಗಾಗಿ ಉಣಿಯ ವೇಲಂಗಿ ಜಾಕೀಟುಗಳಿಗಾಗಿ ಹೆಂಡಂದಿರು ಗಂಡಸರೋಡನೆ ಸವಿಮಾತಿನ ಸಂಧಾನ ಮೊದಲಿಟ್ಟರೆ, ಮತ್ತಿಗಾಲ ಪ್ರಾರಂಭ ಎಂದಧ್ರೆ. ಮತ್ತಿಗಾಲ ಮುಗಿವ ತನಕ ಮಾಮೂಲಾಗಿ ತನಗೆ ಸಿಗುತ್ತಿದ್ದ ಅನ್ನ ಬಟ್ಟಿ ಪನತಿಗಳನ್ನು ಈ ಸಲವೂ ಪಡೆಯಲು ಸರಿಯಾದ ಉಪಾಯ ಮಾಡಬೇಕೆಂದು ತಿಮ್ಮು ನಿರ್ಧಾರಮಾಡಿದ.

ನಿರ್ಧಾರವೇನೇಹೋ ಆಯಿತು; ಉಪಾಯವೋಂದು ನಿಶ್ಚಯವಾಗಬೇಕಳ್ಳ. ಹೇಗೆ ಮೊದಲಿಡಬೇಕು? ಆ ಯೋಚನೆಯಿಂದಲೇ ತಿಮ್ಮು ಮೈಮುರಿದು ಹೊರಳಾಡಿದ್ದು. ಇಂಥ ಸಂದರ್ಭಗಳಲ್ಲಿ ಅನುಕೂಲವಂತರು ಮಾಡುವ ಯೋಚನೆ ಒಂದನ್ನೂ ತಿಮ್ಮು ಅವರಿಂದ ಕಿತ್ತು ಕೊಳ್ಳಲಿಲ್ಲ. ಬೆಳ್ಳಿಗಿರುವ ಮನೆ ಬಾಡಿಗೆ ತೆಗೆದುಕೊಳ್ಳುವುದು, ಉಣಿ ಬಟ್ಟಿ ಹೊಲಿಸಿಕೊಳ್ಳುವುದು - ಮುಂತಾದ್ದ ಯಾವುದೂ ತಿಮ್ಮನ ಮನಸ್ಸಿನಲ್ಲಿ ಸುಳಯಲಿಲ್ಲ; ಬಲವಾದ ನಾಯಿಯ ಬಳಿ ಬೆಕ್ಕಿನ ಮರಿ ಸುಳಯದಿರುವ ಹಾಗೆ.

ತಿಮ್ಮನಿಗೆ ಬೇಕಾದ್ದು ಮೂರು ತಿಂಗಳ ಶಿಕ್ಷೆ! ಸಾದಾ ಸಜಾ. ಏ ಮೂರು ತಿಂಗಳು ಅಂಗಿ ಚೆಲ್ಲಣ, ಚಾವೆ ಕಂಬಳ, ಹಿಟ್ಟು ಸೊಷ್ಟು, ವಾರಕ್ಕೆರಡಾವತ್ತಿ ಮಜ್ಜಿಗೆ, ಎಲ್ಲವೂ ಖಂಡಿತವಾಗಿ ದೊರೆಯುತ್ತವೆ. ಜ್ಯೇಂದ್ರಿಗಿ ಹೋಗುವುದೆಂದರೆ ತಿಮ್ಮನ ಪಾಲಿಗೆ ಆಳಯ ಮಾವನಮನೆಗೆ ಹೋದಂತೆ. ಸರಕಾರವೇ ದಿವಾಳಿಯೆಡ್ಡ ರೇನೇ ಹೊರತು ಸಜಾಕಾಲದಲ್ಲಿ ತಿಮ್ಮನಿಗೆ ಹೊಟ್ಟಿಗೂ

ಬಟ್ಟಿಗೂ ಕೊರತೆಯಿಲ್ಲ. ಮಳೆಗಾಲದಲ್ಲಿ ಅಪ್ಪು ಸಿಕ್ಕರೆ ಅವನಿಗೆ ಅದೇ ಸ್ವರ್ಗ. ಅದ್ದಿಂದ ಪ್ರತಿವರ್ಷ ಮಳೆಗಾಲದಲ್ಲಿ ತಪ್ಪಡೆ, ಮಗಳು ತವರು ಮನೆಗೆ ಬರುವಪ್ಪು ಸರಾಗವಾಗಿ ಶಲೀಸಾಗಿ ಏನಾದರೊಂದು ಉಪಾಯ ಮಾಡಿ ಜೈಲಿಗೆ ಬರುತ್ತಿದ್ದು.

ಈ ವರ್ಷವೂ ತಿಮ್ಮನಿಗೆ ಜೈಲಿಗೆ ಹಿಂದಿರುಗುವ ಕಾಲ ಬಂದಿತ್ತು. ಎಂದಿನಂತೆ ಹಳೆಯ ಪತ್ರಿಕೆಗಳನ್ನು ತಂದು ಹೊದ್ದು ಕೊಂಡು ಮಲಗದ್ದರೂ ಆ ರಾತ್ರಿ ಸ್ವಲ್ಪ ಭಳಿಯಾಗಿ ಇವನಿಗೆ ಎಚ್ಚರವಾಗಿತ್ತು. ಅದ್ದಿಂದಲೇ ಅವನು ಮೈಮುರಿದು ಹೊರಳಾಡಿದ್ದು. ಧರ್ಮಕ್ಷೇತ್ರದಲ್ಲಾ ಜೈಲಿಗೇ ಹಚ್ಚು ದಯಿ ಎಂದು ತಿಮ್ಮ ಸ್ವಾಂತ್ರ್ಯ ಅಸಂಭವದಿಂದ ಕೆಂಡುಹಿಡಿದ್ದು. ಅದ್ದಿಂದಲೇ ಅವನಿಗೆ ಜೈಲು ಎಂದರೆ ಆಂತೆ, ಸರಕಾರ ಎಂದರೆ ಭಕ್ತಿ.

ಜೈಲಿಗೆ ಹೋಗುವ ಮನಸ್ಸು ವರಾಡಿಸನನು ಮರುದಿನವೇ ಅದಕ್ಕೆ ಉಪಾಯಗಳನ್ನು ಹೊಡಲು ವೇದಲು ವಾಡಿದ. ಅದಕ್ಕೆ ದಾರಿ ಬೇಕಾದವು ಇದ್ದವು. ಬಹಳ ಸಾಲಭವಾದ ದಾರಿ ಎಂದರೆ ‘ಅನಂದ ಭವನ’ ಹೋಟೆಲಿನ ಬಳಿ ಹೋಗಿ, ಬೀದಿ ಪಕ್ಕದಲ್ಲಿ ಇಟ್ಟಿರುವ ತಿಂಡಿಗಳಲ್ಲಿ ಬಂದನ್ನು ಲಟ್ಟಕ್ಕನೆ ತೆಗೆದುಕೊಂಡು ತಿನ್ನುವುದು. ತಿಮ್ಮ ನೇರಾಗಿ ‘ಅನಂದ ಭವನ’ಕ್ಕೆ ಬಂದ. ಬಂದು ನಿಂತು ಕ್ಷೇತ್ರಕಾಲ ತೀಂಡಿಗಳನ್ನು ಸೇರಿ, ಅದರಲ್ಲಿ ದೂರಫೇಡಾ ಚುನಾಯಿಸಿ, ಬೋಗಸೆ ತುಂಬಾ ಬಾಚಿಕೊಂಡು ಬಾಯಲ್ಲಿ ತುರುಕಿಕೊಂಡ. ತುರುಕಿಕೊಂಡು ಮೆಲ್ಲಾತ್ತು. ಆ ರೂಪಿ ಅಸಂಭವಿಸುತ್ತಾ ಜೈಲಿಗೆ ಹೋಗಲು ಸಿದ್ದ ನಾದ. ಪ್ರೋಲಿಸಿಸಾರವನ ದಾರಿ ನೇರಿದಿನ. ಗಲ್ಪಾಟಿಯಾಯಿತು. ಬಂಗ ಲಲ್ಲಿ ಇದ್ದ ಹೋಟಲು ಜವಾನ ತಿನ್ನನೆ ಪೆಕ್ಕೆವೇಲೆ ಏಕೆಂಟು ಏಟುಗಳನ್ನು ಕೊಂಡ ಬಿರುಸಾಗಿಯೇ ಹೊಡಿದ. ತಿಂದ ದೂರಫೇಡಾ ಕರಗಿತ್ತು, ಜೈಲು ಸಿಗಲಿಲ್ಲ!

ಈ ದಾರಿ ಸಾಧಿಸಲಿಲ್ಲ. ಕೈ ಹಿಂದಕ್ಕೆ ಖಿದುಕೊಂಡು, ಎಟರಿದವ್ವು ಬೆಂಷ್ಟನ್ನು ಮುದುವಾಗಿ ಸವರಿಕೊಳ್ಳುತ್ತಾ ತಿಮ್ಮ ಬಿದಾರು ಅಂಗಡಿ ದಾಟಿ ಹೋದ. ಬಂದು ಆಂಗಡಿಯಲ್ಲಿ ಮುಂದುಗಡೆ ಗಾಜಿನ ಬೀರಂಗಳಲ್ಲಿ ಗಡಿಯಾರ ಗಳನ್ನು ತುಂಬಿಟ್ಟಿದ್ದರು. ಅದನ್ನು ಹೊಡಿತ್ತಿದ್ದ ಹಾಗೆಯೇ ತಿಮ್ಮನಿಗೆ ಬಂದು ಉಪಾಯ ಹೊಳೆಯಿತು. ಬಂದು ಕಲ್ಲಿ ತೆಗೆದುಕೊಂಡು ಆ ಬೀರಾಗಿ

ಹೇಳಿದೆ. 'ಫಳ' ಎಂದು ಗಾಜು ಸೀಳಿತು. ಗಡಿಯಾರಗಳು ಉರುಳಬಿಡ್ಡವು. ಜನ ಗುಂಪು ಸೇರಿದರು. ಆತುರದಿಂದ ಮೇಲುಸಿರು ಬಿಡುತ್ತಾ ಓಡಿಬಂದು, ಬೀಗರನ್ನು ಇದಿರುತ್ತಾ ವನವನಂತೆ ನಮನಗುತ್ತ ನಿಂತಿದ್ದ ತಿಮ್ಮನನ್ನು ನೋಡಿ, ಪ್ರೋಲೀಸಿನವನು 'ಗಾಜು ಒಡಿದವನು ಎಲ್ಲಿ ಓಡಿಹೋದ' ಎಂದು ಕೇಳಿದ.

ಹೆಲ್ಲು ಕಿರಿಯುತ್ತಾ 'ನಾನೇ ಒಡಿದವನು ಎಂಬುದು ತಿಳಿಯೋ ದಿಲ್ಲವೇ?' ಎಂದ ತಿಮ್ಮು.

ಹಾಗೆಲ್ಲಾ ನಂಬುವಂತಿರಲ್ಲ ಪ್ರೋಲೀಸಿನವನು. ಕಳ್ಳನನ್ನು ಪತ್ತಿ ಮಾಡುವ ವಿಧಾನವನ್ನು ಅವನ ಗುರುಗಳು ಕಲಿಸಿದ ರೀತಿಯೇ ಚೇರಿ. ದೂರ ದಲ್ಲಿ ಯಾರೋ ಓಡಿಹೋಗುತ್ತಿದ್ದುದನ್ನು ನೋಡಿ ಅವನನ್ನು ಅಟ್ಟಿಕೊಂಡು ಹೋದ. ಅಂತೂ ತಿಮ್ಮು ಎರಡನೇ ಸಲ 'ಚೇಸ್ತು' ಬಿಡ್ಡ.

ಇವಕ್ಕೆಂತಲೂ ಮೇಲಾದ ದಾರಿ ಏನು ಸಿಕ್ಕಿತೋ ಎಂದು ಹುಡು ಕುತ್ತಾ ತಿಮ್ಮು ಹೇಟಿ ಚೌಕಕ್ಕೆ ಬಂದ. ಚೌಕದಲ್ಲಿ ಒಬ್ಬ ಹೆಂಗಸು ನಿಂತಿದ್ದಳು. ಪ್ರೋಲೀಸಿನವನೂ ಇದ್ದ ಚೌಕದಲ್ಲಿ. ಈ ಸಂದರ್ಭ ಅನುಕೂಲ ಎನ್ನಿಸಿತು ತಿಮ್ಮನಿಗೆ. ಪ್ರೋಲೀಸಿನವನಿಗೆ ಕಾಣದ ಹಾಗೆ ಆ ಹೆಂಗಸನ್ನು ಕೆಟ್ಟಲೆ ಮಾಡಿದರೆ, ಅವಳು ಪ್ರೋಲೀಸಿನವನನ್ನು ಕೂಗುತ್ತಾಳಿ; ಕೂಗಿದರೆ ಮೂರು ತಿಂಗಳು ಅನ್ನ ಪಸತಿ ಗಟ್ಟಿ. ಸರಿ, ತಿಮ್ಮು ತನ್ನ ಕೆಲಸವನ್ನು ವಾರಂಭಿಸಿದ. ಪ್ರೋಲೀಸನಿಗೆ ಕಾಣುವಂತೆ ರೀವಿಯಿಂದ ಆ ಹೆಂಗಸನು ಬಳಿ ಹೋಗಿ ನಿಂತ. ಅವಳ ಕಡೆ ನೋಡಿ ಕೆಮ್ಮೆ ನಮನಕ್ಕೆ. ಆ ಹೆಂಗಸು ಅವನನ್ನು ನೋಡಿ ಸ್ವಲ್ಪಿ ದೂರ ಹೋಗಿ ನಿಂತಳು. ತಿಮ್ಮು ಕಂಗಡಿಲ್ಲ. ಮತ್ತೆ ಅವಳ ಹತ್ತಿರ ಹೋಗಿ ನಿಂತ. ಪ್ರೋಲೀಸು ತಿಮ್ಮನ ಕಡೆ ನೋಡಿದ. ಅದರಿಂದ ತಿಮ್ಮನಿಗೆ ಧೃಯರ್ ಬಂತು. ಹೆಂಗಸನ್ನು ನೋಡಿ ಕೆಮ್ಮೆ ನಮನಕ್ಕೆ. ಆ ಹೆಂಗಸು ತಿಮ್ಮನ ಕಡೆ ನೋಡಿ ಚೌಕದಾಚಿಗೆ ಹೋಗಿ ರಸ್ತೆಯಲ್ಲಿ ನಿಂತಳು. ತಿಮ್ಮು ಅವಳ ಹಿಂದೆಯೇ ಹೋದ. ಪ್ರೋಲೀಸನು ದುರುಗುಟ್ಟ ಕೊಂಡು ತಿಮ್ಮನನ್ನು ನೋಡುತ್ತಿದ್ದ. ತನ್ನ ಕೆಲಸ ಕೈಗೂಡಿತೆಂದು ತಿಮ್ಮು ಆ ಹೆಂಗಸಿನ ಬಳಗೆ ಬಂದು ವ್ಯಾಂಗ್ಯವಾಗಿ ನಗುತ್ತಾ 'ಏನು, ಎಲ್ಲಿಗೆ ಹೋಗುತ್ತೀ?' ಎಂದ. ಆ ಹೆಂಗಸು ಮೆಲ್ಲನೇ, 'ಲೋ ಪಂಗಿ, ಪ್ರೋಲೀಸಾತ'

ನೋಡ್ತೂ ಇದಾನೆ, ಸುಮೃಸಿ ಭಾ' ಎಂದು ಮುಂದೆ ಹೊರಟಿಳು; ತಿಮ್ಮಿ
ಪೆಚ್ಚಾದ! ಮೂರನೇ 'ಬೇಸ್ತು'.

ಸಾಯಂಕಾಲವಾಗುತ್ತ ಬಂದ ಹಾಗೆಲ್ಲ ತಿಮ್ಮಿನಿಗೆ ಭಯ ಹೆಚ್ಚಿತು.
ತನ್ನನ್ನ ದಸ್ತಿಗಿರ ಮಾಡುವವರೇ ಇಲ್ಲವೆ? ಕುಡಿದವರ ಹಾಗೆ ಹುಚ್ಚಿ
ಹುಚ್ಚಾಗಿ ನಟಿಸಿದರೆ ಜೈಲು ಗಿಟ್ಟಿರುಹುದೆಂದು ಹುಚ್ಚಾಟ ಅರಂಭಿಸಿದ.
ದಾರಿಯಲ್ಲಿ ಗಟ್ಟಿಯಾಗಿ ಹಾಡಿದ, ಕುಣಿದ, ತೂರಾಡಿದ. ಪೋಲೀಸನು
ಬಂದು ತಿಮ್ಮಿನನ್ನು ರೆಟ್ಟಿಹಿಡಿದು ದರದರ ಎಳೆದುಕೊಂಡು ಹೋಗಿ 'ಲೋ
ಪಾಸಿ, ನಿಮ್ಮಂಥವರನ್ನು ಜೈಲಿಗೆ ಹಾಕಲಿಕ್ಕೆ ನನಗೆ ಮನಸ್ಸೇ ಬರುವುದಿಲ್ಲ.
ನಾನೂ ಕುಡಿತ್ತಿನಿ; ಆದಕ್ಕೇ ಬಿಟ್ಟಿದಿನಿ. ಗಲಾಟಿಮಾಡದೆ ಹೊತ್ತಿ
ಹೋಗು' ಎಂದು ಬುದ್ಧಿ ಹೋಡಿಟ್ಟಿಹೋದ. ತಿಮ್ಮಿನಿಗೆ ದಿಕ್ಕೇ ತೋಚ
ದಂತಾಯಿತು. ಪೋಲೀಸರೂ ಇನ್ನು ಕೆಟ್ಟಿ ಹೋದರೆ ಮುಂದೇನು ಗಡಿ!
ಚಿಂತಿಸುತ್ತಾ ದೊಡ್ಡ ವೆಟಿಗೆ ಬಂದ.

ಆಲೋಂದು ಚಿಕ್ಕ ಸಿಗರೀಟ್‌ ತಂಗಡಿ. ಆಲ್ಲಿ ಸಿಗರೀಟ್‌ ಕೊಳ್ಳಲು
ಬಂದಿದ್ದ ಗಿರಾರಿಯೊಬ್ಬ ಪಕ್ಕದ ಗೋಡೆಗೆ ತನ್ನ ಭತ್ತಿ ಒರಗಿಸಿ ಜೀಬಿನಿಂದ
ಚಿಪ್ಪಿರೆ ತೆಗೆಯುತ್ತಿದ್ದ. ಜೈಲಿಗೆ ಹೋಗಲು ತನ್ನ ದಾರಿಯಿದೆ ಎನಿಸಿತು
ತಿಮ್ಮಿನಿಗೆ. ಆ ಭತ್ತಿಯನ್ನು ತೆಗೆದು ಕಂಕುಳಲ್ಲಿಟ್ಟಿಪ್ಪುಕೊಂಡು ಹೋದ. ಭತ್ತಿ
ಯವನು ಗಟ್ಟಿಯಾಗಿ ಕೂಗುತ್ತಾ ತಿಮ್ಮಿನ್ ಹಿಂದೆ ಬಂದು 'ಏ, ಭತ್ತಿ
ನನ್ನದು' ಎಂದ. ತಿಮ್ಮಿ ಆಳಕಿಸುವಂತೆ 'ನಿನ್ನದೇ ಭತ್ತಿ? ಪೋಲೀಸನ್ನು
ಕೂಗು ನೋಡೋಣ, ನಿನ್ನದ್ದಲ್ಲವೇ ಭತ್ತಿ!' ಎಂದ.

ಆ ಭತ್ತಿಯ ಮನುಷ್ಯ ಸ್ವಲ್ಪ ಗಾಬರಿಸಿಂದು 'ವ್ಯಾಸರ್ಯ ವ್ಯಾಸ,
ಇದಕ್ಕೆ ಪೋಲೀಸು ಯಾಕೆ?' ನೋಡಬ್ಬ, ಸವಿಕ್ಕಬ್ಬಿರ ಭತ್ತಿಗಳೂ ಒಂದೇ
ತರ. ಈಗ ಒಂದು ಗಂಟೆ ಕೆಳಗೆ ನನ್ನ ಭತ್ತಿ ಎಲೋ ಕಳೆದುಹೋಯ್ಯು.
ಹುಡುಕುತ್ತಾ ಬಂದೆ. ದಾರಿಯಲ್ಲಿ ನಿನ್ನದು ಬಿಡ್ಡಿತ್ತು. ನನ್ನದೇ ಅಂತೆ
ತೆಗೆದುಕೊಂಡು ಹೊರಟಿ. ಆಷ್ಟುಕ್ಕೆ ಪೋಲೀಸಿನವನು ಏಕೆ?' ಎಂದು ಹೇಳಿ
ಅವಸರ ಅವಸರವಾಗಿ ಹೊರಟುಹೋದ. ತಿಮ್ಮಿನಿಗೆ ಒಕ್ಕಳ ಜಾಗುವ್ವೆ
ಯಾಯಿತು. ಭತ್ತಿಯನ್ನು ಚರಂಡಿಯಲ್ಲಿ ಹಾಡಿ ಹೋಟಿ ಕಡೆ ಹೊರಟಿ.

ಕೋಟಿ ಅಂಜನೀಯನ ಗುಡಿಯ ಮುಂದೆ ಭಕ್ತಾದಿಗಳು ಓಡಾಡು ಶ್ರದ್ಧಾರು. ಒಳಗೆ ಪ್ರಜಾರ್ಚನೆ ನಡೆಯುತ್ತಿತ್ತು. ಹುದುಗರು ದೊಡ್ಡವರು, ಹೆಂಗಸರು, ಮಕ್ಕಳು ದೇವರ ದರ್ಶನಕ್ಕೆ ಭಕ್ತಿಯಿಂದ ಬರುತ್ತಿದ್ದರು. ವೇದ ಫೋಷ ಇಂಪಾಗಿತ್ತು. ತಿಮ್ಮಿ ಆದನ್ನು ಲು ಸೋಡುತ್ತ ಕೇಳುತ್ತ ಆಲ್ಲೇ ನಿಂತ. ಗುಡಿಯ ಘಂಟಾನಾದ ತಿಮ್ಮಿನ ಹೃದಯವನ್ನು ಸಂತೃಪಿತು. ಸಂಜೀಯ ತಂಗಾಳ ಮೇಲ್ಲನೆ ಬೀಸಿ ತಿಮ್ಮಿನ ದಣಿವನ್ನು ಪರಿಹರಿಸಿ ಅವನನ್ನು ಹೊಸ ಮನುಷ್ಯನನ್ನಾಗಿ ಮಾಡಿತು. ಹೂರಗಡೆ ಮಕ್ಕಳು ನಗುತ್ತಾ ಆಡು ಶ್ರದ್ಧಾರು.

ಇವೆಲ್ಲವೂ, ಆ ದುಃಖ ತುಂಬಿದ ಹೃದಯವನ್ನು ಮನಸ್ಸನ್ನು ಕಲಿಕೆ ಹೊಸ ಅನುಭವ ಕೊಟ್ಟಿತು. ಪ್ರಸಾದವೆಂದು ಯಾರೋ ಅವನ ಕೈಯಲ್ಲಿ ತಿಂಡಿ ಹಾಕಿದರು. ತಿಮ್ಮಿ ಆದನ್ನು ತಿಂದ. ಘಂಟಾನಾದ ಅಲೆಯಲೇಯಾಗಿ ಮೇಲೆ ಹಾಯ್ದು ಅವನ ಮನಸ್ಸನ್ನು ಒಲಿಸಿತು. ಆ ನಾದಬ್ರಹ್ಮದ ಅನಂದ ದಲ್ಲಿ ಅವನು ಪರೆ ಕಳೆದ ದಾವಾದ. ಹೊಸ ಸ್ವಾತಿತ್ಯೋಂದು ಅವನನ್ನು ಆಕ್ರಮಿಸಿತು. ಅಲೋಚನೆಗಳು ಒಳಗಿಂದ ಕಿತ್ತು ಕೊಂಡು ಬಂದವು. ತಾನು ಬದುಕುವ ರೀತಿ ಅಸಹ್ಯ; ಸರಿಯಲ್ಲ. ತಾನೂ ಗುಡಿಗೆ ಹೋಗಬಾರದೆ? ಆ ಭಕ್ತಾದಿಗಳಲ್ಲಿ ಆ ಮಕ್ಕಳಲ್ಲಿ ಸೇರಬಾರದೆ? ಆದು ಸಾಧ್ಯವಿಲ್ಲವೇ? ಕಳ್ಳು ತನ ಬಿಟ್ಟರೆ ಬೇರೆ ಕಸಬೇ ತನಗೆ ಇಲ್ಲವೇ? ಜೈಲಲ್ಲಿದ್ದರೆ ಉಪವಾಸವೇ ಗತಿಯೇ.... ?”

ವಿಕಾರದ ಸೇಕವಿನಲ್ಲಿ ತಿಮ್ಮಿ ಮುಂದೆ ಹರಿದು ಹೋದ. ಭೀ! ಕಳ್ಳು ತನ ಸುಡಲಿ. ತನ್ನ ಜನ್ಮಕ್ಕೆ ಧಿಕ್ಕಾರ! ಇನ್ನು ಮುಂದೆ ಬೇರೆ ರೀತಿಯಾಗಿ ಬಾಳಬೇಕು. ಗಂಡಸಿನಂತೆ ದುಡಿದು ತನ್ನ ಬೇಕು; ತಲೆಯೆತ್ತಿ ತಿರುಗ ಬೇಕು.

ಇನ್ನೆಂದೂ ಕಳ್ಳುತನೆ ಮಾಡುವುದಿಲ್ಲವೆಂದು ತಿಮ್ಮಿ ಆಣೆಯಿಟ್ಟು. ದೇವರನ್ನೂ ಮನಸ್ಸಿನಲ್ಲೇ ಮೊಕ್ಕಿದ. ದೇವರೇ ತನಗೆ ಜ್ಞಾನೋದಯ ಮಾಡಿಸಿದನೆಂದು ತಿಳಿದ. ಭಕ್ತಿಯಿಂದ ಮೈ ಪುಳಕಿತು. ಅಂದಿನಿಂದ ತಾನು ಹೊಸ ಮನುಷ್ಯನಾದೆ ಎಂದುಕೊಂಡ. ಇನ್ನು ಮುಂದೆ ಜೈಲುವಾಸ ಇಲ್ಲ, ಬೇಕಿಲ್ಲ. ಕೂಲಿಮಾಡಿ ಗುಡಿಸಲು ಕಟ್ಟಿಕೊಂಡು ಅದರಲ್ಲಿ ವಾಸ-

ಹೆಚ್ಚುಗಿ ಕೂಲಿ ಸಂಪಾದಿಸಿ ಮಂದುವೇ....ಹೆಂಡತಿ....ಸಂಸಾರ....ಮಕ್ಕಳು....'

ಯಾರೋ ಚಿಟ್ಟು ಹಿಂದಿರು. ಕಳ್ಳುಕಳ್ಳು ಎಂದು ಹೆಂಗಸರು ಹಲವರು ಕೂಗಿದರು. ತಿಮ್ಮಸ್ತಗೆ ಎಚ್ಚರವಾಯಿತು. ಮನ್ಮಃಪೂರ್ವಕವಾಗಿ ಅಲ್ಲ ದಿದ್ದಿರೂ ಆಭ್ಯಾಸ ವಶವಾಗಿ ತಿಮ್ಮನೆ ಕಾಲೂ ಕಣ್ಣಾ ಅವನನ್ನು ಒಂದು ಬಂಗಲೆಯ ಹೀಡಿ ಕತ್ತಲು ಸ್ಥಳದಲ್ಲಿ ತಂದುಬಿಟ್ಟಿದ್ದವು. ತನಗೆ ತಿಳಿಯದೆಯೆ ಅವನು ಒಂದು ಮನೆಯೋಳಿಗೆ ಹೊಕ್ಕಿದ್ದ. ಹಿತ್ತಿಲು ಕಡೆಗೆ ಬಂದು ಕಿಟಕಿಯ ಕಂಬಿಗಳನ್ನು ಹಿಡಿದು ನಿಂತಿದ್ದ.

ಗಲಾಟೆಯನ್ನು ಕೇಳಿ ನಾಲ್ಕಾರು ಜನ ಬಂಸು ಕೂಡಿದರು. ಅವರಲ್ಲಿ ಒಬ್ಬ ಪ್ರೋಲೀಸು. 'ನನು ಮಾಡುತ್ತೀದೀಲೋ ಇಲ್ಲ?' ಎಂದು ಆವನು ತಿಮ್ಮನನ್ನು ಕೇಳಿದ. ಹೆಮ್ಮೆಯಿಂದ ತೆಲೆವೇತ್ತಿ 'ಮನೂ ಇಲ್ಲ' ಎಂದ ತಿಮ್ಮ. ಆ ಹೆಮ್ಮೆಯನ್ನು ಕೇಳಿ ಮಾರಾರು....?

ಮರುದಿವಸವೇ ನ್ಯಾಯಾಧೀಕ ತಿಪ್ಪು ಕೊಟ್ಟಿ. ಕಳ್ಳವು ಮಾಡುವ ಉದ್ದೇಶದಿಂದ ಮನೆ ಬಳಿ ಸಂಚಯಾಕೆದ್ದ ಕ್ಕೆ ತಿಮ್ಮಸಿಗೆ ಮಂಜು ತಿಂಗಳು ಕರಿನ ಶಿಕ್ಕೆ!

ಕನ್ನಡ ಪುತ್ರ

ಎಂದಿನಂತೆ ಆ ಸಂಚಯಾಗ ಆ ಉದ್ಯಾನದ ಫಲಾಹಾರ ಮಂದಿರ ಗಿರಾಕಿಗಳಿಂದ ತುಂಬಿದೆ. ಗ್ರಾಮಾಞ್ಜೀವಿಗೆ ವಿಶ್ವಾಂತಿಯೇ ಇರಲಿಲ್ಲ. ಗುಂಯ್ಯಾ ಅನ್ನತ್ವತ್ತೇ ಇದೆ. ಮೂಲೀಯಲ್ಲಿದ್ದ ಸಣ್ಣದೊಂದು ಮೇಚು ಯಾರ ಗಮನಕ್ಕೂ ಬಂದಿರಲಿಲ್ಲ ಯಾಲಿಯಾಗಿತ್ತು. ನಾನು ಹೋಗಿ ಅದರ ಹತ್ತಿರ ಕುಳಿತುಕೊಂಡೆ. ನನ್ನ ಪಕ್ಕದಲ್ಲಿದ್ದ ಇನ್ನೆರಡು ಕುಚೆ ತಮ್ಮ ಬಾಹ್ಯ ಗಳಿಂದ ಬಂದವರೆಲ್ಲಿರಿಗೂ ಸ್ವಾಗತವಿರುತ್ತಿದ್ದರೂ, ಆ ಮಯಾದೆಯನ್ನು ಸ್ವೀಕರಿಸಲು ಯಾರೂ ಮನನ್ನು ವಾಡಿದಂತಿರಲಿಲ್ಲ.

ಸ್ವಲ್ಪ ಹೊತ್ತಿನಲ್ಲಿಯೇ ಆ ಎರಡು ಕುಚೆಗಳಲ್ಲಿ ಬಂದರಲ್ಲಿ, ಅಪರ್ಚಿತ ರೊಬ್ಬರು ಆ ಕುಚೆಯ ಆದರವನ್ನು ಸ್ವೀಕರಿಸಿ, ಕುಳಿತುಕೊಂಡರು. ಆವರು ಕನ್ನಡಿಗರು.

ನಾವಿದ್ದ ಸನ್ನಿಹಿತೆಗಳನ್ನು ತಾವು ದಯೆಯಿಟ್ಟು ಕಲ್ಪಿಸಿಕೊಳ್ಳಬೇಕು. ಕನಾಟಕದಲ್ಲಿಲ್ಲ ಸುಪ್ರಸಿದ್ಧವಾದುದು ಆ ಉದ್ಯಾನ. ಅದರಲ್ಲಿಯ ಫಲಾಹಾರ ಮಂದಿರ; ಗ್ರಾಮಾಞ್ಜೀನಿನ ಗಡ್ಡೆ; ಬಿಳಿಯ ಕಲ್ಲನ್ನು ಹಾಸಿದ ಮೇಚುಗಳು; ಮೇಜಿನ ಸುತ್ತಲೂ ಉಪಾಹಾರ ಸೇವಿಸುತ್ತಿರುವ ಜನ. ಕನಾಟಕದ ನಾನಾ ಭಾಗಗಳಿಂದ ಉದ್ಯಾನಕ್ಕೆ ವಿಹಾರಾಧ್ವರಾಗಿ ಬಂದ ಕನ್ನಡಿಗರು ಅಲ್ಲಿ ಫಲಾಹಾರಕ್ಕೆ ಬಂದು ಕೃಷಿದ್ದರು. ತಮ್ಮ ಉರಿನವರು ಅಥವಾ ಉರ ಕಡೆಯಾವರು. ಯಾರಾ ದೂರ ಹಿನ್ನೆಸೋ ಎಂಬ ಅಭಿಮಾನವೂ ವಾದ ಕುಶಾಕ್ರಿಯಿಂದ ಸುತ್ತಲಿರು ಜನಸಂದರ್ಭಿಯನ್ನು ಒಳಹೊಕ್ಕು ಸೋದುತ್ತಿದ್ದರು. ಇನ್ನುದೇ ಹಿತೆ ಹಿತು ಹಿತು ಕುರೆಯಿಸುವ ಉಪಾಹಾರ, ಪಾನೀಯ ಇತ್ಯಾದಿ.

ನನ್ನ ಪಕ್ಕದಲ್ಲಿ ಬಂದು ಕುಳತಿದ್ದವರನ್ನು ನಿಟ್ಟಿಸಿ ದಿಟ್ಟಿಸಿ ಸೋಡಿದೆ. ಅವರು ಉಟ್ಟಿ ತೊಟ್ಟೆ ಒಟ್ಟಿಗಳು ನನ್ನ ಮನಸ್ಸನ್ನು ಸೇಳಿದವು. ಅವುಗಳಲ್ಲಿ ಏನೋ ಒಂದು ವೈಶಿಷ್ಟ್ಯ ಎದ್ದು ಕಾಣುತ್ತಿದ್ದರೂ, ಏನು ಆ ವೈಶಿಷ್ಟ್ಯ ಎಂಬುದನ್ನು ಕೆಂಡುಹಿಡಿಯಲಿಕ್ಕಾಗಲಿಲ್ಲ. ಅಂತು ನನಗೆ ಒಂದು ಬಗೆಯಿಂದ ಅದೋಂದು ಸೋಜಿಗವೆಂದೇ ಕೆಂಡುಬಂತು. ಅವರ ಪರಿಚಯಮಾಡಿ ಕೊಳ್ಳುವ ಬಯಕೆ ಮಾಡಿ, ಆ ಚಾಪಲ್ಯ ಶೈಪ್ಪಿಗಾಗಿ ನಾನು ಅವರನ್ನು ಕೇಳಿದೆ:

“ತಾವು ಯಾವ ಕಡೆಯಾವರು ?”

ನನ್ನ ಪ್ರಶ್ನೆ ಬಹಳ ಕೀರ್ತಿರಗತಿಯಾದು ಎಂಬುದನ್ನು ಸಂಚಿಸುವ ತಿರಸ್ವಾರ ಧ್ವನಿಯಿಂದ ಆ ಅಪರಿಚಿತರು ನುಡಿದರು :

“ಯಾವ ಕಡೆ.... ಯಾವ ಕಡೆಯಾದೇನು? ನಾನು ಯಾವ ಕಡೆಯವನೂ ಅಲ್ಲ! ಕನಾರಟಕದಲ್ಲಿ ಆ ಕಡೆ ಈ ಕಡೆ ಎಂಬ ಭೇದವಿಲ್ಲ. ಬಂದು ಅವಿಚ್ಛಿನ್ನ ಪೂರ್ಣತೆ ಇದೆ ಕನಾರಟಕಕ್ಕೆ. ಕನಾರಟಕದ ಫೋಟನೆಗಳನ್ನು ಪ್ರಸ್ತಾಪಿಸುವಾಗ ಅವು ಆಖಿಲ - ಆಖಿಲ ಕನಾರಟಕಕ್ಕೆ ಸಂಬಂಧ ಪಟ್ಟಿವೇ ಆಗಿರಬೇಕು, ಹಾಗೆಂದು ತಿಳಿದುಕೊಳ್ಳಬೇಕು. ನಿರಿನ ವೇಲೆ ನೀರು ಹರಡುವಂತೆ ಕನಾರಟಕದಲ್ಲಿ ನಡೆಯುವ ಪ್ರತಿಯೋಂದು ವಿದ್ಯಾ ಮಾನವೂ ಕನಾರಟಕಕ್ಕೆಲ್ಲಾ ಪಸರಿಸಬೇಕು. ಇಲ್ಲದಿದ್ದರೆ ಆ ಬಗೆ ಮಾತೇ ಕೂಡದು. ಯಾವುದೋಂದು ಪ್ರಾಂತದ, ಕಡೆಯ, ಉರಿನ, ಸಂಕು ಚಿತ ದುರಭಿಮಾನ ನಾಗಿಲ್ಲ !”

ನನಗೆ ಬಹಳ ಆಶ್ಚರ್ಯವೇ ಆಯಿತು. ಆ ಭಾಗದ ಈ ಭಾಗದ, ಉತ್ತರ ದ್ವಾರಾದ, ಪೂರ್ವ ಪಕ್ಕಿಮದ, ಹಳೆಯ ಗುಂಪಿನ ಹೊಸ ಗುಂಪಿನ, ನ ಪಕ್ಕದ ಈ ಪಕ್ಕದ, ಆ ಜಾತಿಯ ಈ ಜಾತಿಯ, ಬಾಹ್ಯಾಣ ಅಬ್ರಾಹ್ಯಾಣ ಎಂದು ಹುಮ್ಮಿಸಿನಿಂದ ಅಹೋರಾತ್ರಿ ಹೋರಾಡುತ್ತಿರುವ ಈ ಕ್ರಾಂತಿ ಕಾಲದಲ್ಲಿ, ಪೂರ್ಣವಾದ ಆಖಿಲ ಕನಾರಟಕದವನೆಂದು ಪೂರ್ಣ ಕನಾರಟಕದ ಹಿರಿಯ ಹೆಮ್ಮೆಯನ್ನೇ ಹಿಡಿದೆತ್ತಿ, ಒಳ ವಿಭಾಗಗಳನ್ನೂ ಪಂಗಡಗಳನ್ನೂ ಮರೆತಿರುವ ಕನ್ನಡಿಗನನ್ನು ನಾನು ಕಂಡು ಅದೇ ಹೋದಲು! ಆದುವರೆಗೂ ಅರ್ಥವಾಗದಿದ್ದ ಅವರ ಬಟ್ಟಿಗಳ ವೈಶಿಷ್ಟ್ಯ ಅವರು ಅಷ್ಟು ಮಾತನಾಡಿದ

ಮೇಳಿಯೆ ನನಗೆ ಹೋಕೆದದ್ದು. ಮೈಸೂರಿನ ರುಮಾಲು, ಧಾರವಾಡದ ಕಸೆ ಅಂಗಿ, ಮಂಗಳೂರಿನವರ ಪಂಚೆ, ಮದ್ರಾಸಿನ ಕಡೆಯ ವಲ್ಲಿ - ಇದು ಅವರ ವೇವ.

ನಮ್ಮತೀಯಿಂದ ಅವರನ್ನು “ತಮ್ಮ ಹೆಸರೇನು?” ಎಂದು ಕೇಳಿದೆ.

“ಹುಗ್ಗೆ ಮೂರು ಪರ್ಫದ ಕೆಳಗೆ ನಾನು ಅವಿಲಕ್ನಾರಟಿಕ ಏಕೀಕರಣ ಸೇವಾಪ್ರತವನ್ನು ಸ್ವೀಕರಿಸಿ, ‘ಕನ್ನಡ ಪುತ್ರ’ ಎಂದು ನಾಮಕರಣ ಮಾಡಿ ಕೊಂಡಿದ್ದೇನೆ. ಆದರೆ ಹಿಂದಿನ, ಪೂರ್ವಶ್ರಮದ ಹೇಸರು, ಕುಲ, ಗೋತ್ರ, ಜಾತಿ, ಮತ, ಉರು, ಪ್ರಾಂತ, ಕಡೆ, ಎಲ್ಲವನ್ನೂ ನುರೆತ್ತಿದೇನೆ” ಎಂದರು ಅವರು.

ನನ್ನ ಕರ್ತೃತ್ವವೂ ಭಕ್ತಿಯೂ ಶತಗುಣವಾದವು. ಅವರೊಣನೇ ದೊಡ್ಡ ಸಂಭಾವಣೆಯನ್ನೇ ಬೆಳೆಸಿದೆ. ತಮ್ಮ ಧೈರ್ಯ ಅವಿಲಕ್ನಾರಟಿಕದ ಏಕೀಕರಣವೆಂದು ಅವರು ಸಾರಿ ಸಾರಿ ಹೇಳಿದರು. ಚೋಟುದ್ದಿ ಇರುವ ಕನ್ನಾರಟಿಕದಲ್ಲಿ ಒಳಪಂಗಡಗಳಿಗೆ ವಿಭಾಗಗಳಿಗೆ, ಒಳಹೊರಾಟಕ್ಕೆ, ಅಂತಹ ಕಲಹಕ್ಕೆ ಎಡೆ ಇದ್ದುದಕ್ಕಾಗಿ ಅತ್ಯಧಿಕ ವ್ಯಾಖ್ಯಾನನ್ನು ಸೂಚಿಸಿದರು. ಅವನ್ನು ಲ್ಲಾ ಖಂಡಿಸಿದರು. ಅವಿಲ ಕನ್ನಾರಟಿಕವನ್ನು ಹಿಡಿದೆತ್ತಿ ತಮ್ಮ ಅಂಗ್ರೇಯಲ್ಲಿ ಇಟ್ಟಿಕೊಳ್ಳುವವರಂತೆ, ಒಂದು ತರದ ಅಸಡ್ಡಿಯಿಂದ, ಇಂಥ ಚಿಕ್ಕಪ್ರದೇಶದಲ್ಲಿ ಇವುಗಳಿಗಲ್ಲಾ ಸ್ಥಳವಿದೆಯೇ ಎಂದು ಆಶ್ಚರ್ಯಪಟ್ಟಿರು. ಸಾಂಗ್ಲಿಯಿಂದ ಉದಕಮಂಡಲದಾಟಿ, ಮಂಗಳೂರಿನಿಂದ ಮದ್ರಾಸಿನ ಹತ್ತಿರದವರಿಗೆ, ಹಕ್ಕುಯೋಪಾದಿಯಲ್ಲಿ ಈ ಪ್ರದೇಶವೆಲ್ಲವೂ ಒಂದೇ ಉರೆಂಬಂತೆ ಹಾರಾಡಿದರು. ಒಂದೊಂದು ಕ್ಷೇತ್ರಕ್ಕೆ ಒಂದೊಂದು ವಿಧದ ಸಾಮಾನ್ಯನ್ನು ತನ್ನ ಚೀಲದಿಂದ ತೆಗೆಯುವ ಮಂತ್ರವಾದಿಯಂತೆ ಕನ್ನಡ ಪುತ್ರರು, ಒಂದೊಂದು ಸಲಕ್ಕೆ ಒಂದೊಂದು ಉರಿನ ವಿಧ ವಿಷಯವನ್ನೈತ್ತಿ ಅವೆಲ್ಲವೂ ಒಂದೇ ಉರಿನ ಬೀದಿಗಳೆಂಬಂತೆ ಮಾತನಾಡಿದರು. ಬೆಂಗಳೂರಿನ ಲಾಲ್ಬಾಗು, ಮೈಸೂರಿನ ಲಲಿತಾದ್ರಿ, ಗೇರುಸೋಪ್ಪದ ಜಲಪಾತೆ, ಧಾರವಾಡದ ದಿವಾಕರರು, ಸಾಂಗ್ಲಿಯ ಕಾಲೇಜು, ಮಂಗಳೂರಿನ ತೆಂಗಿನ ಮರಗಳು, ಕಾರವಾರದ ಕಡಲಕರೆ, ಎಲ್ಲವೂ ತಮ್ಮದೆಂಬಂತೆ, ತಾವು ಅವು ಗಳಿಲ್ಲದರವರಂತೆ, ಒಡಕೆಲ್ಲದೆ ಹುರುಳಿಲ್ಲದೆ, ಭೇದವಿಲ್ಲದೆ; ಪೂರ್ವವಾದ

ಹೆಮೈಯಿಂದ, ಸಮಾನವಾದ ಮಹಿಲೆಯೊಂದೆ, ಎಳ್ಳಾಡೆ ವಿಕ್ರಮಪತ್ನಿಯ ಪ್ರಸ್ತಾಪಿಸಿದರು; ತನ್ನ ರೂಪವು ಹಿಂದಿನ ಜೀವನ್ ನಿಂದಾಗಿ ಮಾತ್ರ ಅಂತಿಮ ಹೆಣ್ಣಿನ ಪಂತಿ, ಹೆತ್ತೆ ತಾಯಿ ತನ್ನ ಎಲ್ಲಾ ಮಕ್ಕಳು ಸಮಾನ ವಾತ್ಸಲ್ಯವಿಡುವಂತೆ. ಅವರು ಆಡಿದ ವಾತು ಕೇಳಿದರೆ ಆವರಿಗೆ ಪತ್ರಬರೆನವರು, “ಕನ್ನಡ ಪುತ್ರ, ಕನಾರ್ಟಿಕೆ” ಎಂದು ವಿಜಾನ ಬರೆದರೂ ಆ ಪತ್ರ ಅವರ ಕೈಗೆ ತೀತೀಂದು ತೋರುತ್ತದೆ. ಕನಾರ್ಟಿಕೆ ಜನ್ಮವೇತ್ತಿದಂದಿನಿಂದ ಸೈಜವಾದ, ಶುದ್ಧವಾದ, ಅಂತವಿಭಾಗದ ಸೋಂಕು ಕೊಂಡಮಾತ್ರವೂ ಇಲ್ಲದ, ಪೂರ್ವ ಕನ್ನಡಿಗ ಎಂದರೆ ಈ ಮಹಾನುಭಾವನೇ, ಈತನೊಬ್ಬನೇ....ಎಂಬ ದೃಢನಂಬಿಕೆ ನಷ್ಟಲ್ಲಿ ಉತ್ಪನ್ನವಾಯಿತು. ಆದುದರಿಂದಲೇ ಆವರು ಮಾತ್ರ ನಾಡುತ್ತಿರುವಾಗ, ಅಕ್ಷಸ್ಯಾತ್ ಒಂದು ಒಡಕಿನ-ಒಂದು ಪ್ರಾಂತದ ಹೆಮೈ, ಒಂದು ಭಾಗದ ವಾತ್ಸಲ್ಯ ಭಾಯಿಯಾಗಿ ಕಂಡುಬಂದು, ನನ್ನ ಆ ನಂಬಿಕೆಯನ್ನು ಎಲ್ಲಿ ತಪ್ಪಿಸುತ್ತದೆಯೋ ಎಂಬ ಭಯವೂ ತಲೆಮೋರಿತು. ಆದರೆ ಆ ತರದ ಶಂಕೆಗೆ ಕಾರಣವೇ ಇರಲಿಲ್ಲ. ಅವರ ಮಾತು. ಆಭಿಪ್ರಾಯ, ಹೆಮೈ-ಆನಂದ, ಆಭಿಮಾನ-ವಿಶ್ವಾಸ, ಸಂಪೂರ್ಣ-ಆಗ್ನಿಂಳಕೆ, ಆಖಿಲ ಕನಾರ್ಟಿಕದವೇ ಆಗಿರುತ್ತಿದ್ದವಲ್ಲದೆ ಒಂದು ಪ್ರಾಂತದ, ಒಂದು ಕಡೆಯ, ಉರು, ಮನೆಯದಾಗಿರಲಿಲ್ಲ. ಆಖಿಲ ಕನಾರ್ಟಿಕದ ಹೆಮೈಯ ಚರಿತ್ರೆ ಎಂಬ ಪುಸ್ತಕವನ್ನು ಬರೆದು ನನ್ನ ಉರಿಗೆ ಎಂದು ಅರ್ಥಣಾಡಿ ‘ಆಚಾರ-ಬದನೆ ಕಾಯಿ’ ಶಾಸ್ತ್ರವನ್ನು ಅನುಸರಿಸಿದ್ದ ಗ್ರಂಥಕರ್ತರು ಕನ್ನಡ ಪುತ್ರರನ್ನು ಕಂಡಿದ್ದರೆ, ನಾಱೆ ಬೊಟ್ಟಿ ಕಚ್ಚಿಕೊಳ್ಳುತ್ತಿದ್ದರು.

ನಮ್ಮ ಪಕ್ಕದಲ್ಲಿದ್ದ ಇನ್ನೊಂದು ಕುಚೀಯನ್ನು ತುಂಬಿ ಕುಳಿತ ಆಗಂತುಕಸೊಬ್ಬನ ಆಗಮನ ನಮ್ಮಿಂದ ಸಂಭಾವಣೆಯನ್ನು ನಿಲ್ಲಿಸಿ, ನಮ್ಮ ಸನ್ನ ವೇಶಗಳನ್ನು ನಮಗೆ ನೆನಪುಮಾಡಿ ಕೊಟ್ಟಿತು. ಗಾರ್ಮಾಫೋನು “ರಾಧೀಕೃಷ್ಣ ಬೋಲೋ.....” ಎಂಬ ಹಾಡನ್ನು ಹಾಡುತ್ತಿತ್ತು. ಅದು ಮುಗಿದೊಡನೆ ನಮ್ಮ ಪಕ್ಕದಲ್ಲಿದ್ದಾತ ಎಲ್ಲರಿಗಿಂತ ಹೆಚ್ಚಾಗಿ ಕ್ಷೇತರಿಕೆ ತನ್ನ ಪ್ರಶಂಸಿಸೆಯನ್ನು ಸಲ್ಲಿಸಿದ. ಆತ ಸೂಟಿ ಧರಿಸಿ, ಫೆಲ್ಪಾರ್ಕ್‌ಟಿನ್ನು ಕೈಯಲ್ಲಿ ಹಿಡಿದುಕೊಂಡು ಬಂದು ‘ಓವಲ್‌ನ್ ಕೊಡು’ ಎಂದು ಮಾಡಿಗೆ ಹೇಳಿದು ದರಿಂದ, ಆತ ಯಾವ ಕಡೆಯನನೆಂಬುದು ನನಗೆ ಗೊತ್ತಾಗಲಿಲ್ಲ. ಉಂಟು

ವುದೂ ಕಷ್ಟವೇ ಆಯಿತು. ಹೋಸ ಪರಿಚಯಸ್ಥಿರಾದ ಕನ್ನಡಪುಟರ ಸಹೀ ವನ್ನು ಒರೆಹಚ್ಚುವ ಸಮಯ ಬಂತೆಂದು ನಾನು ಹೊಸತಾಗಿ ಬಂದು ಕುಳಿ ತಿದ್ದವರನ್ನು “ನೀವು ಯಾವ ಕಡೆ” ಎಂದು ಕೇಳುತ್ತಿರುವಷ್ಟುರಲ್ಲಿಯೇ, ಕನ್ನಡ ಪುಟರು ತನ್ನ ಮುಷ್ಟಿಯಿಂದ ಮೇஜಿನ ಮೇಲೆ ಬಲವಾಗಿ ಗುದ್ದಿ, ಕೆಂಪನೆ ಕಣ್ಣಿಗಳಲ್ಲಿ ಕೋಪವನ್ನು ಕಿಡಿ ಸುರಿಸುತ್ತಾ ನನ್ನ ಪ್ರಶ್ನೆಯನ್ನು ಅಲ್ಲಿಗೇ ನಿಲ್ಲುವಂತೆ ಮಾಡಿ, ನಾನು ಹೂಡಿದ್ದ ಪರೀಕ್ಷೆಯಲ್ಲಿ ತೀರ್ಗಡಿ ಹೊಂದಿದರು. ಅವರ ಮುಷ್ಟಿಪ್ರಹಾರಕ್ಕೆ ಮೇಜಿನ ಮೇಲಿದ್ದ ಲೋಟಾಗಳು ರುಣ್ಣ ಎಂದು ನಂಬಿದವು. ಕನ್ನಡಪುಟರು ನರಸಿಂಹಾವತಾರ ಪುನರಷಿ ಆಯ್ದೀಂಬಂತೆ ಆಭಿಟಿಸುತ್ತ “ಹೈಮಿಸಿ, ನನ್ನ ಸಮೃದ್ಧಮದಲ್ಲಿ ಈ ತರದ ನೀಂಚಪರ್ವತೀಯನ್ನು ಉಚ್ಚರಿಸುವುದಕ್ಕೂ ನಾನು ಬಿಡುವುದಿಲ್ಲ. ಯಾವ ಕಡೆಯಿಂದ ಬಂದರೇನು? ಅವರ ವಿಳಾಸದ ಮೇಲೆ ಅವರ ಯೋಗ್ಯತೆಯನ್ನು ಕಂಡುಹಿಡಿಯುತ್ತಿರೇನು? ಇದು ನಾಗ್ಯರುವೆ? ಸರಿಯು? ಇಲ್ಲಿ ಕೇಳಿ. ಹತ್ತಿಯ ಮುಖಕಾಣದ ದಾವಣಗರೆಯವರನ್ನು ಬಲ್ಲೆ. ಭಕ್ತಿದ ಮರ ಹಡಿಸೆಂಟು ಆದಿ ಎಂದು ಹೇಳಿದ ಕಾವೇರಿ ತೀರದವರನ್ನು ಬಲ್ಲೆ. ‘ಜಯಂತಿ’ಯಿಂಬಾದು ಸಾಂಗಿನಿ ಮಹಾರಾಣೆಯ ಗಳಿಯ ಹೆಸರಿಂದು ಹೇಳಿದ ತರುಣ ಧಾರ್ಮಿಕಾಡದವರನ್ನೂ ಬಲ್ಲೆ. ಸಮುದ್ರವನ್ನು ಕಾಣದ ಮಂಗಳೂರಿನವರನ್ನೂ ಬಲ್ಲೆ. ಉರು, ಪ್ರದೀಪ, ಪ್ರಾಂತದ ಮೇಲೆ ಮನುವ್ಯನ ಗುಣವನ್ನು ಕಂಡುಹಿಡಿಯುತ್ತಿರೋ? ಸಾಧ್ಯವಿಲ್ಲ. ಕನ್ನಡಿಗನು ಕನ್ನಡಿಗನಾಗಿಯೇ ಇರಲಿ. ಆ ಕಡೆ ಈ ಕಡೆಯನಾಗಿರುವುದು ಬೇಡ. ಇಂಥ ಕಡೆಯವನೆಂದು ಮೊದಲನೆ ಮುಖ ಮುದ್ರೆ ಮೆತ್ತುವ ಮಾತನ್ನು ಮುಂದಕ್ಕೆ ಮರೆಯಿರಿ” ಎಂದರು.

ನಾನು ನಮ್ರನಾಗಿ “ದಯವಿಟ್ಟು ಹೈಮಿಸಿ ಸ್ವಾಮಿ, ತಮಗೆ ಇಷ್ಟ ಕೋಪ ಬರುತ್ತದೆ ಎಂದು ತಿಳಿದಿದ್ದರೆ ನಾನು ಆ ಪ್ರಶ್ನೆಯ ಗೊಡನೆಗೇ ಹೋಗುತ್ತಿರಲಿಲ್ಲ. ಕನಾಂಟಿಕದ ಏಕ್ಯತೆಯಲ್ಲಿ, ಪೂರ್ಣತೆಯಲ್ಲಿ, ತಮಗೆ ಇಷ್ಟ ಪ್ರೇಮ ಶ್ರದ್ಧೆಗಳವೆಯಂಬಾದು ನನಗೆ ತಿಳಿದೂ ಇರಲಿಲ್ಲ. ಅದರ ಒಳವಿಭಾಗದ ಅಂತಃಕಲಹಕ್ಕೆ ಕಾಲವುರುವರಾಗಿ ತಾವು ಕಂಕಣ ಕಟ್ಟಿರುವುದನ್ನೂ ಕಾಣಲಿಲ್ಲ. ನನ್ನ ಉದ್ದೇಶ ಬೇರೆ ಇತ್ತು. ಸಾಧಾರಣವಾಗಿ ‘ರಾಧೀ ಕೃಷ್ಣ ಭೋತ್ಸೋ’ ಹಾಡು ಹುಚ್ಚುವವರು ಮಿರಚ ಸಾಂಗಿ ಕಡೆಯಿವರಿಗೆ

ಬಹುದೆಂದು ಉಹಿಸಿ, ನನ್ನ ತರ್ಕವು ಸರಿಯೋ ತಪ್ಪೋ ತಿಳಿಯೋಣವೆಂದು ಆ ರೀತಿ ಕೇಳಿದೆ; ಅಷ್ಟೇ; ಕನಾಟಕವನ್ನು ಹೋಜುಮಾಡುವುದಕ್ಕಲ್ಲ ” ಎಂದು ಕ್ಷಮೆ ಬೇಡಿದೆ.

“ಹಾಡು ಜೆನ್ನಾಗಿತ್ತು; ಸಂಗಿತವನ್ನು ಮೆಚ್ಚಿದೆ” ಎಂದು ಸೂಟಿ ನವರು ಹೇಳಿ, ಅನುಮಾನವನ್ನು ಸಂದಿಗ್ಧ ತೆಯಲ್ಲಿಯ ಇರಿಸಿದರು.

ಆ ಜವಾಬು ಕನ್ನಡಪುತ್ರಿಗೆ ಹೆಚ್ಚು ಹುರುವು ಕೊಟ್ಟಂತೆ ತೋರು ತ್ತದೆ. ಅವರು ನನಗೆ, “ನಿಮ್ಮದು ತಪ್ಪು ಅಭಿಪ್ರಾಯ, ಚೌಡಯ್ಯನವರನ್ನು ಹೊಗಳುವ ಸಾಂಗ್ನಿಯವರಿದಾರೆ. ಬೇಂದ್ರೀಯವರನ್ನು ಮೆಚ್ಚಿದ ಮಂಗ ಳೂರಿನವರಿದಾರೆ. ಕಾರಂತರನ್ನು ಒಪ್ಪಿದ ನೈಸಣಿನವರಿದಾರೆ. ದಸರಿಗೆ ಹೋಗುವ ಸಹಸ್ರಾರು ಜನ ಉತ್ತರ ಕನ್ನಡಿಗರಿದಾರೆ. ನಿಮ್ಮದೆಲ್ಲಾ ಅವ ವೇಕ. ಕನಾಟಕ ಬಹಳ ಸಣ್ಣ ದರೀ. ಒಳವಿಭಾಗಕ್ಕೆ ಜಾಗವೇ ಇಲ್ಲ. ದುಕ್ಕೆಯನ್ನು ಕೊಯ್ದು ತಿನ್ನುತ್ತಾರೆಯೆ? ನೋಡಿ; ನಾನು ಬೆಂಗಳೂರು, ಧಾರವಾಡ, ಮಂಗಳೂರು ಈ ಮೂರೂ ಕಡೆ ಮನೆ ಮಾಡಿದೇನೆ. ನಮ್ಮ ನಾಡಿನ ಅಂತಕಲಹ ತಪ್ಪಿದ ದಿನವೇ ಕನಾಟಕ ಜೀಲುವಾಗುತ್ತದೆ. ಅಲ್ಲಿಯವರಿಗೂ ಕನಾಟಕ ಸಿದುಬೆಳ್ಳಿ ಸುಂದರಿ” ಎಂದರು.

ನಿಮ್ಮಂಥ ಶ್ರದ್ಧಾವಂತರಾದ ಏಕೇಕರಣಭಕ್ತರನ್ನು ನಾನು ಇದು ವರಿಗೂ ನೋಡಿರಲಿಲ್ಲ. ಆದರೆ ಆ ಶ್ರದ್ಧೆ ಏತಿವಾರಿದರೆ ಸ್ವಭಾವವಾಗಿ ಇರಬೇಕಾದ ಉರಿನ, ಪ್ರದೇಶದ, ಮನುತೆ ಮಣ್ಣಗುವುದಿಲ್ಲವೇ?” ಎಂದು ಕೇಳಿದೆ.

“ನನ್ನ ಪ್ರಶ್ನೆಗೆ ತಾತ್ಪಾರ್ಯವೇ ಮದ್ದಿಂಬಂತೆ ಅವರು ನಿಲ್ದಾಸ್ಯಾದಿಂದ “ಅಂಥ ಸ್ವಭಾವವುಳ್ಳ ಪ್ರಾಣಿಗೆ ನಾಯಿ ಎಂದು ಹೇಸರು. ಒಂದೇ ಮನೆಗೆ, ಒಬ್ಬ ಯಜಮಾನನಿಗೆ ಸೇರಿದವಾದರೂ ಅವು, ತಾವು ಕೂಡುವ ಸ್ಥಳಕ್ಕೂಗಿ ಕಚ್ಚಾಡುತ್ತವೆ. ಧಾರವಾಡದವರು, ನೈಸಣಿನವರು, ಮಂಗಳೂರಿನವರು, ಮದ್ರಾಸಿನ ಕಡೆಯವರು ಎಲ್ಲರೂ ಒಂದೇ ಕನ್ನಡತಾಯಿಯ ಮಕ್ಕಳು. ಒಂದಲ್ಲಿ ಒಂದು ದಿನ ಈ ತರದ ವಿಭಾಗಗಳು ಮಾರುವಾಗುತ್ತವೆ” ಎಂದರು.

“ಆದರೂ ನಿಮಗೆ ನಿಮ್ಮ ಉರಿನ, ನಿಮ್ಮ ಕಡೆಯ ಸವಿನೆನಪು, ಹೆನ್ನೆ ಆಗುವುದೇ ಇಲ್ಲವೇ? ಎಂದಾದರೂ ಒಮ್ಮೆ ಕೂಡ ಆಗುವುದಿಲ್ಲವೇ?”

ಎಂದು ಕೇಳಿದೆ.

‘ಎಲ್ಲಿ ನನ್ನ ಉರು ನನ್ನ ಉರೀ ಇಲ್ಲ ನನ್ನ ದು ಕನ್ನಡ ನಾಡು. ನಾನು ಮುಗಿಲಾಕಾರದ ಅಶೀಲ ಕನಾರ್ಟಿಕೀ. ತಮ್ಮ ಉರಿನ, ಪ್ರಾಂತದ, ವಿಭಾಗದ ಪ್ರತಿಷ್ಠಿಗಳನ್ನೇ ಕೊಳ್ಳಿಕೊಂಡು ಭುಜತಟಿವ ಕನ್ನಡಿಗರನ್ನು ನೋಡಿದೇನೆ. ಕೇಳಿರಿ – ‘ಬೃಂದಾವನ’ದಲ್ಲಿ ಕುಳಿತು ತಮ್ಮ ಉರಿನ ಮುನಿಸಿ ಹಾಲಿಟಿ ಬೀಳುತ್ತೊಂಟಿ ಹೆಚ್ಚು ಅಂದವಾದ್ದಿಂದು ಹರಿಟಿದ ಉತ್ತರದವರನ್ನು ಬಲ್ಲಿ. ಇದು ‘ಮರಾಟಿ-ಗನ್ನಡ ಅಲ್ಪೀ?’ ಎಂದು ಉತ್ತರದವರನ್ನು ‘ಕನ್ನಡಾಂಗ್ಲೀ’ ಭಾಷೆಯಲ್ಲಿ ಹೀಯಾಳಿಸಿದ ದಕ್ಷಿಣದವರನ್ನೂ ಬಲ್ಲಿ. ‘ಮಂಗಳೂರು ಸಮುದ್ರದ ನೀರು ಎಸ್ಟ್ರೋ ಸಿಹಿ’ ಎಂದು ಹೇಳಿ ಕಾವೇರಿಯ ನೀರನ್ನು ಹಂಗಿಸಿದ ಮಂಗಳೂರಿನವರನ್ನೂ ಬಲ್ಲಿ. ‘.....’ ದಂಥ ಪ್ರಸಿದ್ಧ ಪಶ್ತಿಕೆಯ ಸಮಾನವೇ ಆ ‘ಪ್ರಬುದ್ಧ ಕನಾರ್ಟಿಕ’ ಎಂದು ದಿಟ್ಟಿತನದಿಂದ ನುಡಿದ ಧಾರವಾಡದವರನ್ನೂ ಬಲ್ಲಿ. ಇವೆಲೆಲ್ಲರನ್ನೂ ಹುಳ್ಳಿರಿಂದೇ ಹೇಳಬೇಕು’ ಎಂದರು.

ಇವ್ಯಾ ಮಾತನಾಡುವ ಹೊತ್ತಿಗೆ ಆ ಮಂದಿರದ ಇನ್ನೊಂದು ಮೂಲೆ ಯಲ್ಲಿದ್ದ ವರ್ಣಬ್ರಿರು ಕನ್ನಡಪುತ್ರರನ್ನು ಗುರುತುಹಿಡಿದು ಕೈತಟ್ಟಿ ಕರಿದರು. ಕನ್ನಡಪುತ್ರರು ನನಗಿ ದಿಂಫರ್ಪ್ರಾಮಾಮಾಡಿ – ಎವ್ಯಾ ವಿನಯ! – ಆ ಕಡೆಗೆ ಹೊರಟರು.

ಅವರು ಆ ಕಡೆ ಹೊರಟುಹೊಡ ಮೇಲೆ ಮಾಡಿಗೆ ಪುನಃ ಕಾಫಿತರಲು ಹೇಳಿ, ಯೋಚನಾತರಂಗಗಳಲ್ಲಿ ತೇಲಿಕೊಂಡು ಹೊಡಿ.... ನನಗಿ ಎಂಥವರ ದರ್ಶನವಾಯ್ತು! ಅವರು ಆದೆಂತಹ ದೇಶಭಕ್ತರು!! ಇದು ವರಿಗೂ ನಾನು ಕಂಡು ನೇಡಿತಾರಿಗಳನ್ನೇ. ಆದರೆ ಕನ್ನಡಪುತ್ರರು ಅಂಥವರಿಲ್ಲ. ಅವರ ಮಾತ್ರ, ಅವರು ಉಟ್ಟಿದ್ದ ಏಕೇಕರಣದ ಬಟ್ಟಿ, ಆದಕೆ ನಿದರ್ಶನ. ಅವರು ಶ್ರದ್ಧಾ ಕುಗಳು.....’

ಎದುರು ಮೂಲೆಯಿಂದ ಉದ್ದೇಶಿಸಿ ಬಂದ ಗಲಾಟಿ ನನ್ನ ಯೋಚನಾತರಂಗಗಳನ್ನು ಕತ್ತರಿಸಿತು. ಆ ಕಡೆಗೆ ನೋಡುತ್ತೇನೆ; ಕನ್ನಡಪುತ್ರರೂ

ಅವರನ್ನು ಆ ಕಡೆಗೆ ಕರೆದ ಅವರ ಮಿಶ್ರರೂ ಕುಸ್ತಿಯಾಡುತ್ತಿದಾರೆ. ಜನ ರೀಲ್ಲರೂ ಅವರ ಕಡೆ ನುಗ್ಗಿತ್ತಿದಾರೆ. ಕುಚೀಗಳು ಮೇಜುಗಳು ಉರುಗಳು ತ್ತಿವೆ. ಲೋಟೊಗಳು ದಿಕ್ಕುಪಾಲಾಗುತ್ತಿವೆ. ಗಾಜಿನ ಸಾಮಾನು ಒಡೆಯುತ್ತಿವೆ. ಹನಗೆ ಕಾಫಿ ತಂದುಕೊಟ್ಟಿ ವೂಡೆಯನ್ನು ಗಲಭಿಗೆ ಕಾರಣವೇ ಸೆಂದು ವಿಚಾರಿಸಿದೆ. “ಇಲ್ಲಿ ನಿಮ್ಮ ಹತ್ತಿರ ಮಾತನಾಡುತ್ತಾ ಕುಳಿತ್ತಿದ್ದರಲ್ಲ, ಅವರು ಅಲ್ಲಿಗೆ ಹೋಗಿ ಕುಳಿತುಕೊಂಡರು. ಇಲ್ಲಿಂದ ಅವರನ್ನು ಕೈಕಟ್ಟಿ ಕರೆದವರು ಅವರ ಹತ್ತಿರದ ಉರಿನವರು, ಇಲ್ಲಿದ್ದವರ ಉರಿನ ಮುನಿಸಿ ಪಾಲಿಟಿಯ ಅಡಳಿತವನ್ನು ಹೀನಾಮಾನಾ ಬೈದರು. ಇವರೂ ಒಬ್ಬ ಕೌನ್ಸಿಲರಂತೆ. ಇವರಿಗೆ—ನಿಮ್ಮ ಜತೆಯಲ್ಲಿ ಕುಳಿತ್ತಿದ್ದವರಿಗೆ—ಸಿಟ್ಟು ಬಂದು ‘ನಮ್ಮ ಉರಿನ ಮುನಿಸಿಪಾಲಿಟಿಯನ್ನು ಬಯ್ತುತ್ತೀರೋ’ ಎಂದು ಅವರ ಕೆಸ್ಟೈನ್‌ಗೆ ಹೊಡಿದರು” ಎಂದ ವೂಡೆ.

—::—

ಗಡಿಯಾರ

‘ಚಾಮರಾಜವೇಟಿ ಎರಡನೇ ಕಾರ್ತಾ’ ಎಂದು ಬಸ್ಸಿನ ಕಂಡಕ್ಕೆರು ಕಿರಣಿದ. ಬಸ್ಸಿನಿಂದ ಎಂಟು ಹತ್ತು ನರಕುರಿ ಇಲಿದವು; ನಾಲ್ಕೆಪುದು ಬಸ್ಸಿನೊಳಗೆ ಹತ್ತಿದವು. ಕಂಡಕ್ಕೆರು ಗಂಟೆ ಹೊಡಿದ. ‘ಜರಾ’ ಎಂದು ಸದ್ಗು ಮಾಡುತ್ತ ಬಸ್ಸು ಮುಂದೆ ಹೊರಟುಹೋಯಿತು.

ಬಸ್ಸಿನಿಂದ ಇಲಿದವರ ಪೈರೆ ಒಬ್ಬ ನರಸಯ್ಯ. ಎಡಗಡೆ ದಾರಿ ಹಿಡಿದು ತಲೆ ತಗ್ಗಿಸಿಕೊಂಡು ನರಸಯ್ಯ ನಿಧಾನವಾಗಿ ಮನೆಕಡೆ ಹೊರಟಿ. ಹೌದು. ನಿಧಾನವಾಗಿಯೇ ಹೋದ. ಅತುರದಿಂದ ಹೋಗಬೇಕಾದ ಅವಕ್ಷಿತಿಯೇನೂ ಇರಲಿಲ್ಲ. ಅವನ ಜೀವನದಲ್ಲಿ ಹೊಸ ವಿದ್ಯಮಾನ ಯಾವುದೂ ಎಂದೂ ಮೂಡುತ್ತೇ ಇರಲಿಲ್ಲ. ಹೊಷದನ್ನು ನೋಡುವ ಉತ್ಸುಕತೆಗೆ ಕಾರಣವೇ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಏನಾದರೂ ಹೊಸ ಸಂಘಟನೆ ಫಾಟಿಸಬಹುದೆಂದು ಅವಸರದಿಂದ ಹೋಗಬೇಕಾದ್ದಿರಲಿಲ್ಲ. ಅವನ ಜೀವನದ ಪ್ರತಿ ಕ್ಷಣದಲ್ಲಿಯೂ ಹೀಗೆ ಹೀಗೇ ನಡೆಯಬೇಕೆಂದು ಸರ್ವವೂ ಕ್ಷಣದ ವಾಗಿತ್ತು. ಪ್ರತಿಯೊಂದೂ ಗಡಿಯಾರದಂತೆ, ಒಂದು ಕ್ಷಣವೂ ಹೆಚ್ಚು ಕಡಿಮೆಯಾಗದಂತೆ ನಡೆಯುತ್ತಿತ್ತು. ಆ ರಾತ್ರಿಯೆಲ್ಲಾ, ಆ ರಾತ್ರಿ ಏಕೆ? ಪ್ರತಿ ದಿನವೂ ಬೆಳಗ್ಗೆ, ಮಧ್ಯಾಹ್ನ, ಸಂಜ, ರಾತ್ರಿ ಪ್ರತಿ ಕ್ಷಣದಲ್ಲಿ ಏನೇನು ನಡೆಯುತ್ತದೆ ಎನ್ನು ವುದು ಬದಲಾಯಿಸದೆ, ಹಾಗಿಯೇ ನಡುವೊಂದು ಬಂದಿದ್ದ ಎರಡು ವರ್ಷಗಳ ಅನುಭವದಿಂದ, ನರಸಯ್ಯನಿಗೆ ಚೆನ್ನಾಗಿ ಹೊಕ್ಕಿತ್ತು.

ಅವನು ಬಸ್ತಿನಿಂದ ಇಳಿದಾಗ ಏಳೂವರೆ ಗಂಟೆ. ಮನೆಗೆ ಹೋಗುವ ಹೊತ್ತಿಗೆ ಏಕೂ ಮುಕ್ಕಾಲು. ಮನೆ ಬಾಗಿಲು ಹಾಕಿರುತ್ತದೆ. ಅವನ ಹಂಡತ ಲಷ್ಟೆ ಅಡಿಗೆ ಪಾಡಿಟ್ಟು, ದೇವರ ಮನೆಯಲ್ಲಿ “ಗಂಗೀ, ನಾನಭಿವಂದಿಹೇ” ಎಂದು ಹಾಡುತ್ತಾ ಇರುತ್ತಾ ಲೇ, ಗ್ರಾಮಫೋನು ಪ್ಲೇಟ್ ನಲ್ಲಿರುವಂತೆಯೇ. ನರಸಯ್ಯ ಪದ್ಧತಿಯಂತೆ ಎರಡು ಸಲ ಬಾಗಿಲು ತಟ್ಟಿ “ಬಾಗಿಲೂ” ಅಂತ ಒಂದು ಸಲ ಕೂಗುತ್ತಾನೆ. ಒಳಗಿನಿಂದ ಲಕ್ಷ್ಮಿ “ಯಾರು” ಎನ್ನುತ್ತಾ ಲೇ. ನರಸಯ್ಯ “ನಾನೂ” ಎಂದು ಉತ್ತರ ಕೊಡುತ್ತಾನೆ. ಲಕ್ಷ್ಮಿಗೆ ಗಂಡನ ಧ್ವನಿ ಗುರುತು ಸಿಕ್ಕಿದರೂ ತನ್ನಧ್ವನಿಯ್ಯಕ್ಕೆ ಮತ್ತೆತ್ತಿದ್ದೆನ್ನ “ಯಾರು” ಎಂತ ಕೇಳುತ್ತಾ ಲೇ. “ನಾನೇ, ನಾನು!” ಎಂದು ನರಸಯ್ಯ ಮಾಮೂಲಿನಂತೆ ಮುಬ್ಬಿ ಗಂಟೆಕ್ಕೆ ಹೇಳುತ್ತಾನೆ. ಲಕ್ಷ್ಮಿ ಆಗ ಎದ್ದು ಬಂದು ಶಿಟಿಕೆ ಬಾಗಿಲು ತೆರೆದು ಇಟಿಕೆ ನೋಡಿ, “ನೀವೇ! ಎಂದು ಬಾಗಿಲು ತೆರೆಯುತ್ತಾ ಲೇ. “ಮತ್ತಿನಾನ್ನಾರು?” ಎನ್ನುತ್ತಾ ಒಳಗೆ ಬಂದು ನರಸಯ್ಯ ಅಂಗಿ ಬಿಟ್ಟೆ, ಪರಿಟು ತೆಗೆದು, ಬಜ್ಜಲ ಮನೆಗೆ ಹೋಗುತ್ತಾನೆ. ಅವನು ಕಾಲು ತೊಳೆದು ಬರುವ ಹೊತ್ತಿಗೆ ಲಕ್ಷ್ಮಿ ಅವನಿಗೆ ಎಲೆಹಾರಿ, ಕಾಲು ಬರಸಿಕೊಳ್ಳುವುದಕ್ಕೆ ಟಿವಲು ಕೊಡುತ್ತಾ ಲೇ. ಅಷ್ಟು ಹೊತ್ತಿಗೆ ಅವರ ಮನೆ ಗಡಿಯಾರದಲ್ಲಿ ಎಂಟು ಗಂಟೆ ಹೊಡಿಯುತ್ತದೆ. ನರಸಯ್ಯ ಉಂಟಿ ಪ್ರಾರಂಭಿಸುವ ಹೊತ್ತಿಗೆ ಸಂಖಾಗಿ ಪಕ್ಕದ ಮನೆ ಹುಡುಗಿ ಎಂದಿನಂತೆ ಹಾಡೆತ್ತುನಿಯಂ ಕೆಲಿಯಲು ಹೂಡಲು ಮಾಡುತ್ತಾ ಲೇ. ಶಬ್ದವನ್ನು ಆದವ್ಯ ಕಡಿಮೆ ಮಾಡಬೇಕೆಂದು ಲಕ್ಷ್ಮಿ ಎಲ್ಲಾ ಬಾಗಿಲುಗಳನ್ನೂ ಹಾಕುತ್ತಾ ಲೇ. ನರಸಯ್ಯ ಮಜ್ಜಿಗೆ ಆನ್ನೆ ವನ್ನು ಕಲಸುವ ಹೊತ್ತಿಗೆ ಸರಿಯಾಗಿ ಹಾಲಿನವಳು “ಹಾಲಿ” ಎಂದು ಹೊರಗೆ ಗಂಟಲು ಹರಿದುಕೊಳ್ಳುತ್ತಾ ಲೇ. ಲಕ್ಷ್ಮಿ ಹಾಲನ್ನು ಆಳಿಸಿಕೊಂಡು ಬಂದು ಆದನ್ನು ತೆಗೆದಿದುವವರಿಗೆ ನರಸಯ್ಯ, ಎಲೆಯಲ್ಲಿ ಉಪ್ಪಿಲ್ಲದ್ದೀರಿಂದ ಆವಳ ದಾರಿ ಕಾಯುತ್ತಾ ಕುಳಿತಿರುತ್ತಾನೆ. ಲಕ್ಷ್ಮಿ ಉಷ್ಣ ಬಡಿಸುವ ಸಮಯಕ್ಕೆ ಸರಿಯಾಗಿ ಹತ್ತಿರದಲ್ಲೇ ಇರುವ ಅಕ್ಕೆ ಬೀಸುವ ಯಂತ್ರ ಕೂಗುತ್ತದೆ. ನರಸಯ್ಯ ಉಂಟಿಮಾಡಿ ಕೈ ತೊಳೆದುಕೊಳ್ಳುವ ಹೊತ್ತಿಗೆ ಎಂಟುಕಾಲು ಗಂಟೀ. ಆಮೇರೆ ಕಳ್ಳಿರಿಯಿಂದ ತಂದೆ ಹಿಂದಿನ ಧಿಷದೆ ವರ್ತಿಕ್ಕಾನೆ ಪಶ್ಚಿಮಾನ ಪಶ್ಚಿಮಾನ ಹಿಡುತ್ತಾ ಕುಳಿತುಬಿಡುತ್ತಾನೆ. ಗಡಿ

ಯಾರದಲ್ಲಿ ಒಂಭತ್ತು ಗಂಟೆ ಹೊಡಿಯುತ್ತಲೂ ವೇಲ್ಲನೇ ಏಳುತ್ತಾನೆ. ಈಲು ಹೊಡಿದುಕೊಳ್ಳುತ್ತಾನೆ. ನಕ್ಕದ ದಬ್ಬಿಯನ್ನು ಜೀಬಿನೊಳಕ್ಕೆ ಹಾರಿ ಕೊಳ್ಳುತ್ತಾನೆ. ಕೋಲನ್ನು ಕೈಲಿ ತೆಗೆದುಕೊಳ್ಳುತ್ತಾನೆ. ಇವೆಲ್ಲವನ್ನು ಗಮನಿಸುತ್ತಿರುವ ಲಕ್ಷ್ಯ ಮುಖವನ್ನು ಸಿಂಡರಿಸಿಕೊಂಡು “ಎಲ್ಲಿಗೆ ಹೋಗುತ್ತೀರೋ” ಎನ್ನುತ್ತಾಳೆ.

“ಆಂ-ಎ-ಎಲ್ಲು-ಎಲ್ಲೂ ಇಲ್ಲ. ಇಲ್ಲೇ ಸುಬ್ಬಯ್ಯವರ ಮನೆಗೆ ಹೋಗಿ, ನೀನು ಕೆಲಸ ಮಾಡುವವ್ಯವರಲ್ಲಿ ಎರಡಾಟ ಇಸ್ತೇಟ್ಟು ಆಡಿಕೊಂಡು ಬರುತ್ತೀನೆ.”

ಇದಕ್ಕೆಲ್ಲಾ ಮನ್ಯಧ ಹೊಣೆ! ಮುಂದೆ ತನ್ನ ಅಪ್ಪನಿಗೆ ಉತ್ತರ ಕೊಡಬೇಕಾದೀತು ತನ್ನ ಕೆಲಸ ಸರಿಯಾಗಿ ಮಾಡದೇ ಇದ್ದಿದ್ದಕ್ಕೆ! ಮದುವೆಯಾಗಿ ಗಂಡ ಹೆಂಡಿರು ಸಂಸಾರ ಹೂಡಿದರೇ ಇಲ್ಲವೋ, ಇನ್ನು ನನಗೇನುಕೆಲಸ ಇಲ್ಲ, ಅಂತ ತಪ್ಪುತ್ತಿಳಿದುಕೊಂಡು ಹೊರಟುಹೋಗುತ್ತಾನೆ.

ಇಸ್ತೇಟ್ಟಾಟ ಮುಗಿಸಿಕೊಂಡು ನರಸಪ್ಪ ಮನೆಗೆ ಹಂಡಿರುಗುವ ಹೊತ್ತಿಗೆ ಹನ್ನೊಂದು ಹನ್ನೆ ರಡೆ ಗಂಟೆ. ಲಕ್ಷ್ಮೀ ಒಂದೊಂದು ಸಲ ಕಾದು ಕುಳಿತಿರುತ್ತಾಳೆ; ಒಂದೊಂದು ಸಲ ದೀಪ ಸಣ್ಣಗೆಮಾಡಿ ನಿದ್ದೆ ಮಾಡುತ್ತಿರುತ್ತಾಳೆ.

ಅದಿವಸ ನರಸಯ್ಯ ಮನೆಗೆ ಬಂದಾಗ ಎಲ್ಲಾ ಬದಲಾಯಿಸಿಹೋಗಿತ್ತು. ಮನೆಯ ಬಾಗಿಲು ಹಾರಿರಲಿಲ್ಲ, ತೆರಿದಿತ್ತು. ಲಕ್ಷ್ಮೀ ಎಲ್ಲೂ ಕಾಣಲಿಲ್ಲ. ಹಾರ್ಮೋನಿಯಂ ಬಾರಿಷುವ ಪಕ್ಕದ ಮನೆ ಹುಡುಗಿ, ನರಸಯ್ಯನಿಗೋಸ್ಯರ ಕಾದಿದ್ದವಳು, ಅವನು ಬಂದೊಡನೆ ಅವನ ಕೈಗೆ ಒಂದು ಚಿಟ್ಟಿಕೊಟ್ಟು, ಮನೆಗೆ ಹೊರಟುಹೋದಳು. ಲಕ್ಷ್ಮೀ ಮನೆಯಲ್ಲೇ ಇರಲಿಲ್ಲ. ನರಸಯ್ಯನ ಹಾಸಿಗೆಯೆಲ್ಲಾ ಚಲಾ ಸಿಲ್ಲಿಯಾಗಿತ್ತು. ಅವನ ಶಾಲು, ಮಗ್ಗಲು ಹಾಸಿಗೆ, ದಿಂಬು, ಒಂದೂ ಇರಲಿಲ್ಲ. ಹಾಸಿಗೆಯನ್ನು ಪುನಃ ಸುತ್ತಿರಲಿಲ್ಲ. ಲಕ್ಷ್ಮೀಯ ಪ್ರಿಂಕು ತೆರಿದಿತ್ತು. ಆದರಲ್ಲಿನ ಸಾಮಾನುಗಳೂ ಚಲಾ ಸಿಲ್ಲಿಯಾಗಿದ್ದವು. ಕನ್ನಡಿಯ ಪಕ್ಕದಲ್ಲಿ ಬಿಡ್ಡಿದ್ದ ಕೊಂಬಿನ ಬಾಜಣಿಗೆಯ ಹಲ್ಲುಗಳಲ್ಲಿ ಲಕ್ಷ್ಮೀಯ ನೀಳವಾದ ಗುಂಗುರುಗೂಢಲು, ಸರೇಹಿಡು ನಿಲ್ಲಿಸಿದ ಕಂಡ ಹೋಗಿಯ

ಸುರುಳಿಗಳಂತೆ ನಿಂತಿದ್ದವು. ಲಕ್ಷ್ಮಿ ಬಹಳ ಅವಶರದಲ್ಲಿ ಹೊರಟ್ಟಿ ಹೋಗಿರ ಬೇಕು. ತಲೆ ಬಾಚಕೊಂಡ ಮೇಲೆ ಬಾಚಣಿಗಿಯ ಹಲ್ಲಿನ ನಡುವೆ ಸಿಕ್ಕಿ ಕೊಂಡ ಕೂದಲನ್ನು ತಿಗಿಯದೆ ಲಕ್ಷ್ಮಿ ಮತ್ತಾವ ಕೆಲಸವನ್ನು ಮಾಡುತ್ತಿರ ಲಿಲ್ಲ. ಅಷ್ಟು ಶುಚಿ ಅವಳು! ನರಸಯ್ಯನಿಗೆ ಭಾಯಿ, ಗಂಟಿಲು ಒಣಗಿ ಕೊಂಡು ಬಂತು. ಆಗ ತನ್ನ ಕೈಲಿದ್ದ ಚೀಟಿಯ ನೇನವಾಗಿ, ಅದನ್ನು ತಿಗಿದು ಓದಿದ.

“ನಮಸ್ಕಾರಗಳು. ಸಾಯಂಕಾಲ ೫-೬೦ ಗಂಟಿಗೆ ಲಚ್ಚಿ ಬಂದು ಅಕ್ಕನಿಗೆ ಹೊಟ್ಟಿನೋವು ಮರುವಾದ್ದರಿಂದ ಹೆಂಗೆ ಆಸ್ತ್ರತ್ರೀಗೆ ಭಾವ ಸೇರಿಸಿ ದಾರಿ, ಅಮ್ಮೆ ಉರಲಿಲ್ಲ, ನೇರೆಡಿಕೊಳ್ಳುವವರು ಯಾರೂ ಇಲ್ಲ ಅಂದ. ಅದಕ್ಕೇ ನಾನು ಕೂಡಲೇ ಹೋಗಿದೇನೆ. ಬೇಕೆ ಎಸಂಗೆ ಇಟ್ಟಿದೆ. ಅಕ್ಕನ್ನು ಆಸ್ತ್ರತ್ರೀಯಿಂದ ಬಿಡಿಸ-ವರರಿಗೂ ನಾನು ಆಸ್ತ್ರತ್ರೀಯಲ್ಲಿ ಇರಬೇಕು. ಸಾರಿಗೆ ಮೆಣಸಿನಪುಡಿ ಬಂದೇ ಚಮಚ ಸಾಕು. ಅವಳಿಗೆ ಮೊದಲೇ ಬಹಳ ದಿಗಿಲು. ಇವತ್ತು ರಾತ್ರಿಯಿಂದ ಅರವಾನೇ ಹಾಲು ಸಾಕು. ಜಾಗ್ರತ್ತಿ ಬಂದುಬಿಡುತ್ತೇನೆ. ವೆಸರೂ ಅರವಾವು ಸಾಕು. ನನಗೆ ಉಟ್ಟಿ ಅಕ್ಕನ ಮನೆಯಿಂದ ಕಳಿಸುತ್ತಾರೆ. ವರ್ತನೆ ಹಾಕಿದ್ದು ಗೋಡೆಯ ಮೇಲೆ ಮರಿಯದೆ ಗುರುತು ಹಚ್ಚಿಸಿ. ಎಲ್ಲಾ ಸಮಾಜಾರ ನಾಕೆ ಹೇಳಿಕಳುಹಿಸುತ್ತೇನೆ. ನಮ ಸ್ಕಾರಗಳು. —ಲಕ್ಷ್ಮಿ”

ಲಕ್ಷ್ಮಿ, ನರಸಯ್ಯ ಸಂಸಾರಹಾಡಿ ಎರಡು ವರ್ಷಗಳಾಗಿದ್ದರೂ, ಅವರಿಗೆ ಒದಗಿದ ಸಂದರ್ಭಗಳು ಹಾಗಿದ್ದದ್ದರಿಂದ, ಅವರಿಬ್ಬರೂ ಬಂದು ದಿನವೂ ಅಗಲಿರಲಿಲ್ಲ. ಈಗ ನರಸಯ್ಯನಿಗೆ ಬೆತ್ತು ಹಿಡಿದುಬಿಟ್ಟಿತು. ಲಕ್ಷ್ಮಿಯ ಕಾಗದವನ್ನು ಹತ್ತು ಸಲ ಮತ್ತೆ ಮತ್ತೆ ಓದಿದ. ಅವಳು ಅವನಿಗೆ ಯಾವಾಗಲೂ ಕಾಗದವನ್ನು ಬರೆದಿರಲಿಲ್ಲ. ಇದೇ ಮೊದಲನೆಯದು. ಅವನಿಗೆ ಏನೂ ತೋಳಿದ ಹಾಗಾಯಿತು. ಆದಿವಸ ಅವನ ಜೀವನದಲ್ಲಿ ಮಾಮೂಲಿನ ವಿಷ್ಣುಮಾನಗಳ ಬದಲು ಎಲ್ಲಾ ತಲೆಕೆಳಗಿನ ವಿಷ್ಣುಮಾನ ಒದಗಿದವು. ಹೀಗಾಗುವುದೆಂದು ಅವನು ಎಣಿಸಿರಲಿಲ್ಲ. ಎದುರಿನ ಗೂಟಿಕ್ಕೆ ಲಕ್ಷ್ಮಿಯ ಕೆಂಪು ಜಾರೀಟ್ಟಿ ನೇತಾಡುತ್ತಿತ್ತು. ಹಿಂದೊಮ್ಮೆ ಅವನು ನಿನಗೆ ಕೆಂಪು ಜಾರೀಟ್ಟಿ ಬಹಳ ಲಕ್ಷ್ಮಿವಾಗಿರುತ್ತದೆ ಎಂದು ಲಕ್ಷ್ಮಿಗೆ ಹೇಳಿದ್ದು. ಅಂದಿನಿಂದ

ಅವಳು ಯಾವಾಗಲೂ ಕೆಂಪು ಜಾರೀಟಿನ್ನೇ ತೊಡುತ್ತಿದ್ದಿಲ್ಲ. ಬಹುತು ತಾನಿಲ್ಲದಿದ್ದಾಗ ತನ್ನ ನೆನಪು ಅವನಿಗೆ ಆಗಲೆಂದು ಆ ಜಾರೀಟಿನ್ನು ಎದುರಿನ ಗೂಟಕ್ಕೆ ತಗಲು ಹಾಕಿದ್ದ ಹೋ ಏನೋ. ಫರಸಯ್ಯನಿಗೆ ಬಹಳ ಬೇಡಾ ರಾಯಿತು. ಮನೆಯೆಲ್ಲಾ ಬಿಂ ಎನ್ನುತ್ತಿತ್ತು. ದೀಪವಿದ್ದರೂ ಮನೆಯಲ್ಲಿ ಬೆಳಕಿರಲಿಲ್ಲ. ತಾನಿದ್ದರೂ ಮನೆ ನಿಜರನವಾಗಿತ್ತು. ಲಕ್ಷ್ಮಿ ಒಟ್ಟಿಲ್ಲ ಬೇರೆ ಕಡೆಗೆ ಒಂದು ದಿನ ಹೋದರೆ, ಅವನ ಮನೆಯಲ್ಲಿ, ಅವನ ಜೀವನದಲ್ಲಿ, ಇಮ್ಮು ವ್ಯತ್ಯಾಸವಾಗುವುದೆಂದು ಅವನು ಅರಿತರಲಿಲ್ಲ. ಸೃಜನದಲ್ಲಿ ಕುಳಿ ತವನ ಹಾಗೆ, ಏನು ಮಾಡಲಿಕ್ಕು ತೋಚಿದವನಾಗ ನರಸಯ್ಯ ಜೀವದ ಕಳೆಯೇ ಇಲ್ಲದ ತನ್ನ ಮನೆಯಲ್ಲಿ ಕುಳಿತುಬಿಟ್ಟು.

ಎಂಟು ಗಂಟೆಗೆ ಸರಿಯಾಗಿ ಅವರ ಮನೆ ಗಡಿಯಾರ “ಶಣ ರಣ” ಎಂದು ಎಂಟು ಸಲ ಹೋಡಿಯಿತು. ನರಸಯ್ಯ ವಚ್ಚತ್ತು, ಬಚ್ಚಲ ಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದ. ಟವಲನ್ನು ತಂದುಕೊಡಲು ಎಂದಿನಂತೆ ಲಕ್ಷ್ಮಿ ಇರಲಿಲ್ಲ. ಟವಲನ್ನು ಹುಡುಕುವ ಹೋತ್ತಿಗೆ ಕಾಲಮೇಲಿನ ಒದ್ದೆ ತಾನಾಗಿಯೇ ಆರಿತ್ತು. ಟವಲನ್ನು ಹುಡುಕುವಾಗ ಆ ಕೆಂಪು ಜಾರೀಟಿನು ನರಸಯ್ಯನ ಮೈಗಿ ಸೋರಿ ಅವನ ದೇಹ ಪುಳಕಿಸಿತು. ಲಕ್ಷ್ಮಿ ತನ್ನ ಜೀವನದಲ್ಲಿ ಇಮ್ಮು ಸಂಪೂರ್ಣವಾಗಿ ಬೆರಿತದ್ದು ಅವನಿಗೇ ಗೊತ್ತಿರಲಿಲ್ಲ. ಅವಳಿಲ್ಲದ ತನ್ನ ಒಂಟಿ ಜೀವನ, ಇಮ್ಮು ಬೇಡವಾಗುತ್ತದೆ ಎನ್ನುವುದೂ ಅವನಿಗೆ ತಿಳಿದಿರಲಿಲ್ಲ. ಅವನಿಗೆ ತಿಳಿಯದೆ, ಗೋಚರವಾಗದೆ, ಅವಳು ಅವನ ಜೀವನದ ಉಸಿರಾಗಿದ್ದಿಲ್ಲ. ಎಮ್ಮು ಪ್ರಾಮುಖ್ಯವೋ ಅವನ್ನು ಗೋಪ್ಯ, ವಾನಕದಲ್ಲಿರುವ ಸಕ್ಕರೆಯಂತೆ. ಈಗ ಆ ಉಸಿರೇ ನಿಂತಿತ್ತು. ಕುಡಿಯುತ್ತಿರುವ ವಾನಕದಲ್ಲಿ ಸಕ್ಕರೆಯೆ ಮಾಯವಾಗಿತ್ತು. ಲಕ್ಷ್ಮಿ ಮಾಯವಾಗಿದ್ದಿಲ್ಲ. ಹತ್ತು ಹನ್ನೆರಡು ದಿನದಲ್ಲಿ ಬರುತ್ತಾಳೆ, ನಿಜವೇ. ಆದರೆ ಅವಳಿಲ್ಲದೆ ಇಮ್ಮು ದೀಪಕಾಲವನ್ನು ಕಳೆಯುವುದು ಹೇಗೆ?

ನರಸಯ್ಯ ಅಡಿಗೆ ಮನೆಗೆ ಹೋಗಿ ಅಡಿಗೆಗೆ ಮೊದಲಿಟ್ಟು. ಅದುವರೀಗೂ ಅವನಿಗೆ ಅಡಿಗೆಮಾಡುವ ಕಷ್ಟ ಗೊತ್ತಿರಲಿಲ್ಲ. ಅಡಿಗೆಮಾಡುವ ವಿಧಾನ ಗೊತ್ತಿತ್ತೇ ಹೋರತು ಮಾಡುವ ಕಷ್ಟ ತಿಳಿದಿರಲಿಲ್ಲ. ಒಲೆಯ ಮೇಲಿನ ಪಾತ್ರ ಗಳನ್ನು ಇಳಿಸುವಾಗ ಎರಡು ತಡವೆ ಕೈಗೆ ಚೊಬ್ಬಿ ಬಂತು. ಲಕ್ಷ್ಮಿ ಪ್ರತಿ

ನಿತ್ಯವೂ ಎನ್ನು ಕಷ್ಟಪಡುತ್ತಾ ಈ ಎಂದುಕೊಂಡೆ. ಕಟ್ಟಿಗೆ ಎಲ್ಲಾ ಹಣ. ಕಣ್ಣ ತುಂಬಾ ಹೊಗಿ. ಲಪ್ಪಿತ ಹೇಳುತ್ತಲೇ ಇದ್ದ ಈ ‘ನೀವು ತರುವ ಕಟ್ಟಿಗೆ ಯೆಲ್ಲಾ ಹಣಿದು. ಕಣ್ಣ ಹಾಳಾಗಿ ಹೋಗುತ್ತೇ’ ಎಂತ. ಅವನು ಆ ಮಾತನ್ನು ಲಪ್ಪಿಕ್ಕೇ ತಂಡುಕೊಂಡಿರಲಿಲ್ಲ. ಈ ಕಟ್ಟಿಗೆ ರೂಪಾಯಿಗೆ ಒಂದು ಮಣ ಹೆಚ್ಚು ಬರುತ್ತದೆ ಎಂದು ಈಗ ಎರಡು ವರ್ಷಗಳಿಂದಲೂ ಈ ಸೌದೆಯನ್ನೇ ತರಿಸುತ್ತಿದ್ದೆ. ಅದಿಗೆ ಮನೆಯಲ್ಲಿ ಅನ್ನು ವಾತ್ತಿಗಳಿರುವುದೇ ಅವನಿಗೆ ಗೊತ್ತಿರಲಿಲ್ಲ. ಅನ್ನು ವಾತ್ತಿಗಳನ್ನೂ ಲಪ್ಪಿತ ಪ್ರತಿ ರಾತ್ರಿಯೂ ಉಂಟಿವಾದ ಮೇಲೆ ಏನೂ ಗೊಣಗಟ್ಟಿದೆ ತಕ್ಕಿ ತೊರೆಯುತ್ತಿದ್ದೆಳು. ತಾನೇ ಸುಖಯ್ಯಾನವರ ಮನೆಯಲ್ಲಿ ಇಸ್ವೇಟ್ಮಿ ಆಡುತ್ತಿದ್ದೆ. ಒಂದು ದಿನವಾದರೂ ಅವಳ ಕಷ್ಟಕಾರ್ಯಗಳಲ್ಲಿ ನೆರವಾಗುತ್ತಿದ್ದನೇ? ಆ ರಾತ್ರಿ ತನಗೆ ತಾನೇ ಬಡಿಸಿಕೊಂಡಾಗ, ಅವನಿಗೆ ಪ್ರತಿ ನಿತ್ಯವೂ ಲಪ್ಪಿತ ತನಗೆ ತಾನೇ ಎರಡು ವರ್ಷಗಳಿಂದ ಬಡಿಸಿಕೊಳ್ಳುತ್ತಿದ್ದು ದು ನೇನಪಿಗೆ ಬಂತು. ಭೇ, ತಾನೇತಹ ನೀಜ! ಅಪ್ಪಾದರೂ, ಲಪ್ಪಿಗೆ ಬಡಿಸುವಪ್ಪಾದರೂ ನೆರವಾಗಬಾರದಿ? ಇಸ್ವೇಟ್ಮಿ ಆಡುವೆಡರ ಬದಲು. ಇನ್ನು ಮುಂದೆ ಲಪ್ಪಿಗೆ ಪ್ರತಿನಿತ್ಯವು ತಾನು ಬಡಿಸುವುದಾಗಿ ಸಂಕಲ್ಪಿಸಿಕೊಂಡೆ. ಒಣಿಗಿದ ಕಟ್ಟಿಗೆಯನ್ನೇ ತರುವುದಾಗಿ ನಿಶ್ಚಯಿಸಿದ. ಪ್ರತಿ ರಾತ್ರಿಯೂ ತನ್ನ ಉಂಟಿವಾದ ಮೇಲೆ ಲಪ್ಪಿಗೆ ಆವಳ ಕೆಲಸಗಳಲ್ಲಿ ನೆರವಾಗಲು ಮನಸ್ಸುಮಾಡಿದ. ಅವನ ಕಣ್ಣ ಒದ್ದೆ - ಹೂಂ, ನಿಜವಾಗಿಯೂ ಒದ್ದೆಯಾದವು. ಲಪ್ಪಿಯದು ಎಂಥ ಶ್ಯಾಗ! ಅವಳಿಲ್ಲದಿದ್ದರೆ ಅವನ ಗತ ಏನು?

ಇದ್ದ ಕ್ಕಿದ್ದ ಹಾಗೆ ಬಾಗಿಲು ಧಡಿರನೆ ತೆರಿದು ಲಪ್ಪಿ, ಲಚ್ಚಿ ಇಬ್ಬರೂ ಒಳಗೆ ಬಂದರು. ಲಪ್ಪಿ ಹೊರಟುಹೋದದ್ದಕ್ಕೆ ನರಸಯ್ಯಾನಿಗೆ ಎವು ಮಂಕು ಬಡಿಯಿತೋ, ಈಗ ಅವಳು ಬಂದುದಕ್ಕೂ ಅವನಿಗೆ ಅನ್ನೇ ಮಂಕು ಹಿಡಿಯಿತು. ಲಪ್ಪಿಯನ್ನು ಬಿಡಲು ಬಂದಿದ್ದ ಲಚ್ಚಿ ಹೊರಟುಹೋದ. ಲಪ್ಪಿ, ಜತೆಯಲ್ಲಿ ತಂದಿದ್ದ ಬಟ್ಟಿಗಳನ್ನು ಕೆಳಗೆ ಹಾಕಿ “ಅಕ್ಕನಿಗೆ ಬರೀ ಹೊಂಟಿಕೂಲೆಯಂತಿ. ಅಪ್ಪಕ್ಕೇ ಅವಳಿಗೆ ಹೆದರಿಕೆ ಆಯ್ದು. ಮನೆಯವರು ಹೆಂಗೆ ಆಗುತ್ತದೆ ಅಂತ ಆಸ್ತರೀಗೆ ಸೇರಿಸಿಬಿಟ್ಟರು. ಡಾಕ್ಕರು ಈಗ ಸರಿಯಾಗಿ ಪರೀಕ್ಷೆಮಾಡಿ ಬರೀ ಹೊಂಟಿಕೂಲೆ ಎಂದರು. ಹೆಂಗಿಗೆ ಇನ್ನೂ ಒಂದು

తింగళు ఆగబేకండి. వాన్ని కాలు కారిసికొళ్లు బేచాగిత్తు” ఎన్నో త్వా లష్టీ అడిగి మనేయోళగి హోదళు.

నిమగారిగూ కేళిసలిల్లవే? ఇదువరేగూ నింతుకోగిద్దు నరసయ్యన మామాలుజీవనద గడియార, లష్టీ ఘడారీందు జాగిలు తీరేదు ఒళగి బందోదనే ప్రారంభవాదద్దు. ఇల్లవేను? కాగాడరి నోది.

నరసయ్యన మనేయల్లిద్ద గడియార గరా ఎందు శబ్దమాడి ఒంభత్తు గంటి కోడెయితు. నరసయ్య మేల్లనేద్దు, కాలన్ను కోదెదు కేండ. నక్కద దబ్బియన్న జీఱినోళగి కారికేండ. కోలన్ను కైలి తేగేదుకేండ. ఇవేల్లవష్టు గమనిసుత్తిద్దు లష్టీ ముఖవన్ను గిండరిసికేండు “ఎల్లిగి హోగుత్తీరిం?” ఎందు కేళిదళు.

“అం-ఎ-ఎల్లు-ఎల్లూ ఇల్లా. ఇల్లే సుబ్బయ్యనవర మనేగి కోగి, నీను కేలసమాచువష్టురల్లి ఎరడాట ఇస్టేటు ఆడికేండు బరుత్తేనే.”

ಕೊರಚರ ಕೇರಿಯಲ್ಲಿ

ಬೆಂಗಳೂರು, ಚಾಮರಾಜಪೇಟೆಯ ಆ ಕಡೆಯೇ ಕೊರಚರ ಕೇರಿ ಇದೆ. ಸುಮಾರು ಇವುತ್ತು ಇಪ್ಪತ್ತೀದು ಗುಡಿಸಿಲು. ಚೆನ್ನಾಗಿಯೇ ಕಟ್ಟಿದಾರೆ. ಮಧ್ಯ ವಿಶಾಲವಾಗಿ ಗುಂಡಗೆ ಬಯಲನ್ನು ಬಿಟ್ಟುಕೊಂಡು ಸುತ್ತೆಲೂ ಗುಡಿಸಿಲು ಕಟ್ಟಿದಾರೆ. ಎಲ್ಲ ಗುಡಿಸಿಲ ಬಾಗಿಲೂ ಬಯಲಿಗೆ ಎದುರಾಗಿವೆ. ರಾತ್ರಿ ಏಳಿಂಟು ಗಂಟೆ ಸಮಯಕ್ಕೆ ತಮ್ಮ ಉಟಿಗಳನ್ನು ಮುಗಿಸಿಕೊಂಡು, ಆ ಕೇರಿಯವರೆಲ್ಲ ಹೊರಗಡಿ ಅವರವರ ಗುಡಿಸಿಲ ಮುಂದೆ ಕುಳತುಬಿಡು ತ್ತಾರಿ. ರಾತ್ರಿ ಹತ್ತು ಹನ್ನೆರಡರ ವರಿಗೆ ದಿನವೂ ವಿನೋದ, ಜಗತ್, ಹರಟಿ, ಲಾವಣಿ, ಏನಾದರೂಂದು ನಡೆಯುತ್ತೆ ಇರುತ್ತದೆ. ಬೆಳುದಿಂಗಳ ಕಾಲ ಬಂದರೆ ಎಲ್ಲವೂ ಸ್ವಲ್ಪ ಹೆಚ್ಚಾಗಿಯೇ ನಡೆಯುತ್ತವೆ.

ಎಡಗಡೆ ಮಧ್ಯದ ಗುಡಿಸಲೇ ಮಾರಣಾನ್ದು. ಆಪ್ರೇತ್ತು ರಾತ್ರಿ ಒಂಭತ್ತು ಗಂಟಿಯಾಗಿದ್ದರೂ ಮಾರಣ್ಣ ಇನ್ನೂ ಗುಡಿಸಿಲಿಗೆ ಹಿಂದಿರುಗರ ಲಿಲ್ಲ. ಅವನ ಹೆಂಡತ ಮಾದವ್ಯ ಮುದ್ದೆ ಬೇಯಿಸಿಟ್ಟು ಅವನಿಗಾಗಿ ಕಾಯುತ್ತಿದ್ದಳು. ಬಹಳ ಬೇಸರವಾಗಿದ್ದ ದರಂದ ಅವಳು ಹೊರಗಡಿ ಹರಟಿಗೆ ಸೇರಿರಲಿಲ್ಲ. ಗುಡಿಸಿಲಲ್ಲೇ ಮಾರಣ್ಣ ನಿಗಾಗಿ ಕಾಯುತ್ತಾ ಶೂಕಡಿಸುತ್ತಿದ್ದಳು. ಮಾಡಿಟ್ಟಿದ್ದ ಮುದ್ದೆ ತಣ್ಣಿಗಾಗುತ್ತೆ ಇತ್ತು. ಅದರ ಬಿಸಿ ಎಲ್ಲವೂ ಮಾದವ್ಯನ ಹೊಟ್ಟಿಯೋಳಗೆ ಸೇರಿಕೊಳ್ಳುತ್ತಿತ್ತು.

ಹತ್ತು ಗಂಟಿಗೆ ಸರಿಯಾಗಿ ಮಾರಣ್ಣ ಕೇರಿಗೆ ಹಿಂದಿರುಗಿ ಬಂದ. ಪದ್ಧತಿಯಂತೆ, ತನ್ನ ಹರಕು ಅಂಗಿಯನ್ನು ಎಡಹೆಗಲಿಗೆ ನೇತು ಹಾಕಿಕೊಂಡು, ಕೈಯಲ್ಲಿ ಮುಂಡಾಸು ಹಿಡಿದುಕೊಂಡು, ನೇರೆಹೊರೆಯವರನ್ನು

ಮಾತನಾಡಿಸುತ್ತಾ ಬಂದ: ‘ಮುದ್ದಿ ತಿಂದಾಯ್ತೇ, ಗಿಡ್ಡಜ್ಜಿ?’ . .
‘ಪಿಶ್ಚ ಹೇಗಿದೆ ಕ್ಷಾತ?’ . . . ‘ಬಟ್ಟವಾದೆ ಎವ್ವಾಯ್ತು ಬೇಲಣ್ಣಿ?’ . .
‘ಮೊನ್ನೆ ಲಗ್ನ ಆದ್ದೆ ಇವತ್ತೂ ಕೂಲಿಗೆ ಬರಬೇಡವಾ ನೀನು ದಾಸಪ್ಪ!’
“ನಿನ್ನ ಗಂಡನ್ನ ದುಡಿಯೋರೂ ಬಿಡೋ ಹಾಗೆ ಕಾಣೋಲ್ಲ ಸಣ್ಣವೈ
ನೀನು!”

ತನ್ನ ಗುಡಿಸಲ ಬಳಿ ಬಂದು ಬಾಗಿಲಿಗೆ ಇಳಬಿದಿದ್ದ ಈಚಲ ಚಾವೆ
ಯನ್ನು ಮೆಲ್ಲಿಗೆ ಓರಿಮಾಡಿಕೊಂಡು, ಹುಷಾರಾಗಿ ಒಳಹೊಕ್ಕು ಮಾರನಿಗೆ
ಅಜ್ಞರಿಯಾಯಿತು. ತನ್ನ ಹೆಂಡತಿ ಕೋಪದಿಂದ ಗುರುಯಿಟ್ಟು ಎಸೆಯುತ್ತಿದ್ದ
ಮುಡಕೆ ಚೂರುಗಳ ಬದಲು, ಆ ರಾತ್ರಿ ಅವನಿಗೆ ಹೆಂಡತಿಯ ಮಾತು
ಸ್ವಾಗತನಿಡಿದವು. ಹೊರಗೆ ಚೆಲ್ಲಿದ್ದಹಾಲು ಬೆಳುದಿಂಗಳು ತನ್ನ ಹೆಂಡತಿಯ
ಎದೆಯನ್ನು ಸ್ವಲ್ಪ ವಿದುವಾಗಿ ಹೊಣ್ಣಿದೆಯಾಗಿ ಮಾಡಿರಬಹುದು ಎಂದು
ಕೊಂಡ.

“ಕೇಳಿಸಿತು ನೀ ಬಂದದ್ದು, ಎಲ್ಲಾ ಹೊಡನೆ ಬಿನ್ನಾಣದ ಮಾತಾತ್ಮಾ
‘ಮುದ್ದಿ ತಿಂದಾ ಗಿಡ್ಡಜ್ಜಿ!’ ತಿನ್ನುದೇ ಕೂತಿರುತ್ತಾ ಇಂನು ನಷ್ಟ
ಹಾಗೆ ನಿನ್ನ ದಾರಿ ಕಾಯ್ತಾ? ಬಂದು ದಿನವಾದರೂ ನಿನ್ನ ಗಡಿ ಏನೂ
ಎಂದು ನಷ್ಟಕೇತ್ತಿರು? ಸತ್ಯ ಬದುಕ್ಕಾ ಅಂತ ಕೇಳಿದಿರು? ಮಾತಾ
ಡಿಸ್ತ್ರಿನೆ ಎಲ್ಲರನ್ನೂ, ಮಹಾ ದೊತ್ತುಮನುವ್ಯಾನ ಹಾಗೆ. ಏಕೆ ಹೊತ್ತಾಗಿ
ಬಂದಿ? ಎಲ್ಲಿಗೆ ಹೋಗಿದ್ದಿ? ಕೂಲಿ ಎಲ್ಲೇ? ಕುದಿದು ಹಾಕಿಬಿಟ್ಟ್ವಾ?”

“ಫೂ ಕತ್ತಿ, ನೀನು ಬಾಯಿಬಿಟ್ಟಿ ನನಗೆ ಉಳಿಸ್ತರೆ ಬರ್ತದೆ, ತಲೆ
ನೋಯುತ್ತದೆ. ಬಾಯಿಗೆ ಬೀಗ ತಗಲಿಸೊಂದು ಮುದ್ದೆ ಮಡಗು. ಹೊಂ,
ಹಾಗ್ಯಾಕೆ ನಿಂತೀ, ಕೊತ್ತಿ ಮುಸುಡಿ ಮಾಡಿಕೊಂಡು.”

ಮಾದಿಯ ತುಟಿಗಳಿರಡೂ ಗಲ್ಲದ ಕಡೆ ಬಿಲ್ಲಿನಂತೆ ಬಾಗಿದವು. ಎದ್ದು
ಕಂಭಡಂತೆ ನಿಂತುಕೊಂಡು, ಮಾದಣ್ಣನಿನ್ನ ದುರದುರನೆ ನೇಡಿದ್ದರು.
ಮಾರನೂ ಕೂಡಲೇ ಸಿದ್ಧನಾದ. ಬಿಲ್ಲಿನಂತೆ ಆವಳ ತುಟಿ ಗಲ್ಲದ ಕಡೆ
ಬಗ್ಗಿದರೆ ಮಾರನಿಗೆ ಗೊತ್ತು ಅದರ ಫಲಿತಾಂಶೆ: ತನ್ನ ಮೇಲೆ ಅವಳು
ಮುಡಕೆ ಚೂರುಗಳ, ಬೈಗಳ ಮಳಿ ಸುರಿಸುತ್ತಾ ಇಂಬುದು.

‘ ಏನೂ, ಕೊತ್ತಿ ಮುಸುಡಿನೇ ?’ ಎಂದು ಗೊಣಗುಟ್ಟುತ್ತಾ ಮಾದವ್ಯ ಹತ್ತಿರದ್ದುದ್ದ ಒಂದು ಮಣಿನ ಶಟ್ಟಿಯನ್ನು ತೆಗೆದುಕೊಂಡು ಮಾರನಿಗೆ ಗುರಿಯಿಟ್ಟು ಹೊಡಿದಳು. ಈ ಬಗೆಯಲ್ಲಿ ಹೆಚ್ಚಾಗಿ ಪಳಗಿದ್ದವನು ಮಾರ; ಓರೆಯಾಗಿ ನಿಂತು ಹೊಡಿತ ತಪ್ಪಿಸಿಕೊಂಡ. ಶಟ್ಟಿ ಅವನ ಹಿಂದಿದ್ದ ತಡಿಗೆ ತಗಲಿ ಕೆಳಗೆ ಬಿದ್ದ ಪ್ರತಿಪದಿಯಾಯ್ತು. ಆ ಚೂರುಗಳ ಸೈರಿ ನಾಲ್ಕೆಯಿದನ್ನು ತೆಗೆದುಕೊಂಡು ಮಾರ ಮಾದವ್ಯನಿಗೆ ಹಿಂದಿರುಗಿಸಿಬಿಟ್ಟು. ಒಂದೆರಡು ಚೂರು ಮಾಡಿಗೆ ತಗಲಿದವು. ಮುಂದೇನು ಬರಬಹುದೆಂದು ಉಹಿಸಿದ್ದ ಮಾರಣ, ಮೂಲೆಯಲ್ಲಿದ್ದ ಮಡಕೆಯನ್ನು ಮಾದವ್ಯ ಶನ್ನೆಡಿಗೆ ಎಸೆಯುತ್ತಲೂ ಅದನ್ನು ಚಂಡಿನಂತೆ ಹಿಡಿದು, ಬಂದ ದಾರಿಯಲ್ಲೇ ಅದನ್ನು ರವಾನಿಸಿಬಿಟ್ಟು. ಗುರಿತಪ್ಪಿ ಮಡಕೆ ಮಾದವ್ಯನ ಬಳಿ ಬಿದ್ದ ಚೂರುಚೂರಾಯಿತು. ಆ ರಾತ್ರಿಗೆ ನಾಕಾಗುವಷ್ಟು ಚೋರಿಗಳು ಇಬ್ಬರಿಗೂ ಒದಗಿದವು; ಇನ್ನು ಅವರ ಕದನ ಹೆಚ್ಚಿನ ಮಟ್ಟಕ್ಕೇ ಏರಿತು. ಎಂದಿಗಂತಲೂ ಹೆಚ್ಚಿಯೆ ಹೊಡಿತ ತಿಂದಿದ್ದ ರಿಂದ ಮಾದವ್ಯನಿಗೆ ಬಹಳ ಸಿಟ್ಟುಬಂತು. ಹತ್ತಿರ ದಲ್ಲಿ ಮತ್ತೀನೂ ಸಿಗದೆ ಮುದ್ದೆ ಇಟ್ಟಿದ್ದ ತಪ್ಪಿಗೇ ಅವಳು ಕೃಹಾರಿ ಎಳೆಯುತ್ತಿರುವಷ್ಟುರಲ್ಲ, ಎದುರು ಗುಡಿಸಿಲಿಂದ ಬಂದ ಚೀತ್ಯಾರಶಬ್ದ ಅವಳನ್ನು ತಡೆಗಟ್ಟಿತು.

ಒಂದೆರಡೇ ನಿಮಿಷಗಳ ಹೊದಲು ಅವರ ಗುಡಿಸಿಲ ಹಿಂದೆ ಬೀಟ್ಟು ತಿರುಗಲು ಬರುತ್ತಿದ್ದ ಪೂಲೀನಾ ಕಾನ್‌ಸ್ಪೆರ್ಬಲು ಭೀಮಣಿ, ಮಾರ - ಮಾದವ್ಯನ ಗುಡಿಸಿಲಿನಿಂದ ಕೇಳಿಬರುತ್ತಿದ್ದ ಮಡಕೆ ಒಡೆಯುವ ಶಬ್ದ, ಕೂಗಾಟ, ಗುದ್ದಾಟವನ್ನು ಕೇಳಿ “ಮಾದವ್ಯ, ಮಾರಣ ಕಾದಾಡ್ತಾ ಇದಾರೆ. ಛಹೋ ನಿಲ್ಲಿಸಲೇ? ಭೀ! ಪಾಪ, ಜಗಳಾಕಾಯುವಾಗಲೇ ಅವರು ಒಬ್ಬರಿ ಗೊಬ್ಬರು ಮಾತಾಡೋದು. ಏನಾದಿತು? ನಾಳಿ ಹೊಸ ಗಡಿಗೆ ಕೊಳ್ಳಬೇಕು, ಅಷ್ಟು ತಾನೆ” ಎಂದುಕೊಂಡ. ಆವನ ಅಷ್ಟಗತ ಮುಗಿಯುವ ವೇಳಿಗೆ ಸರಿಯಾಗಿ ಮಾದವ್ಯನನ್ನು ತಡೆಗಟ್ಟಿದ್ದ ಆ ಚೀತ್ಯಾರಧ್ವನಿ ಅವನ ಹೆಚ್ಚೆಯನ್ನು ತಡೆಯಿತು. ಅವನ ಮುಖ ಕೂಡಲೇ ಬಿಳುವೇರಿ ಮೈಚೆವರಿ ದೇಹ ಕಂಪಿಸಲು, ಕೂಡಲೇ ಹಿಂದಕ್ಕೆ ತಿರುಗಿ “ಹ-ಹ-ಹಾ! ಬೆಕ್ಕು, ಬೆಕ್ಕಿನೆ

ಮರಿ ಕೂಗಿರಬಹುದು. ಅಪ್ಪೆ ಅಪ್ಪೆ” ಎಂದು ತನ್ನ ಕರ್ತವ್ಯಕ್ಕೆ ಸಮಾಧಾನ ಹೇಳಿ, ಉದಿನ ಕಡೆಗೆ ಸರದರನೆ ಹೊರಟಿಹೋದ.

ಆ ಜೀತ್ಯಾರ ಕೂರಚರ ಕೇರಿಯಲ್ಲಿ ಅವರವರ ಗುಡಿಸಿಲ ಮುಂದೆ ನಿಂತೋ ಈಳತೋ ಮಲಿಗೋ, ಮಾತಾಡುತ್ತಾ, ತೂಕಡಿಸುತ್ತಾ, ನಿದಿ ಸುತ್ತಾ ಇದೆವರೆಲ್ಲರನ್ನೂ ಬೆಚ್ಚಿಸಿತು. ಪೋತ್ತಣ್ಣ ಹೌಹಾರಿ ನಿಂತು, ಅನಂತರ ಆಕಳಿಸಿ ವ್ಯೇಮುರಿದು, ತನಿಬೆಗೆ ಹೊರಟ; ಅವನಿಗೆ ಪೋಲೀಸ್ ಕೆಲಸದಿಂದ ವಚಾ ಆಗಿತ್ತು. ಸ್ವಲ್ಪ ಹೊತ್ತಿನಲ್ಲೇ ಅವನು ಎಲ್ಲವನ್ನೂ ವಿಚಾರಿಸಿಕೊಂಡು ಬಂದು ಎಲ್ಲರಿಗೂ ಸಮಾಚಾರ ತಿಳಿಸಿದ. ಗಿಡ್ಡಿಜ್ಞಿಯ ಕಡೆಯ ಮಗು ತಪ್ಪಿಸಿ ಕೊಂಡಿತ್ತು. ಅದಕ್ಕೇ ಗಿಡ್ಡಿಜ್ಞಿ ಚಿರಿದ್ದು. ಪೋತ್ತಣ್ಣ ಸಮಾಚಾರವನ್ನು ವ್ಯಕ್ತಗೊಳಿಸುತ್ತಿರುವವರಲ್ಲಿ ತನ್ನ ಗುಡಿಸಿಲಿನಿಂದ ಗಿಡ್ಡಿಜ್ಞಿ, ಗಿಡ್ಡಿಕ್ಕೆ, ದಪ್ಪಕ್ಕೆ, ಗುಂಡಕ್ಕೆ, ಮುಗ್ಗಿರಸುತ್ತಾ ಬೀಳುತ್ತಾ ಏಳುತ್ತಾ, ಅರಚುತ್ತಾ ಬಿಕ್ಕುತ್ತಾ ಅಳುತ್ತಾ ಬಂದಳು. ಏರಡುನೂರಾ ಇಪ್ಪತ್ತಿರದು ಹೊಂಡು ತೂಕದ ಆಸಾಮಿ! ಬಿಕ್ಕಿಬಿಕ್ಕಿ ಅಳುತ್ತಿದ್ದಳು, ಅರುವತ್ತಿದು ಹೊಂಡು ತೂಕದ ಎಲು ಬಿನ ಜಿಲ್ಲ ‘ಗ್ರೀರಾವಿಲೆ’ಯಾದದ್ದಕ್ಕಾಗಿ. ವಿಷಾದ, ರೋದ್, ಕಾರುಜ್ಞ - ಇರಸಗಳೆಲ್ಲವೂ ಕಟ್ಟೀರು, ಬೆವರು, ಜೊಲ್ಲಿಗಳ ರೂಪಗಳಲ್ಲಿ ಗಿಡ್ಡಿಜ್ಞಿಯ ದೇಹದಿಂದ ಹೊರಸೂಸುತ್ತಿದ್ದವು. ಒಂದು ಸಲ ಅವಳು ಬಿಕ್ಕುಳಿಸಿದಳು ಅಂದರೆ ‘ಲಾಲಾಬಾಗಿ’ನ ಹಿಂದಿರುವ ಗುಡ್ಡು ನಡುಗಿದ ಹಾಗಾಗುತ್ತಿತ್ತು.

ಹೊಸ ಹೆಂಡತಿಯ ಪಕ್ಕದಲ್ಲಿ ಕುಳಿತು ಪಿಸುಪಿಸು ಮಾತನಾಡುತ್ತಿದ್ದ ಬೈಲಣ್ಣನೂ, ಗಂಡನ ಮಾತಿಗೆ ಲಷ್ಯಕೊಡದೆ ಅವನನ್ನೇ ನೋಡುತ್ತಿದ್ದ ನಾರವ್ವನೂ, ಒಬ್ಬರನ್ನೊಬ್ಬರು ತಬ್ಬಿಕೊಂಡು, ‘ಹಯ್ಯಾ, ಹಯ್ಯಾ’ ಎಂದು ತಮ್ಮ ಸಹಾನುಭಾತಿಯನ್ನು ವ್ಯಕ್ತಗೊಳಿಸಿದರು. ಮಧ್ಯದ ಗುಡಿಸಿಲಿನ ಅವಳಿಜವಳ ಮುದುಕಿಯರು. ಮುತ್ತಜ್ಞಿ, ಭೂತಜ್ಞಿ-ಇಬ್ಬರೂ ಒಂದೇ ಕಂತಿದಿಂದ ನಿಧಾನವಾಗಿ “ಕಂಬ್ಬಿ ಕೆಳಗಡಿ-ನೋಡ್ದೀ-ನವ್ವಾ” ಎಂದು ಪದ್ಯಕ್ಕೂ ಗಡ್ಡೆಕ್ಕಾಗಿ ನಡುವೆ, ಹೆಚ್ಚುಕಡಿಮೆ ರಗಳಿಯಲ್ಲಿ ಹೇಳಿದರು. ಬಲಗಡಿ ಗುಡಿಸಿಲ ಮುಂದೆ ಹೆಂಡತಿಗೆ ಹೆದರಿ ವ್ಯೇಮುದುರಿ ಬಿದ್ದು ಕೊಂಡಿದ್ದ ದಾಸಪ್ಪ ಸರಸರ ಎದ್ದು ಕುಳಿತು ಗಂಭೀರವಾಗಿ ಹರಕುಬಟ್ಟಿಯನ್ನು ತಲೆಗೆ ಸುತ್ತುತ್ತಾ “ಹೆದರ ಬೇರೆ ಗಿಡ್ಡಿಜ್ಞಿ, ಈ ರಾತ್ರಿ ಬೆಂಗಳೂರನ್ನು ಲ್ಲಾ ಬಗೆದು ನಿಷ್ಠ ಹಿಂಡ್ಲೈನ ಮುಂ

ಕೆಲ್ಲಂಡು ಬರ್ತೀನಿ ” ಎಂದು ಸಿಂಹನಾದಮಾಡಿದೆ. ಅವನೆ ಹೆಂಡಕಿ ಬಟ್ಟವಾಡೆ ದಿವಸ ಗಂಡನ ಜತಿಗೆ ಹೋಗಿ ಅವನಿಗೆ ಬಂದಿದ್ದ ಕೂಲಿ ಹಣವೆಲ್ಲವನ್ನೂ ಕಿತ್ತು ಕೊಂಡು ಬಿಡುತ್ತಿದ್ದವರು “ಹೋಗು ದಾಸ; ಗಾಡ ಹೋಗು. ಏಟು ಹೊತ್ತು ದೂರ ನಾನು ನಿಂಗೆ ಕಾಯ್ತು ಇತ್ತೀನಿ ” ಎಂದಳು.

“ಮತ್ತೆ ಬೇಗ ನಾಕಾಣಿ ಕೊಡು. ಬಸ್ಸಿಗೆ ಬೇಕಾಗುತ್ತದೆ. ದಾರಿ ತಪ್ಪಿದ ಮಕ್ಕಳು ಬಲು ದೂರನಾಗ್ತವೆ ” ಎಂದು ಹೆಂಡದಂಗಡಿಯನ್ನು ನೇನೆ ಯುತ್ತಾ ಹೆಂಡತಿಯಿಂದ ದಾಸ ನಾಲ್ಕಾಣಿ ಗಿಟ್ಟಿಸಿಕೊಂಡು ಓಡಿದೆ.

ಕಾಟಜ್ಜ್, ಹಕ್ಕಿಯ ಮುದುಕ, ಕೇರಂಸಿ ಉಗುಳಿ, ಗಂಟಿಲು ಸರಿಮಾಡಿ ಕೊಂಡು “ನೀನು ಪಿಠ್ಯೇನ ಯಾವಾಗ ನೋಡಿದೀ ?” ಎಂದು ವಿಚಾರಿಸಿದೆ. “ನಾನೇ ? ಸಂಜೀಲಿ ನೋಡಿದೆ, ಅಲ್ಲ-ಅಲ್ಲ-ಸಂಜೀಲಿ ನೋಡಿದ್ದು ಸಣ್ಣ ಸಿದ್ದಷ್ಟೆ. ಪಿಠ್ಯೇನ ವತ್ತಾರೆ ಕೂಲಿಗೆ ಹೋಗುವಾಗ ನೋಡಿದ್ದೆ. ಅಲ್ಲಿ ಮಣ್ಣಾಗಿ ಉರುಳಾಡ್ತು ಇದ್ದೆ. ರಾತ್ರಿ ನಾನು ಬಂದಾಗ ಎಲ್ಲರೂ ಮುದ್ದೆ ತಿಂದು ಮಲಿಗೆದ್ದರು. ನಾನು ಈಗ ಮಲಗೋಕೆ ಹೋಗ್ತೇನೇ, ವಕ್ಕಿದಾಗ ಪಿಠ್ಯೇನೇ ಇಲ್ಲ. ಅಯ್ಯೋ-ಅಯ್ಯೋ-ನನ್ನ ಮಗು.....”

ಮಗು ತಪ್ಪಿಸಿಕೊಂಡಿದೆ ಎನ್ನ ವ ಸಂಗತಿ ಎಂಥ ಕರಿನ ಹೃದಯರನ್ನೂ ಕರಗಿಸುತ್ತದೆ. ಯಾರೇ ಆಗಲಿ, ಯಾವ ಕೆಲಸಕ್ಕೇ ಹೋಗುತ್ತಿರಲಿ, ಒಂದು ಕ್ಷಣ ನಿಂತುಕೊಂಡು ಅಯ್ಯೋ ವಾಪ ಎಂದು ತಮ್ಮ ಮರುಕವನ್ನು ಖೂಳಿಸುತ್ತಾರೆ. ಮಗುವನ್ನು ಹುಡುಕಲು ಗುಂಪುಗುಂಪೇ ಹೋರಿಸುತ್ತದೆ. ಆದ್ದರಿಂದಲೇ ಈ ಸವಾಳಾರ ಕೇಳಿ ಮಾರಣ್ಣ ಮಾದವ್ಯ ತಮ್ಮ ಕದನಕ್ಕೆ ವಿರಾಮಕೊಟ್ಟು ಗುಡಿಸಿಲ ಹೋರಿಗೆ ಬಂದು ನಿಂತರು.

“ವಾಪ, ಗಿಡ್ಡಜ್ಜಯ ಪಿಠ್ಯೆ ತಪ್ಪಿಸಿಕೊಂಡಿದೆಯಂತೆ ” ಮಾದವ್ಯ ಮುಲುಗಿದಳು.

“ಪಿಠ್ಯೆ ತಪ್ಪಿಸಿಕೊಂಡಿದೆ ಅಂತ ನಾನೂ ಅಯ್ಯೋ ಅಂತಿಇ. ಹೆಂಡ ತೀರು ಯಾರಾದರೂ ತಪ್ಪಿಸಿಕೊಂಡಿದ್ದೆ-ಹೋಗಿಲ್ಲ ಪಿಡಿ ಅಂತಿದ್ದೆ. ಪಿಠ್ಯೆ ತಪ್ಪಿಸಿಕೊಂಡಿದೆ-ಅಯ್ಯೋ ವಾಪ.”

ಮಾರಣ್ಣನ ಮಾತಿನಲ್ಲಿದ್ದ ಕೆಳಕಿಗೆ ಮಾದವ್ಯ ಲಕ್ಷ್ಯ ಕೊಡಲಿಬ್ಬ.

ಅವಳ ಮನಸ್ಸಿಲ್ಲವೂ ತಪ್ಪಿಸಿಕೊಂಡಿದ್ದ ಮಗುವಿಗಾಗಿ ಹಾತೊರಿಯುತ್ತಿದ್ದ ಗಿಡ್ಡಜ್ಜಯ ದುಃಖದಲ್ಲಿ ಬೆರೆತತ್ತು. ಅದ್ದರಿಂದ ಸೌಮ್ಯವಾಗಿಯೆ “ಮಾರ, ಗಿಡ್ಡಜ್ಜಯ ಪಿಠೀ ತಪ್ಪಿಸಿಕೊಂಡಿದ್ದ ಅನ್ಯಾಯ ಆಯತ್ತು. ಈ ಉರುಬಲು ದೊಡ್ಡದು. ರೈಲು, ವೋಟರು, ಭೈಸ್ಟಲ್ಲು ಹಾವಳಿ ಇದ್ದೇ ಇರುತ್ತದೆ. ನಮಗೂ ಈಗ ಎಂಟು ವರಸದ ಹಿಂದೆ ಮಗ ಆಗಿದ್ದೆ ಅದಕ್ಕೂ ಈಗ ಎಂಟು ವರಸ ಆಗಿತ್ತು, ಆಲ್ಲೋ?” ಎಂದಳು; ಮೆಲ್ಲನೇ ನುಡಿದಳು.

“ನಮಗೆ ಆಗ್ಗೇ ಇಲ್ಲವಲ್ಲ” ಎಂದು ವಾಸ್ತವಕ್ಕೇ ಜೋತುಬಿದ್ದ ಮಾರ ಹೇಳಿದ.

“ಆಗ್ಗಿಲ್ಲ ಸರ. ಆಗಿದ್ದೇ ಆ ನಮ್ಮೆ ಪಿಠೀ, ನಮ್ಮೆ ಪುಟ್ಟೆ ಮಾದ, ಈ ರಾತ್ರಿ ತಪ್ಪಿಸಿಕೊಂಡಿದ್ದೆ ನಮಗೆ ಹೊಟ್ಟುಪ್ಪಿಗೆ ಹೆಂಗಾಗಿತ್ತು?”

“ಏನು ಹುಚ್ಚುಮಾತು ನಿಂದು! ಅದರ ಹೆಸರು ಮಾದ ಅಂತ ಆಗಿರ ಲಿಲ್ಲ. ಖಂಡಿತ ಇಲ್ಲ. ಆ ಹೆಸರು ಕಂಡ್ರೆ ನನಗೆ ಆಗದು. ಸಣ್ಣ ಮಾರ ಅಂತ ಕರೀತಿದ್ದೆ, ತಿಳಿತೇ.”

“ನಿನ್ನ ತಲೆ ಮಾರ ಅನ್ನೋ ಹೆಸರು ತಿರುಗಿ ನಮ್ಮೆ ಗುಡ್ಲಾಗೆ ಸುಳ ಯೋಕೆ ಆಗದು. ಇರೋ ಒಂದು ಹೆಸರ ಕಾಟವೇ ಸಾಕಾಗಿದೆ.”

ಅನಂತರ ಇಬ್ಬರೂ ಸ್ವಲ್ಪಹೊತ್ತು ತಮ್ಮ ಗುಡಿಸಿಅ ಮುಂದೆಯೇ ನಿಂತು, ಗಿಡ್ಡಜ್ಜಹೂಡಿದ್ದ ಗೊಂದಲವನ್ನು ಗಮನಿಸುತ್ತಿದ್ದರು. ಆಮೇಲೆ ಮಾದವ್ಯ ಪುನಃ, “ಮಾರ, ಇವೊತ್ತು ನಾನು ನಿನ್ನ ಮೇಲೆ ಭಾಷಿಟ್ಟು ಮಾಡಿದೆ ಅಲ್ಲಿ? ನಿನು ಹೊತ್ತಾಗಿ ಬಂದಿ; ಅದಕ್ಕೆ ನನಗೆ ಸಂಪೂರ್ಣ ಬಂತು. ಇನ್ನು ಮೇಲೆ ಜಗಳ ಕಾಯೊಲ್ಲಾ” ಎಂದಳು.

ಮಾದವ್ಯನ ಹೆಗಲ ಮೇಲೆ ಕೈಯಿಟ್ಟು ಮಾರ, “ನಾನೂ ಜಗಳ ಕಾಯೊಲ್ಲಾ ಮಾಡಿ! ನೀ ಏನಂದೂ ಸುಮಾರ್ ಕಿರೀನೇ” ಎಂದ.

ಪ್ರಶಾಂತವಾದ ಚೆಳುದಿಂಗಳು ಅವರ ಮುಂದೆ ನಲಿಯುತ್ತಿತ್ತು. ಮಾಡಿ “ಗಿಡ್ಡಜ್ಜಯ ಗೋಳಿ ಕೇಳಲಾರಿ ನಾನು. ಆ ಪಿಠೀನ ಕಳಕೊಂಡು ಅವಳು ಹೇಗೆ ಬದುಕಿರುತ್ತಾಳೆ? ನಮ್ಮೆ ಪುಟ್ಟೆ ಮಾದ ಏನಾರೆ ತಪ್ಪಿಸಿಕೊಂಡಿದ್ದೆ ನಷ್ಟ ಗಳ ಏನಾಗಿತ್ತು?” ಎಂದು ನಿಟ್ಟಿಸಿರು ಬಿಟ್ಟುಳು.

ಮಾಡಿಯ ಭುಜದ ಮೇಲಿಟ್ಟಿದ್ದ ತನ್ನ ಕೈಯನ್ನು ಮಾರೆ ಮೆಲ್ಲನೇ ಕೆಳಗಿಸಿ, ಅವಳ ಹತ್ತಿರಕ್ಕೆ ಬಂದು, ಅದೇ ಕೈಯಿಂದ ಅವಳ ನಡುವನ್ನು ಆಡಪ್ಪ ಸುತ್ತಿ, “ನಿನ್ನ ಗಳ ಹಾಗಿರ್ಲ ಮಾಡಿ! ನನಗೆ ಹಾಗಾಗಿದೆ, ನವ್ಯಾಪಿಶ್ಚ, ನನ್ನ ಸಣ್ಣ ಮಾರೆ, ತಪ್ಪಿಸಿಕೊಂಡಿದೆ ಆ ಮಗನ ಕಳವು ಮಾಡಿದವರನ್ನು ಈ ರಾತ್ರಿನೇ ಕಡಿದುಹಾಕ್ತಿದೆ” ಎಂದ.

ಅನಂತರ ಇಬ್ಬರೂ ಒತ್ತಾಗಿ ನಿಂತು ಬೆಳ್ಳಿದಂಗಳ ಸ್ವಾನಮಾಡುತ್ತೇ ತಮ್ಮೆದುರಗೇ ನಡೆಯುತ್ತಿದ್ದ ಗಿಡ್ಡಜ್ಞಯ ಮಗು ತಪ್ಪಿಸಿಕೊಂಡಿದ್ದ ಪ್ರಕರಣವನ್ನು ನೋಡುತ್ತ್ವ ನಿಂತರು.

ಇದ್ದಕ್ಕೆದ್ದ ಹಾಗೆ ಅಲ್ಲಲ್ಲಿ ಗುಜುಗುಜು ಎದ್ದಿತು. ಕೆಲವರು ಗಿಡ್ಡಜ್ಞಯ ಗುಡಿಸಿಲ ಕಡೆಗೆ ನುಗ್ಗಿದರು.

ಸಾಕವ್ಯ, ಮುತ್ತಜ್ಞ ಇಬ್ಬರೂ ಒಟ್ಟಿಗೆ ಒಂದೇ ಸ್ವರದಲ್ಲಿ, ನಿಧಾನವಾಗಿ “ಏನದೂ, ಪಿಶ್ಚೇ ಸಿಕ್ಕೇ?” ಎಂದು ನುಡಿದರು.

ತನಿಬೆ ನಡೆಯಿಸುತ್ತಿದ್ದ ಹೋತಣ್ಣ ಹೆನ್ನೆಯಿಂದ ಅರಳದ ಮುಖ ಕೊರಿಸುತ್ತ ಗಿಡ್ಡಜ್ಞಯ ಗುಡಿಸಿಲನಿಂದ ಹೊರಕ್ಕೆಬಂದು ನನಗೆ “ಅನುಮಾನ ಆಯ್ದು. ಅದಕ್ಕೇ ಈಗ ಅರ್ಥಗಂಬಿಯಿಂದ ನಾನು ಗಿಡ್ಡಜ್ಞಯ ಗುಡಳ್ಳಾಗೇ ನಿಧಾನವಾಗಿ ಒಂದು ಕಡೆಯಿಂದ ಹುಡುಕಿಕೊಂಡು ಬಂದೆ. ಹೀಂದುಗಡೆ ಮೂಲೀಲಿ, ಪಿಶ್ಚ ಕಂಬಳಿನ ಮೈಗಿ ಸುರುಳಿಸುತ್ತಿ ಬಿದ್ದು ಕೊಂಡಿದೆ. ನನಗೆ ಅನುಮಾನ ಆಗಿತ್ತು!” ಎಂದು ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ.

ಮಾರಣ್ಣ ಮಾದವೈನಿಗೆ ವೃಂಗ್ಯವಾಗಿ “ನೋಡಿದೋ, ನಿನ್ನ ಮಾದ ಆಗದೆ ಎಂಥಾ ಹಲ್ಲಾ ಕೆಲಸಮಾತ್ರಿದ್ದಾ ಅಂತ, ಹಲ್ಲಾ ಕೆಲಸ! ಕಂಬೀಲಿ ಮೈಸುತ್ತಿ ಮೂಲೀಲಿ ಬಿದ್ದು ಕೊಂಡು ಗದ್ದಲ ಹೂಡಿದೋದು. ನನ್ನ ಸಣ್ಣ ಮಾರೆ ಆಗದೆ ಹಾಗೆ, ನಿನ್ನ ಮಾದನ ಹಾಗೆ, ನಾಯಿಕುನ್ನೀ ಹಾಗೆ, ಮೂಲೀಲಿ ಬಿದ್ದರುತ್ತೇ?”

ಮಾಡಿಯ ಮುಖ ಕಲ್ಲಿನಂತಾಯಿತು. ಮಾರನ ಮಾತು ಮುಗಿಯುವ ಹೂತ್ತಿಗೆ ಅವಳ ಶುಟಿ ಗಲ್ಲಿದ ಕಡೆಗೆ ಬಿಲ್ಲಿನಂತೆ ಬಗ್ಗಿದವು. ಒಂದು ನಿಮಿಷ ಮಾರನನ್ನು ದುರದುರ ನೈಳಿಡಿ ‘ಏನೂ, ನಾಯಿಕುನ್ನೀ ನನ್ನ ಮಾದ?’

ಎಂದು ಗೊಣಗುಟ್ಟುತ್ತಾ ಸೆಟಿದುಕೊಂಡು ಗುಡಿಸಿಲಿನೋಳಗೆ ಹೋದಳು. ಕದನಕ್ಕೆ ಸಿದ್ಧನಾಗಿ ಮಾರೆ ಹೆಂಡತಿಯನ್ನು ಹೀಂಬಾಲಿಸಿದ.

* * * *

ಎರಡನೆಯು ಸಲ ಅಲ್ಲಿಗೆ ಬೀಟು ತಿರುಗಲು ಬಂದ ಭೀಮುಣ್ಣಿ, ವೂದನ್ನು ಮಾರಣ್ಣಿನ ಗುಡಿಸಿಲ ಹೀಂದೆ ಬರುತ್ತಿದ್ದಾಗ, ಅವರ ಗುದ್ದಾಟಿ ಕೇಳಿ ಅಶ್ವರಿಗೊಂಡು “ಅಯ್ಯೋ ದೇವರೆ, ಆವಾಗಿನಿಂದ ಇನ್ನೂ ಗುದ್ದಾಟ್ತಾ ಇದಾರೆ. ಇನ್ನೊತ್ತು ಭಾಳ ಮಾತಾಡಬೇಕೆಂದಿದಾರೋ? ಅಥ್ವಾ, ಮುಂದೆಲ ವಾರದ ಕುಸ್ತಿಗೆ ತಯಾರಿ ತಗೋತಾ ಇದ್ದಾನೋ ಮಾರ!” ಎಂದುಕೊಂಡ.

ವಾಸನೆ

ಅವಳು ಗಹಗಹಿಸಿ ನಕ್ಕೆಳು; “ಮದುವೆ ಆಗ್ತಾನಂತೆ, ಮದುವೆ.... ನನ್ನು! ಬಸವಿ ಬಿಟ್ಟೆವಳನ್ನು!!” —ಆಕೆಯ ಗಲ್ಲದ ತುದಿಯ ಹೇಳಿನ ಕಾಸಿ ಸಗಲದ ನೀಲಿ ಮಚ್ಚೆಯೂ ಕಳಕಳಿಸಿ ನಗುತ್ತಿತ್ತು.

ಆಕೆ ಮುಡಿದ ಕೆಂಡಸಂಪಿಗೆ ಹೊಮಿನ ಶೂರುಗಂಷ್ಟು ಆತನ ಮೂಗನ್ನು ಉಚ್ಚುತ್ತಿತ್ತು. ಆಕೆಯ ಚುಚ್ಚೆ ಮಾತ್ರೂ ಕೆಚ್ಚುನಗೆಯೂ ಆತನಿಗೆ ಬಲ ವನ್ನೇ ಕೊಟ್ಟಿವು. ಗಂಭೀರ ಧ್ವನಿಯಿಂದ, ದೃಢತೆಯಿಂದ “ಹೋದು, ಮದುವೆ ಆಗ್ರೇನೆ, ಮದುವೆ. ನಿನ್ನ.... ಬಸವಿಯನ್ನು” ಎಂದ, ಅವಳನ್ನೇ ದಿಟ್ಟಿಸಿನೋಡುತ್ತಾ.

ಅವಳೂ ಆತನನ್ನು ದಿಟ್ಟಿಸಿ ನೋಡಿದಳು. ಆವನಲ್ಲಿ ಕಾಮದ ಆತುರತೆ ಇರಲಿಲ್ಲ; ಪ್ರೇಮದ ಸಾವಧಾನವಿತ್ತು. ನೋಹದ ಕಾತರವಿರಲಿಲ್ಲ; ಒಲ ವಿನ ಶಾಂತತೆ ಇತ್ತು. ಆಕೆ ಗಂಭೀರಮಂಬಿಯಾದಳು. ಆನಂತರ ಅವಳ ಕಣ್ಣ ಹನಿಗಟ್ಟಿದವು. ನಿಜ, ಆತನನ್ನು ಆಕೆ ಸಂಪೂರ್ಣವಾಗಿ ಪ್ರೀತಿಸು ತ್ರೀದ್ಯಂದು ನಿಜ. ಅದನ್ನು ಅವಳು ಬಿಳಿಡಿದೆ ಬಳಿಟ್ಟಿದೂ ನಿಜ. ಆತ ಆಕೆಯನ್ನು ತನ್ನವಳಿಂದೇ ಭಾವಿಸಿದ್ದೂ ನಿಜ. ಬಸವಿಗೆ ಮಾರುಹೋದವ ನೆಂದು, ಬಸವಿಯನ್ನು ಲಗ್ಗುವಾದವನೆಂದು ಹಳ್ಳಿಯವರೆಲ್ಲರೂ ಆತನನ್ನು ಅಪಹಾಸ್ಯ ಮಾಡುವುದನ್ನು ತಪ್ಪಿಸುವುದಕ್ಕಾಗಿ, ಅಲ್ಲಿಯ ಮುಖಂಡನೆನಿಸಿದ ಆವನ ಸ್ಥಾನಮಾನಗಳನ್ನು ಕಾಪಾಡುವ ಸಲುವಾಗಿ, ಆತನಿಗಾಗಿ, ಆಕೆ ಆತ ನನ್ನು ತೀರಷ್ಟರಿಸಿದಂತೆ ತೋರಿಗೊಡುತ್ತಿದ್ದಳು. ತಾನು ‘ಹೂ’ ಎಂದರೆ ಸಾಕು, ಮರುದಿನವೇ ಆತ ತನ್ನನ್ನು ಲಗ್ಗುವಾಗುವನೆಂದು ಆಕೆಗೆ ಗೊತ್ತಿತ್ತು! ಅದರೆ ಅವನಿಗಾಗಿ, ಬಂಳಿನಲ್ಲಿ ತನ್ನ ಪಾಲಿಗೆ ಬಂದ ಬಸವಿತ್ತುನ್ನಷ್ಟೇ ಭುಂಜಿಸಿರಲು ಸಿದ್ಧಾಂತಾಗಿದ್ದ ಳು ಆ ಬಸವಿ.... ಜಿರತ್ತಾಗಿನಿ.

“ಇಲ್ಲ. ನಾನು ನಿನ್ನನ್ನು ಲಗ್ಗು ಆಗೋದಿಲ್ಲ. ನಿನಗೆ ಸರಿಯಲ್ಲ ಅದು. ನಾನು ಚೆಂಗಳಾರು ಹೇಟಿಗೆ ಹೋಗ್ತೇನೇ. ನನ್ನನ್ನು ಮರಿತುಬಿಡು” ಎಂದೆಳು.

* * * *

ಆಕೆ ಒಂದು ದಿನ ಇದ್ದಕ್ಕಿದ್ದ ಹಾಗೆ ಹೆಚ್ಚಿಯಿಂದ ಹೊರಟು ಹೋದದ್ದು ಖಾರಿನವರಿಗಾರಿಗೂ ಅಜ್ಞರಿ ಎನಿಸಲಿಲ್ಲ. ಹೆಚ್ಚಬರಿಗೆಲ್ಲಾ ಅನುಭವದಿಂದ ಗೊತ್ತಿತ್ತು, —ಹೆಚ್ಚಿಯ ಬಸವಿ ಇಂದಲ್ಲ ನಾಳೆ ಚೆಂಗಳಾರಿಗೆ ಹೋಗ್ತಾ ತೀ ಅಂತ. ಚೆಂಗಳಾರು ಹತ್ತೀ ಮೈಲಿ.

ಚೆಂಗಳಾರು! ಯಾವ ಬಗೆಯ ಜನ ಇಲ್ಲ, ಯಾವ ತರದ ದುಡಿಮೆ ಇಲ್ಲ — ಅಲ್ಲ. ಅಲ್ಲಿ ಅವಳನ್ನು ಹುಡುಕಲು ತೊಡಗಿದ ಆತ. ನಾಟಕದ ಕಂಪನಿಗಳಲ್ಲಿಲ್ಲ ವಿಚಾರಿಸಿದ. ನೋಡಲಿಕ್ಕೆ ಚೆನ್ನಾಗಿದ್ದಾ ಳೆ; ಚೆನ್ನಾಗಿ ಹಾಡುತ್ತಾ ಳೆ, ನಾಟಕ ಸೇರಿರಬಹುದು ಅಂತ. ಸಿಗಲಿಲ್ಲ. ಬದವರ ಕೇರಿಗಳು, ಗುಡಿಸಲುಗಳು ಮುಗಿದವು. ಭಿಕ್ಕುಕರ ಗುಂಪು ಆಯಿತು. ಹೋಟಿಲು ಗಳ ಮುಂದೆ, ಮಾರ್ಕೆಟ್‌ನಲ್ಲಿ, ಹೇಟಿಗಳಲ್ಲಿ ಹುಡುಕಿದ. ಇಲ್ಲ, ಸುಳ್ಳವಿಲ್ಲ. ಆತನಿಗೆ ಬೇಜಾರಾಗಲಿಲ್ಲ. ಹಂಗಿಲ್ಲದೆ ರಾತ್ರಿಯನ್ನದೆ, ಮಳಿಬಿಸಿಲ್ಲದೆ, ಚೆಂಗಳಾರಿನಲ್ಲಿ ಅಲೆದು ಅಲೆದು ಅವಳನ್ನು ಹುಡುಕಿದ. ಒಂದು ಕಡೆಯಿಂದ ಚೆಂಗಳಾರನ್ನೆಲ್ಲಾ ಗುಡಿಸಿಕೊಂಡು ಬರುವವನಂತೆ ಆಕೆಗಾಗಿ ಶೋಧಿಸಿದ. ಎಲ್ಲಾ ಗಿರಣಿಗಳು, ಗಿರಣಿ ಕೂಲಿಕಾರರ ಕೇರಿಗಳು, ಅಕ್ಕಿಹೇಟಿ, ಹತ್ತಿಹೇಟಿ, ಚಿಕ್ಕಹೇಟಿ, ಬಳ್ಳಿಹೇಟಿ, ಒಂದೊಂದಾಗಿ ಮುಗಿದವು. ಆಕೆ ಸಿಗಲಿಲ್ಲ; ಆತ ಬಿಡಲಿಲ್ಲ. ದುಡಿಯುತ್ತೇನೇ ಎಂದು ಬಂದ ಹರೆಯದ ಹುಡುಗಿ, ಬಸವಿಯಾದ ಬಿನ್ನಾಗಿತ್ತಿ, ಚೆಂಗಳಾರು ಹೇಟಿಯಲ್ಲಿ ಯಾವ ಗತಿಗೆ ಬರಲಿಕ್ಕಿಲ್ಲ ಎಂಬುದು ಅವನಿಗೆ ತಿಳಿಯದಿರಲಿಲ್ಲ. ಅಂತಲೇ ಅವನು ಹುಡುಕಬಾರದ ಕಡೆ ಹೋಗಬಾರದ ಕಡೆ ಹುಡುಕಿದ, ಹೋಕ್ಕೆ. ಉಹುಂ, ಸದ್ಯ ಇಲ್ಲ. ಒಂಟಿಯಾಗಿರುವ ಹುಡುಗಿಯರಿಗೆ ಆಹ್ವಾನವಿತ್ತು, ತಮ್ಮ ಮನೆಯಲ್ಲಿ ಒಂದೆರಡು ಕೋಟಿಗಳನ್ನು ಅವರಿಗೆ ಬಾಡಿಗೆ ಕೊಟ್ಟಿ, ಅನಂತರ ಅವರನ್ನೇ ಬಾಡಿಗೆ ವಸ್ತುಗಳನ್ನಾಗಿ ದುಡಿಸುವಂಥವರ ಮನೆಗಳನ್ನೂ ಆತ ಬಿಡಲಿಲ್ಲ. ಇಲ್ಲ, ಅಲ್ಲಿ ಸಿಗಲಿಲ್ಲ; ದೇವರ ದಯೆ!

ಒಂದು ದಿನ ತಾನು ಅದುವರೆಗೆ ಹುಡುಕಿದ ಕೇರಿಯನ್ನು ಬಿಟ್ಟು ಬೇರೊಂದು ಕೇರಿಗೆ ಹುಡುಕಲು ಬಂದ. ಅಲ್ಲಿ ತಾನು ತಂಗಿರಲು ಒಂದು ಕೋಣೆಯನ್ನು ಹುಡುಕುತ್ತಾ ಒಂದು ಮನೆ ಬಳಿಗೆ ಬಂದು ಬಾಗಿಲು ತಪ್ಪಿದ. ಬಾಗಿಲು ತಿಗೆದು ಹೊಸಲ ಬಳಿ ನಿಂತೆ ಒಬ್ಬ ಮುದುಕೆ—ಹುತ್ತದಲ್ಲಿನ ಹಾವಿನಂತೆ.

“ಬಾಡಿಗೆಗೆ ಕೋಣೆ ಇದೆಯೆ” ಎಂದು ಕೇಳಿದ.

ಆಕೆ ಅಶನನ್ನು ಒಳಗೆ ಕರೆದುಕೊಂಡು ಹೋದಳು. ಕೊಳೆಕು ಮನೆ, ಕತ್ತಲು ಗವಿ. ಒಳಗೆ ಹೋದರೆ ಉಸಿರು ಕಟ್ಟಿವಂತಿತ್ತು. ಆ ಮನೆಯೊಳಗೆ ಒಂದು ಕೊರ್ಕಿ. ಅದರೊಳಗೆ ಇಬ್ಬರೂ ಬಂದರು.

“ಈ ಕೋಣೆ ಇದೆಯಷ್ಟು. ಇದನ್ನು ಬಾಡಿಗೆಗೆ ಕೊಡುತ್ತೀನೆ. ನಾನು ಒಳ್ಳೇ ಜನಕ್ಕೇ ಬಾಡಿಗೆಗೆ ಕೊಡುತ್ತಾ ಬಂದಿರೋದು. ಅಂಥ ಇಂಥಾವರನ್ನು ಸೇರಿಸುವುದಲ್ಲ. ನನಗೆ ಕೂಲಿನಾಲಿಯಿಂದ ಬರ್ಜೇ ಮೂರು ಕಾಸಿಗೆ ಈ ಬಾಡಿಗೇನೂ ಸೇರಿದರೆ ಹೊಟ್ಟೀಗೂ ಬಟ್ಟೀಗೂ ಆಗುತ್ತದೆ ಅಂತ ಬಾಡಿಗೆಗೆ ಕೊಡುತ್ತೀನೆ, ಅಪ್ಪೆ—ಅದೂ ಒಳ್ಳೇ ಜನಕ್ಕೆ ಮಾತ್ರ. ತಿಂಗಳಿಗೆ ಎರಡೂ ವರೆ ರೂಪಾಯಿ. ಮುಂಚಿಯೇ ಕೊಟ್ಟಿ ಬಿಡಬೇಕು. ಈ ಕೋಣೆ ಖಾಲಿ ಇರೊದು ಅವರೂಬ.”

“ಹಾಗಾದರೆ ಬಹೆಳ ಜನ ಬಂದು ಹೋಗ್ತಾ ಇರುತ್ತಾರೇನು, ನಿಮ್ಮ ಮನೆಗೆ ಬಾಡಿಗೆಗೆ.”

“ಹೂಂ. ಪ್ರೋಲೀಸ್ ಕಾನಿಸ್ಟ್ರೇಬಲ್ ಬೈಯಣ್ಣ ಇದ್ದ ಮೂರು ತಿಂಗಳು—ದಫ್ರೆಡಾರಿ ಪಿರೇಸಿಂಗಿಗೆ ಬಂದಿದ್ದ ; ದೊಡ್ಡಬಳ್ಳಾಪುರದವನು. ಅವರೂ ಮನುಷ್ಯ. ಒಂದು ಕಾಸೂ ಬಾಡಿಗೆ ನಿಲ್ಲಿಸಲಿಲ್ಲ. ಆದರೆ ಹಿಂದೆ ಏಕಾಂತಪ್ಪ ಇದ್ದ, ಆರು ತಿಂಗಳು. ಕೆಲಸ ಹುಡುಕಿ ಹುಡುಕಿ ಹಣ್ಣುಗಿ ಹೋದ. ಆದರೂ ಬಾಡಿಗೆ ಕೊಡೊದು ಬಂದು ತಿಂಗಳೂ ಬಿಡಲಿಲ್ಲ— ಈಚೆಚಿಗೆ ಶಿದ್ದಪ್ಪ ಇದ್ದ ಸ್ವಲ್ಪ ದಿನ. ಬಿನ್ನಿಮಿಲ್ಲಿನಲ್ಲಿ ಕೆಲಸಮಾಡು ತ್ತಿದ್ದ ಳು. ಲಗ್ನ ಆಯ್ತು ಅವಳಿಗೆ. ಇನ್ನು ದಂತ ಹುಡುಗಿ. ಕಡೇನುನೇ ಅಯ್ಯನವರೇ ಲಗ್ನ ಮಾಡಿಸಿದ್ದು.”

“నాను ఇర్కేనే ఈ కోణయల్లి. ఇగో ఎరడూవరీ రూపాయి....ఆజ్ఞ! ఇల్లిగేనాదరూ ఒబ్బు హుడుగి బందిద్దాళి?— హదినేంటు వష—నోడోకే చెన్నుగిదాళి—హేసరు చెన్ని—గల్లడ మేలే కాసినగల నీరిలమళ్ళె, కళకళిసి నగుత్తూ ఇరోదు—”

“ఇల్ల. అంథ హుడుగినే కాణి నాను. ఆదూ ఆల్లదే ఇల్లి ఒళ్ళే జనక్కే మాత్ర నాను జాగ కోడోదు. కేళిదవంగెల్లా కోడోదిల్ల. తిద్దవ్వ ఇద్దు; చెస్తుదంథ హుడుగి; లగ్గ ఆగి హోదళు.”

ఇల్ల, ఇల్ల, ఇల్ల! ఆరేళు తింగళాయితు; ఎల్లేల్లి హుడురి దరూ ఇల్ల, ఇల్ల, ఇల్ల! ఎల్లా జాగదల్లూ హుడుకియాయ్తు. తన్న స్థితియ జన ఇరబహుదాద కడియల్లేల్లా నోడియాయ్తు. ఎల్లి హోదరూ ఒందే ఉత్తర—‘ఇల్ల.’ ఆదరూ బెంగళారు బెంగళారు ఎందు సదా జపిసుక్తిద్ద ఆవళు ఈ బెంగళారిన కరాళ కగ్గత్తలేయ గపియిందరల్లేల్లో హుడుగి హోగిద్దాళిందే ఆతన సంచికె. శోధిసియే బిడబీకేంబ చిత్త బలియితే హోరతు బడ వాగలిల్ల. ఆతన జీవనదల్లిద్దుదు ఒందే సాధనే—ఆకేయ శోధనే.

ఆజ్ఞ హోదమేలే బాగిలన్న ముందక్కే మాడి కోణయన్న సూక్ష్మవాగి పరీక్షిసిద. ఈన హోడిదు ఒందు వారద మేలాగిత్తు. మూలిగళల్లి జీడర బలే సాలుగట్టిద్దవు. బాగిలహింది ఒందు హళియ చూపే సుక్తి ఇష్టిత్తు. ఇన్నొన్నందు మూలియల్లి ఆధ్య శిథిలవాగిద్ద కసబరికి ఇత్తు. ఇవేరదు సామానుగళన్న వునే మాలికళు బాడిగి దారర ఉపయోగక్కేందు ఉదార మనస్సినింద కోట్టిద్ద ళు.

ఆత, చూపేయన్న జర్రిందు బిచ్చి గోడియ పక్కక్కే హాసిద. ఒందిష్ట ధాళు నేలద మేలినింద మేలక్కే కారి, ఒందు వారద తమ్మ పూననిద్దియన్న భంగమాడిదవరన్న నోఇఁవంతే ఆతన సుత్త ముళదాడివు. చూపేయ మేలే కందుబంద ఒండిరకు తగణిగళు కూడలే కడ్డగళ సందుగళల్లి మాయవాదవు.

ಆತ ಕಾಲು ಚಾಚಿಕೊಂಡು, ಗೋಡೆಗೆ ಒರಗಿಕೊಂಡು ಆ ಭಾವೇಯ ಮೇಲೆ ಕುಳಿತುಕೊಂಡ. ಎದುರಿಗೆ ಒಂದು ಮಾಡ. ಅದರ ಬಾಗಿಲು ಒಂದು ಮುರಿದು ಹೋಗಿತ್ತು. ಅದನ್ನೇ ನೋಡುತ್ತಾ ಕುಳಿತ.

ಆ ಕೋಣೆಯಲ್ಲಿ ತನ್ನ ಕಾಗೆ ಇನ್ನೆಷ್ಟು ತರದ ಜನ ಬಂದಿರಲಿಲ್ಲ.... ಇದ್ದಿರಲಿಲ್ಲ.... ಅನೆಂತರ ಬಂದ ಹಾದಿ ಹಿಡಿದು ಹೋಗಿರಲಿಲ್ಲ. ಆ ಕೋಣೆಯ ಹಿಂದಿನ ನಿವಾಸಿಗಳು ಬಿಟ್ಟು ಹೋಗಿರಬಹುದಾದ ಕುರುತುಗಳ ಮೂಲಕ ಅವರ ಶ್ರಯಿಗಳನ್ನು ಜಿತ್ತಿಸಿಕೊಳ್ಳಲಾರಂಭಿಸಿದ.... ಗೋಡೆಗಳ ಮೇಲೆಲ್ಲಾ ಅಲ್ಲಲ್ಲಿ ಬರೆಸಿದ ಬೆರಳ ಗುರುತುಗಳು, ಸದಾ ನೇಶ್ವರ ಶಿಕ್ಷಣತ್ವ ಸೀನುತ್ತಾ ಸಿಂಬಳದ ಬೆರಳುಗಳನ್ನು ಗೋಡೆಗೆ ಬರಿಸುತ್ತಾ, ಉದ್ದೇಶೀಗದ ಬೀಟೆಯಾದು ತ್ತಿದ್ದ ಏಕಾಂತಪ್ರನನ್ನು ನೆನೆಸಿಗೆ ತರುತ್ತಿದ್ದನು. ಪಕ್ಕದ ಗೋಡೆಯಲ್ಲಿ ಸುಮಾರು ಆರು ಅಡಿ ಎತ್ತರದಲ್ಲಿ, ಗೋಡೆಯಲ್ಲಿಯೇ ಹೊತ್ತಿದ್ದ ಆ ಮುರು ಕಲು ಕನ್ನಡಿಯ ಮೂಳೆ ಕಾನ್ನಾಸ್ತೀಬಲ್ಲ ಬೈಯಣ್ಣ ಎಷ್ಟು ಸಲ ನಿಂತು ಕೊಂಡು, ರುಮಾಲಿನ ಅಂಚನ್ನು ತಿದ್ದಿ ಕೊಳ್ಳುತ್ತಿರಲಿಲ್ಲ?

ಆ ಕೋಣೆಗೆ ಒಂದೂ ಕೆಟಿಕಿ ಇರಲಿಲ್ಲ. ಮೇಲಿನ ಬಂದಿರಿಂದು ಹಂಚು ದಯೆಯಿಟ್ಟು ಮುದಿದುಹೋಗಿದ್ದು ದರಿಂದ, ಆ ಕೋಣೆಗೆ ಸ್ಥಳ್ಯ ಬೆಳಕು ಬರುತ್ತಿತ್ತು. ಅದೇ ಆ ಕೋಣೆಗೆ ಒಪ್ಪಿ. ಗಾಳಿಯ ಅಲುಗಾಟಿಕ್ಕೂ ಆಸ್ವದ ವಿರಲಿಲ್ಲ. ಗಾಳಿಯನ್ನೇ ಸರೆ... ಕಿದ್ದಳು ಆ ಅಜ್ಞ, ಆ ಕೋಣೆಯಲ್ಲಿ. ಆ ಕೋಣೆಯ ತುಂಬ ಭಾರವಾದ ಆಹಿತವಾದ ಮುಗ್ಗಿವಾಸನೆ ತುಂಬಿತ್ತು. ಹೊಸದಾಗಿ ಬಂದವರಿಗೆ ವೊದಲು ವೊದಲು ಆದು ಎದೆಯ ಮೇಲೆ ಭಾರ ಹೇರಿದ ಹಾಗೆ ಕಂಡುಬಂದು, ಅನೆಂತರ ಕ್ರಮವಾಗಿ ಆದು ಆಭ್ಯಾಸವಾಗಿ, ಪರಿಶಿತವಾಗಿ ಸ್ತ್ರಿಯವಾಗಿ, ಹೊರಗಿನ ಗಾಳಿಯೇ ಕಡೆಯಲ್ಲಿ ಆಸಾಧ್ಯವಾಗಿ ಬಿಡುತ್ತಿತ್ತು. ಆತ ಈ ಹೊಸ ವಾತಾವರಣವನ್ನು ಪರಿಚಯಮಾಡಿ ಕೊಳ್ಳುತ್ತಾ ಹಳಬನಾಗುತ್ತಿರುವಾಗ, ಜಂಪು ಬಂತೋ ಏನೋ— ಇದ್ದ ಕ್ಷೀದ್ದ ಹಾಗೆ ಆ ಭಾರವಾದ ಮುಗ್ಗಿಲು ಗಾಳಿಯಲ್ಲಿ ತೇಲಿಕೊಂಡು ಬಂದ ಕೆಂಡ ಸಂಪಿಗೆ ಹೊವಿನ ತೀವ್ರಗಂಧಿ ಆತನನ್ನು ಎಚ್ಚರಗೊಳಿಸಿತು—ಮೈ ಮುಟ್ಟಿ ತಟ್ಟಿ ಎಬ್ಬಿಸಿದಂತೆ. “ಟಿ ಚೆನ್ನು” ಎಂದು ಉತ್ತರಕೊಟ್ಟಿ— ಏನೋ ಒಂದು ಕರಿ ಕೇಳಿದನನಂತೆ. ತತ್ತ್ವಾಕ್ಷರ ತನ್ನ ನೊತ್ತಿಗೆ ತಾನೇ ಚಕ್ಕಿನಾದ. ಆ ಗಂಧ

ఆవనన్న ఎడిబిడదే సుత్తుకొండు తచ్చికొండక్కిత్తు. తానూ ఆదన్ను ముట్టలు, హిడియలు తచ్చికొళ్లలు ఎరదు క్షేగళన్న జాచిద— ఆదు క్షేగే సిగబహుదేంబ భ్రాంతియింద. కెండసంపిగే హొవిన గంధ ఆవనన్న కరేయితి? యారో కూరిదంతి ఆగలిల్లవే హేశరు హిడిదు? ఆ గంధద ధ్వని. ఆవనన్న తచ్చి తప్పి ఎచ్చరిసలిల్లవే?

“ఆవళు ఖండిత ఇల్లిద్ద లు” ఎందు తనగే తానే ఆధ్య గట్టి యాగి హేళకొండ. . ఆనెంతర భంగనై ఎద్దు వింతుకొండ. కెండ సంపిగే ఆవళు అతికయవాగి బయసువ హూ. ఏనిల్లదిద్ద రూ కెండ సంపిగే ముడియదే బిడళు. హళ్లయ ముందిన కెండసంపిగే గిదద హూ గళ్లలు ఆవళ పాలే. ఆదే కెండసంపిగే కంపు! ఖండిత ఆవలద్ద లు ఇల్లి. కాగిద్దరే ఆవళ నేలెయు హత్తిర బంధకాగి. ఇష్టరల్లే సిగు త్తు లే. ఆ కంపు—కెండసంపిగే హొవిన ఆ కంపు—ఎల్లింద బంతు?

పునః ఆ కోణేయన్న సూక్ష్మవాగి గమనిసతీండగిద. ఎదురు మాడద బాగిల మేలే జోఎతుబిద్దిద్ద ఆ నొలిన హగ్గవన్న తండ వరు, అల్లగే బరువాగ తమ్మ ఆస్తి ఎనిసిద్ద కాసిగేయాదరూ ఒందు ఇద్దు, హోగువాగ ఆదూ ఇల్లదే, హగ్గవన్న బిట్టుహోగిరబేచు. ఆ మాడద ఒందు మూలెయల్లి కోళకు బాజణిగేయిందు బిద్దిత్తు. ఆదర మురుకు హల్లుగళిగే నాల్చ్చారు హరకుకుదలు సుత్తుకొండిద్దవు. మా దద మేలే ఎరదు మోళిగళన్న హోడేదు ఆవుగళ మేలే ఒందు జాకా యికలిగి ఇట్టిత్తు. ఆదర మేలే ఒందుకడె ధూళు ముచ్చిద్ద వ్యాసిలేఇ డబ్బి ఇత్తు. ఇన్నొందు కడె ఒందు హళే బట్టియ తుందు ఇత్తు. ఆ బట్టియ తుండన్న తిగిదుకొందు మూసినోఇద. ఒళ్లుత్తు య గమట్ట వాసనే బరుత్తు ఆరివేయింద! వాకరికే ఒందంతాగి ఆ ఆరివేయన్న నేలద మేలే బిసాటిద. లాకు....అవళు అల్లిద్ద కురుకు ఏనొంది కాణిసలిల్ల. ఆ బాజణిగే ఇంధవరదెందే హేళువంతిరలిల్ల; యార దాదరూ ఆగిరిబహుదు. దారి తప్పిద నాయి నేలెయన్న హుడుకువంతి ఆవను ఆ కోణేయల్లి ఆవళ నేలెయు కురుకిగాగి సుత్తొందిబిట్ట. మూలే, బిరుకు, బాగిల హిందే, కసకడ్డ యావుదన్న బిడలిల్ల.

ಆನಂತರ ಕೈಗಳನ್ನು ಬೆಷ್ಟೆ ಹಿಂದೆ ಕಟ್ಟಿಕೊಂಡು ಆ ಕೋಣೆಯಲ್ಲಿ ಸುತ್ತಲಾ ರಂಭಿಸಿದ. ಆಕೆ ಆ ಕೊರಡಿಯಲ್ಲಿ, ಅಲ್ಲಿ, ತನ್ನಲ್ಲಿ, ತನ್ನ ಮೇಲೆ, ತನ್ನ ಸುತ್ತ, ತನ್ನನ್ನು ತಬ್ಬಿಕೊಂಡು, ತನ್ನಲ್ಲಿ ಲೀನವಾಗಿ, ಇರುವಂತೆ ಅತನಿಗೆ ಭಾಸವಾಯ್ತು. ಯಾವುದು ವೇದಲು ಸಹಕ್ಕೆಂದ್ರಿಯಕ್ಕೆ ಮಾತ್ರ ಗೋಚರ ವಾಯೋ ಆದು ಬಾಹ್ಯೇಂದ್ರಿಯಗಳಿಗೂ ತಿಳಿಯಬರುತ್ತಿದ್ದಂತೆ ಅನಿಸಿತು ಅವನಿಗೆ. “ಓ ಚಿನ್ನಿ” ಎಂದು ಓಗೊಟ್ಟಿ—ಪುನಃ ಸುಳಿದುಬಂದ ಕೆಂಡ ಸಂಪಿಗೆ ಹೂವಿನ ಗಂಧದ ಕರೆಗೆ. ಮತ್ತೆ ಬೆಳ್ಳಿದ ತನ್ನ ಧ್ವನಿಗೆ. ಎಲ್ಲಿಂದ ಬಂತು ಕೆಂಡಸಂಪಿಗೆ ಹೂವಿನ ಆ ಕಂಪು! ಮತ್ತೆಲ್ಲಿಂದ ಬಂತು ಆ ಕಂಪಿಗೆ ಧ್ವನಿಕಶ್ಮಿ!!

ತಲೆಯೆತ್ತಿ ನೋಡಿದ. ಮೇಲೆ ಭಾವಣೆಯ ಮಧ್ಯದಲ್ಲಿ ಒಂದು ಸೂರ್ಯ ಅಡ್ಡ ಹೋಗಿತ್ತು. ಅಷ್ಟೇ. ಬಾಗಿಲ ಹಿಂದಲ ಕಂಬ ಆರ್ಥಗೋಡಿಯೆ ಒಳಗೆ ಹುದುಗಿಹೋಗಿ ಅದರ ಕೆವಿ ಗೋಡಿಯ ಹೋರಗೆ ಉಚಿ ಖಂಡಿತ್ತು. ಕೂಡಲೇ ಅಲ್ಲಿ ಕೈಹಾಕಿದ. ಆರ್ಥ ಸೇದಿಟ್ಟಿದ್ದ ಬೀಡಿಯೋಂದು ಸಿಕ್ಕಿತ್ತು. ಜಿಗುಪ್ಪೆಯಿಂದ ಅದನ್ನು ಮೂಲಿಗೆ ಬಿಸಾಡಿ ಕೈಧೂಳನ್ನು ಜಾಡಿಸಿಕೊಂಡೆ. ಆಕೆ ಅಲ್ಲಿದ್ದಳೆಂದು ಅವನಿಗೆ ಭಾಸವಾಗುತ್ತಿತ್ತು. ಆದರೆ ನೆಲೆ ಸಿಕ್ಕಲಿಲ್ಲ; ಕುರುಹು ಕಾಣಲಿಲ್ಲ.

ಅಜ್ಞಯ ಸೇನಪಾಯ್ತು. ಬಾಗಿಲು ತೆಗೆದು ಓಡಿದ ಆಕೆಯ ಬಳಿಗೆ. ಹೋರಗಡೆ ಜಗಲಿಯ ಮೇಲೆ ಕೂಳತುಕೊಂಡು ಹೋಗಿಸೋಪ್ಪು ತಿಕ್ಕುತ್ತಿದ್ದ ಈ ಅಜ್ಞಿ. ಸಾಧ್ಯವಾದಪ್ಪು ಶಾಂತತೆಯ ನೋಗು ಹಾಕಿ “ಆ ಅಜ್ಞ, ಆ ಕೋಣೆಯಲ್ಲಿ ನನಗೂ ಮುಂಚೆ ಯಾರಿದ್ದರು” ಎಂದು ಕೇಳಿದ.

“ಯಾಕಣ್ಣ, ಹೇಳಿದೆನಲ್ಲಾ ಆಗ್ನೆ—ಶಿದ್ಧವ್ಯ ಇದ್ದದ್ದು. ಅವರಂತಿ ಹುಡುಗಿ—ಲಗ್ಗುವಾಡಿಕೊಂಡವೇ, ಈಗ; ಕಡೇಮನೇ ಅಯ್ಯನವರೇ ಲಗ್ಗು ಮಾಡಿಸಿದ್ದು. ಒಂದು ಕಾಸು ಬಾಡಿಗೇನೂ ಬಾಕಿ ಇರಲಿಲ್ಲ. ನಾನು ಅಂಥಾ ಇಂಥಾ ಜನಕ್ಕೆ ಬಾಡಿಗೆ ಕೊಡೋದೇ ಇಲ್ಲ.”

“ಆ ಶಿದ್ಧವ್ಯ—ಶಿದ್ಧವ್ಯ—ಹೇಗಿದ್ದ ಈ, ನೋಡಲಿಕ್ಕೆ ?”

“ಕರ್ತೃಗೆ, ಗಿಡ್ಡಕ್ಕೆ ಇದ್ದ ಈ—ಆದರೂ ಒಳ್ಳೇ ಹುಡುಗಿ.”

“ಅದಕ್ಕೆ ಹಿಂದೆ ಯಾರಿದ್ದರು?”

“ಕಾನಿಸ್ಪೇಬಲ್ ಚೈಯಣ್ಣ—ದಫೇದಾರಿ ಟಿರೇನಿಂಗಿ—”

ಆತ ಹತ್ತಾಶನಾಗಿ ಹಿಂದಿರುಗಿದ. ನಿಧಾನವಾಗಿ ಕೋಣೆಗೆ ಬಂದ. ಜಿಗುಪ್ಪೆ ಜಿಗಳಿಯ ಹಾಗೆ ಅಂಟಿತ್ತು ಅವನನ್ನು. ಕೊತಡಿಗೆ ಹೋಗಿ ಬಾಗಿ ಲನ್ನು ಹಾಕಿ ಭದ್ರವಾಗಿ ಚೆಲಕ ಹಾಕಿಬಿಟ್ಟು. ಅನಂತರ ಮಾಡದ ಬಾಗಲ ಮೇಲೆ ಜೋತುಬಿದ್ದಿದ್ದ ನೂಲಿನ ಹಗ್ಗಿನನ್ನು ತೆಗೆದುಕೊಂಡು ಒಂದು ತುದಿ ಯನ್ನು ಮೇಲಿನ ಆಡ್ಡಿಸೂರಿಗೆ ಕಟ್ಟಿ, ಜಗ್ಗಿನೋಡಿ ಸಮಾಧಾನಹೊಂದಿದ. ಇನ್ನೊಂದು ತುದಿಗೆ ಸರಿಗಂಟು ಹಾಕಿ, ಬಾಗಿಲನ್ನೊಮ್ಮೆ ನೋಡಿದ.

* * * *

ಅಧ್ಯ ಗಂಟೆ ಆಗಿರಬಹುದು. ಹೋರಗಡೆ, ಅಜ್ಞ ಎಲೆ ಅಡಿಕೆ ಹೋಗಿ ಸೊಲ್ಲು ಹಾಕಿಕೊಂಡು ಮಾಮೂಲಿನಂತೆ ಎದುರು ಓಬಕ್ಕನ ಮನೆಗಿ ಹೋದಳು---ಮಜ್ಜಿಗೆ ತರುವುದಕ್ಕೆ.

“ಯಾರೋ ಬಾಡಿಗೆ ಗಿರಾಕಿ ಬಂದ ಹಾಗಿತ್ತು” ಎಂದಳು ಓಬಕ್ಕೆ.

“ಹೌದನ್ನು ಬಂದನ್ನೇ. ಎರಡೂವರೆ ರೂಪಾಯಿ ಆಗಲೇ ಕೊಟ್ಟಿವೆ. ಒಳಗೆ ಮಲಗ್ಗೆನ್ನೇ. ನಿದ್ದೆನಾಡ್ತೂ ಇರಬೇಕು ಆಗ್ಗೆ.”

ಓಬಕ್ಕು ಧ್ವನಿ ತಗ್ಗಿಸಿ “ಹೇಳ್ಣಿನವ್ವು ಆ ಸಮಾಚಾರಾನ, ಅವನಿಗೆ” ಎಂದುಸುರಿದಳು.

ಅಜ್ಞ ತಲೆ ಅಲ್ಲಾಡಿಸಿದಳು. “ಎಲ್ಲಾ ದೂರ ಉಂಟೀ—ಆ ಕೋಣೆಲಿ ಏನು ನಡಿತು ಅಂತ ಹೇಳ್ತಾರೆ.”

“ನಿಜ ಕಣವ್ವು. ಆ ಹುಡುಗಿ ಆ ಕೋಣೆಲಿ ನೇಣು ಹಾಕಿಕೊಂಡು ಸತ್ತು ಎಂಟು ದಿನ ಕೂಡ ಆಗಿಲ್ಲ ಅಂತ ಆತನಿಗೆ ತಿಳಿದರೆ, ಕಂಬಿ ಶೀತಾಯನು.”

“ಅದಕ್ಕೇ ಹೇಳಲಿಲ್ಲವ್ವು. ಆ ಹಗ್ಗಿ ಇನ್ನೂ ಆ ಕೋಣೆ ಒಳಗೇ ಇದೆ. ಅದ್ದೂ ಪಾಪ, ಆ ಹುಡುಗಿ ನೇಣು ಹಾಕಿಕೊಂಡು ಸತ್ತೂ, ಅವಳ ಗಲ್ಲದ ತುದಿಯ ಮೇಲಿನ ಕಾಸಿನಗಲದ ನೀಲಿಮಜ್ಜೆ ಕಳಕಳಿಸಿ ನಗುತ್ತಾ ಇತ್ತು— ಮಜ್ಜಿಗೆ ಕೊಡವ್ವು, ಹೋತ್ತಾ ಯ್ಯಾ ಹೋಗ್ಗೇಕು.”

—::—

ಸೂರ್ಯಾಕಾಂತಿ ಹಾ

ನಿಮೋನಿಯೊ ಮಹಾರಾಯನಿಗೆ ಹೆಣ್ಣು ಎಂತ ದಯಿ ಯೇ ! ಮತದ ಸ್ವಾಮಿಗಳು ಪ್ರವಾಸಮಾಡಿದಂತೆಲ್ಲಾ ಅವರ ಹಿಂದೇ ತಮ್ಮ ಸಂಸಾರಾನೆಲ್ಲಾ ಸಾಗಸ್ತಾ, ಜರುಗಿಸ್ತಾ, ಇರ್ತಾರಲ್ಲ, ಉಂಡಾಡಿಭಟ್ಟೆ ಜಟ್ಟಿಗಳು; ಆವರಲ್ಲಿ ಯಾರ ಮೇಲಾದರೂ ತನ್ನ ಪರಾಕ್ರಮ ತೋರಿಸಬಾರದೇ ನಿಮೋನಿಯೊ ಜಾಷ್ಟಪ್ಪ. ಉಂಹುಂ. ಪಾಪ ! ಬಳ್ಳ ಹಾಗೆ ಬಳಕುತ್ತಾ ಬೆಳ್ಳ ಹಾಗೆ ಚೊಕ್ಕಾಗಿರುವ ಸೀತಮ್ಮನ ಮೇಲೇ ಆವನ ಪ್ರತಾಪ. ಸರಿ; ಸೀತಮ್ಮನ ಗಂಡ ರಘು ಕಡೆಯಿಂದ ಡಾಕ್ತರಿಗೆ ಬಂತು ಬುಲಾವಾ.

ಹಂದಾಯ್ತು, ನಾಲ್ಕಾಯ್ತು, ಹತ್ತಾಯ್ತು, ಇಪ್ಪತ್ತಾಯ್ತು ದಿನ. ದಿನ ಸವೆದೆಂತೆ ಸೀತಮ್ಮನೂ ಸವೆದು ಸಿಕ್ಕಟ್ಟಿಗೆ ಆದಳು. ಜ್ವರದ ತಾಪ ಇಳೀಲಿಲ್ಲ. ಒಂದು ದಿನ ಡಾಕ್ತರು ಬೆಳಿಗ್ಗಿ ವಾಮಾಲಿನಂತೆ ಒಂದು ಸೀತಮ್ಮನ್ನು ಪರಿಶೈ ಮಾಡಿ, ಧರ್ಮಾರ್ಥಿರನ್ನು ಶಿಟ್ಟಿಕಿಗೆ ಅಡ್ಡ ಹಿಡಿದು ನೋಡುತ್ತಿದ್ದಾಗ, ಆವರ ಹಿಂದೇನೇ ರಘು ಬಗ್ಗೆ ನೋಡಿದ. ನೂರಾನಾಲ್ಕು ಮೇಲಿತ್ತು.

ಡಾಕ್ತರರ ಮುಖ ಗಂಭೀರವಾಗಿತ್ತು. ರಘುನ್ನು ಹೊರಗಡೆ ವರಾಂ ಡಾದ ವರೀಗೂ ಕರೆದುಕೊಂಡು ಬಂದು, ವಯೋಭಾರದಿಂದ ಕಣ್ಣುಗಳ ಮೇಲೆ ಬಾಗಿ ಬಿದ್ದಿದ್ದ ಬೆಳ್ಳ ಹುಬ್ಬನ್ನು ಸ್ವಲ್ಪ ಮೇಲೆತ್ತಿ “ ರಘು, ನಿರಾಶಿ ಅಂತ ಹೇಳೋದಿಲ್ಲ. ಆದರೂ ಆಶೆ ಅನ್ನೊಂದು ಆಕಾಶಕ್ಕೆ ಹಾರ್ತಾ ಇದೆ. ಈ ಜ್ವರ, ಈ ಕೆಮ್ಮು ಇದಕ್ಕೆಲ್ಲ, ನಾನು ಹೆದರೋಂದು. ನಾಡಿ ಚೆನ್ನಾಗಿದೆ, ಎದೆ ಕೆಟ್ಟಿಲ್ಲ. ಆದರೆ, ಆಕೆಯ ದೇಹಾಲಸ್ಯಕ್ಕಿಂತ ಆಕೆಯ ಮನಸ್ಸಿನ ಸ್ಥಿತಿಯೇ ನನ್ನ ಬೆದರಿಸುತ್ತಿರೋಂದು. ನಿನ್ನ ಹೆಂಡತಿಗೆ ಏನಾದರೂ ಮನೋರೋಗ ಇದೆಯೇ ? ”

“ ಇಲ್ಲ. ಏನೂ ಇಲ್ಲ ಮಕ್ಕಳಾಗಲಿಲ್ಲ—ಅಂತ—” “ ಸರಿ ಬಿಡು. ಅದು ಇದ್ದೇ ಇರುತ್ತೆ ಹಡೆದೇ ಇದ್ದ ಹೆಂಗಸರಿಗಲ್ಲ. ಹಾಗಿದ್ದರೆ ನಿಕ್ಕತ್ತೆ ಅಂತಿಮಿನಿ. ಅಂತು ನೋಡು, ಡಾಕ್ಟರನ್ನೇ ರೋಗಿ ದಿನ ವಾರ ನಷ್ಟತ್ತ ತಿಥಿ ಹೇಗಿದೆ ಅಂತ ಕೇಳಿದರೆ ಕೊಡೋ ಓಪಫಿಯಲ್ಲಿ ಹನ್ನೆರಡಾಂತಿಗೆ ಗುಣ ಇಂಗಿ ಹೋಗುತ್ತೆ. ಜ್ವರ ವಾಸಿ ಆಗುತ್ತೇ ಅನ್ನುವ ಧೈರ್ಯ ಡಾಕ್ಟರರಿಗಿಂತ ಹೆಚ್ಚುಗಿ ರೋಗಿಗೆ ಇರಬೇಕು. ಇಲ್ಲದಿದ್ದರೆ ಕವ್ವ. ಏನೋ ಈ ರೋಗ ದಲ್ಲಿ ಉಳಿಯೋದಿಲ್ಲ ಅಂತ ಅನುಮಾನ ಬಂದುಬಿಟ್ಟಿದೆ ನಿನ್ನ ಹೆಂಡತಿಗೆ.”

“ ಏನು ಮಾಡಬೇಕು ಮತ್ತೆ ?”

“ ಆಕೆಗೆ ಸಂತೋಷವಾಗುವ ಹಾಗೆ ಮಾತನಾಡುತ್ತಿರಬೇಕು. ಆಕೆಗೆ ಇವ್ವಾದ ವಿಚಾರವನ್ನೇ ಪ್ರಸ್ತಾಪಿಸಬೇಕು. ಜೀವನದಲ್ಲಿ ಆಸಕ್ತಿ ಹುಟ್ಟುವ ಹಾಗೆ ಮಾಡಬೇಕು. ಬ್ರಿಂಜು ಬಳಿ—ರೈಲುಡಾಬು—ಹೀಗೆ ಏನಾದರೂ ಹೋಸ ನಮೂನೆ ಅಭರಣದ ಮಾತು, ಹೀಗೆಲ್ಲ ಇರುತ್ತಲ್ಲ.”

ಡಾಕ್ಟರು ಹೋದ ಮೇಲೆ ರಥು ರೋಗಿಯ ಕೋಣಗೆ ಕೂಡಲೇ ಹೋಗುವುದಕ್ಕೆ ಧೈರ್ಯ ಸಾಲದವನಾಗಿ, ಬೇರೆ ಕೌರಡಿಗೆ ಹೋಗಿ ಹಾಸಿಗೆಯ ಮೇಲೆ ಹೋರಳಾಡಿದೆ. ತಲೆದಿಂಬು ತೋರ್ಯು ತೋಪ್ಪೆಯಾಯ್ತು. ಆನೇಲೆ ಸಮಾಧಾನ ಮಾಡಿಕೊಂಡು ಬಜ್ಜಲಮನ್ನೆಗೆ ಹೋಗಿ ಮುಖವನ್ನು ತಟ್ಟಿರಲ್ಲಿ ತೋಳಿದುಕೊಂಡು, ಸೀತಾ ಮಲಗಿದ್ದ ಕೋಣಗೆ ಬಂದ. ಅವು ರಲ್ಲಿ ಕೋಣಯೋಳಿಗಿಂದ ಓಬಜ್ಜೆ ದೊರಗೆ ಬಂದಳು.

ಓಬಜ್ಜೆನೇ? ... ಆ ಮನೆ ಕೆಲಸಗಿತ್ತು, ಕಾವಲುಗಾತ್ತಿ, ರಕ್ಷೆ, ಅಧಿದೇವತೆ, ಅಜ್ಞ. ಎಕೆಯ ವಯಸ್ಸಿನಿಂದ ಇಲ್ಲಿಯವರಿಗೂ ಆ ಮನೆಯ ಮೂರು ತಲೆಮಾರಿನವರ ಸೇವೆ ಮಾಡಿ ಹಣ್ಣಾಗಿದ್ದ ಮುದುರೆ. ರಥೂನ್ನು ಎತ್ತಿ ಆಡಿಸಿದ ಅಜ್ಞ. ಆ ಉರಿನಲ್ಲಿ ರಥು ಕೆಲವರಿಗೆ “ ಸಾರ್ ”, ಕೆಲವರಿಗೆ “ ರಥುನಾಥರಾಯರು. ” ಕೆಲವರಿಗೆ ವಕೀಲರು, ಕೆಲವರಿಗೆ ಯಜಮಾನರು ಅದರಿಂದ ಓಬಜ್ಜೆಗೆ ‘ರಥುಪ್ಪ.’ ಆ ಮನೆ ಓಬಜ್ಜೆಗೆ ತನ್ನ ಮನೆಗಿಂತ ಸ್ವಂತ ಮನೆ. ಮಕ್ಕಳಿಲ್ಲ—ಗಂಡನಿಲ್ಲ; ರಥೂನ ಮೇಲೆ ಪುತ್ರವಾತ್ಮಕ. “ಸೀತಮ್ಮಸಿಗೆ ಜಂಪು ಹತ್ತಿದೆ. ನಾನು ವಸಿ ಮನೆ ತಾವ ಹೋಗಿ ಬತ್ತಿನಿ. ಇವತ್ತು ಸಂಜೀದೀಪ ಮುಟ್ಟಿಸಿದ ಮಾರ್ಹಿ ಕೇ ಬರೋದು ” ಎಂದಳು.

“ ಅದ್ವಾಕೆ ಅಪ್ಪು ಹೊತ್ತು ಓಬಜ್ಞಿ..”

“ ಏನು ಹೂಡು. ನಮ್ಮ ಪಕ್ಕದ ಮನೆ ಕಿಮ್ಮೆಟ್ ನ ಮಗಳು ಗೌರೀದು ಸೋಬಾನ ನಾಡಿದ್ದು. ಇಸೆ ಜ್ಯೇಶ್ ಮೇಲೆ ಒಸಿ ಚಿತ್ತಾರ ಬೆಂಬೀಕಂತೆ. ಒಂದೆಡು ಜಿತ್ತಾರ ಹಾಗೆ ಬರೆದು ಬರ್ತಿನಿ, ಮಧ್ಯಾಹ್ನ ಬಹೆ ಚೀಡವೇ..”

ರಘು ನಸುನಕ್ಕು “ ಏನಜ್ಞ, ಹುಡುಗ ಹುಡುಗಿಗೆ ದೃಷ್ಟಿ ತಾರೀತು ಅಂತ ಇನ್ನು ಕೈಲಿ ಚಿತ್ರ ಒರನುತ್ತಾರೇನು? ” ಎಂದ. ಓಬಜ್ಞಿಯನ್ನು ಕಂಡರೆ ರಘೂಗೆ ಸಲಿಗಿಯ ವಿನೋದ.

“ ಏ, ನಿಂಗೆ ತವಾನೆ ನನ್ನ ಕೂಡ. ಬಿಡು ಬಿಡು; ಒಂದಲ್ಲಿ ಒಂದಿನ ನಿನಗೂ ಒಸಿ ಬರೆದು ಹೋರಿಸ್ತಿನೆ, ಒಂದು ದಿವಿನಾದ ಚಿತ್ತಾರ. ಮೂಗಿನ ಮೇಲೆ ಬೆರಳು ಮಡಗಬೇಕು.” ಎಂದು ಹೇಳುತ್ತಾ ಓಬಜ್ಞಿ ಹೊರಟಿಳು.

ರಘು ಸೀತಾನ ಕೊರಡಿರೋಳಿಗೆ ಮೆಲ್ಲಗೆ ಬಂದ. ಹೊಡಿಕೆಯ ಅಲು ಗಾಟದ ಅಲೆಯು ಇನಿತೂ ಇಲ್ಲದಂತೆ ಹಾಸಿಗೆಯಲ್ಲಿ ಮಲಗಿದ್ದ ಳಿ ಸೀತಾ—ರೋಗದ ಸಿದ್ದ ಪೂಡುತ್ತಾ. ರಘು ಅವಳ ಮೂಲವನ್ನು ಕ್ಷಣಿಕಾಲ ಈಕ್ಕಿಸಿ ಅನಂತರ ಪಕ್ಕದಲ್ಲಿದ್ದ ವಿರಾಮ ಕಚ್ಚಿಯಲ್ಲಿ ಒಂದು ಪುಸ್ತಕವನ್ನೀಡುತ್ತಾ ಕುಳತ್ತ.

ಹಾಗೇ ಓದುತ್ತಾ ಇರುವಾಗ ರಘೂಗೆ ಸೀತಾ ಮಲಗಿದ್ದ ಮಂಚದ ಕಡೆಯಿಂದ ಗುಣು ಗುಣು ನಣ್ಣ ದೆಸಿ ಮೇಲೆ ಮೇಲೆ ಕೇಳಿ ಬಂದು, ಅವನು ಪುಸ್ತಕವನ್ನು ಬದಿಗಟ್ಟಿ ಮಂಚದ ಹಿಂದೆ ಬಂದು ನೋಡಿದ.

ಬ್ರಹ್ಮಕಲ ಬಿದಿರು ಕೈಯನ್ನು ಪ್ರಯಾಸದಿಂದೆತ್ತಿ, ಎದುರು ಶಿಟಿಕಿಯ ಕಡೆ ಬೆರಳಿನಿಂದ ಏನನ್ನೀ ಮತ್ತೆ ಮತ್ತೆ ಎಣಿಸುತ್ತಿದ್ದ ಳಿ. ಸೀತಾ “ಒಂದು....ಎರಡು....” ಅನಂತರ “....ಮೂರು....ನಾಲ್ಕು” ಅನಂತರ “ಒಮ್ಮೆ....ಆರು”....ಸ್ವಲ್ಪ ಕಾಲ ವಿರಾಮ. ಪುನಃ “ಒಂದು....ಎರಡು.”

ರಘು ಶಿಟಿಕಿಯ ಕಡೆ ನೋಡಿದ. ಎಣಿಸುವುದಾದರೂ ಏನನ್ನು? ಎದುರಿಗೆ ಶಿಟಿಕಿಯ ಹೊರಗಡೆ, ಪೋಳಿ ಗೋಡಿಯ ಮಗ್ಗುಲಿಗೆ, ಗೋಡಿಗೆ ಒತ್ತಿ ಕೊಂಡು ಅದರ ಎತ್ತರಕ್ಕೂ ಬೆಳೆದ ಸೂರ್ಯಕಾಂತಿ ಗಿಡವೋಂದಿತ್ತು. ಎಲೆ ಬಾಡಿದ್ದವು. ಶುದಿಯಲ್ಲಿ ಹೂವೋಂದು ಅರಳತ್ತು. ಅಲ್ಲಿ ಎಣಿಕೆಗೆ ಏನಿದೆ?

ಕಿಟಕಿಗೆ ನಾಲ್ಕೇ ಕಂಬಿ ಇದ್ದದ್ದು. ಅರರತನಕ ಎಣಿಕೆ ಬರುವ ಹಾಗಿರಲಿಲ್ಲ.
“ಏನು ಸೀತಾ ಎಣಿಸುತ್ತಿರೋದು ?”

“ಆರೇ.... ಆರೇ.... ಉಳಿದಿರೋದು.... ಈಗ ಬೇಗ ಬೇಗ....ಬೀಳಾ ಇದೆ....
ಮೊನ್ನೆ ಇಷ್ಟ.... ತ್ವಿರಡಿತ್ತु.....ಎಣಿಸ್ತೂ ಇದ್ದೆ ತಲೆ.... ದಿವ್ಯೋ
ಅಂತಿತ್ತು....ಆಗೋ ! ಒಂದು ಬಿತ್ತು....ವಡೇ....ಪಡೇ ಉಳಿತ್ತು.” ಸೀತಾ
ನಷ್ಟಿ ದೃಷ್ಟಿಯಿಂದ ಕಿಟಕಿಯ ಕಡೆ ಸೋಡುತ್ತಿದ್ದ ಳು.

“ಏನು ಸೀತಾ ಅದು, ವಡೇ ಉಳಿದಿರೋದು ?”

“ಎಲೇ.... ಸೂರ್ಯಕಾಂತಿ.... ಗಿಡದ್ದು. ಕಾಯಿಲೆ ಬಿದ್ದಾಗಿಂದ....
ಹುರು.... ಎಲೆ ಉದುರೋಕೆ.... ಒಂದೊಂದೇ ಎಲೆ.... ಉದುರುತ್ತಾ ಇದೆ.
ನನಗೊತ್ತು.... ಅದರ ಅಧ್ಯ.... ಎಲ್ಲಾ ಎಲೆ ಉದುರಿದ ಮೇಲೆ.... ಆ ಹೊ
.... ಆ ಹೊವ್ವಾ ಉದುರುತ್ತೆ.... ಆಗ.... ಆಗ....” ನಿಟ್ಟಿಸಿರು.

“ಇದೇನು ಸೀತಾ, ಹೀಗೆ ಹುಚ್ಚುಹುಚ್ಚು ವಾತಾಡ್ದಿ !”

“....ಆಗ....ಆಗ....ನಾನು....ನಾನೂ ಉದುರಿ....ಹೋಗ್ಗೇನೇ.”

ಸೀತೆ ಹನಿಗಳ್ಲಾಗಳಿಂದ ಎದುರಿನ ಗ್ರಿಡವನ್ನೇ ಸೋಡುತ್ತಿದ್ದ ಳು,
ಆಗಿದಲ್ಲಿ ತನ್ನ ಜೀವನವಿದೆಯೋ ಎಂಬಂತೆ. ರಘು ಅವಕ್ಕಿದುರಿಗೆ ಬಂದು,
ಹಾಸಿಗಿಯ ಮೇಲಿ ಕಿಟಕಿಗೆ ಅಡ್ಡ ಕುಳತು, ಅವಳ ಶಾದಲು ಸೇವರಿಸುತ್ತಾ
ಹುಸಿನಗೆ ನಕ್ಕು “ಏನು ಹುಚ್ಚು ಹುಡುಗಿಯ ಹಾಗೆ ಹರಟಿ ಹೊಡಿತ್ತೀರ್ಥಿ !”
ಸೀತಾ. ಓಬ್ಬಜ್ಞ ಕೇಳಿದರೆ, ನನ್ನನ್ನ ಸುವ್ಯಾನೆ ಬಿಡೋದಿಲ್ಲ. ಸೂರ್ಯ
ಕಾಂತಿ ಗಿಡಕ್ಕೂ ನಿನಗೂ ಏನು ಸಂಬಂಧ ? ಇಷ್ಟಕ್ಕೂ, ಹಾಗೆ ಸೋಡಿದರೆ
ನೀನೇ ನೀರೆರಿದು ಬೆಳಿಸಿದ ಗಿಡ ಅಲ್ಲವೇ ಅದು. ನೀನು ಕಾಯಿಲೆ ಬಿದ್ದಿ ;
ನೀರು ಹಾಕುವವರು ಯಾರೂ ಇಲ್ಲ. ವಿವರಿತ ಹಿನು ಬೇರೆ. ಅದಕ್ಕೆ ಎಲೆ
ಉದುರುತ್ತಾ ಇದೆ. ಅಷ್ಟೇ. ಇಷ್ಟಕ್ಕೆ ಹೆದರಿಕೊಳ್ಳುತ್ತಾರೆಯೆ ? ಈಗ ತಾನೆ
ಡಾಕ್ಟರು ಹೇಳಿಹೋದರು, ಹತ್ತರಲ್ಲಿ ಒಂಭತ್ತು ಭಾಗ ವಾಸಿ ಆಗಿಹೋಯ್ತು
ಅಂತ. ಇನ್ನೊಂದು ವಾರದಲ್ಲಿ ವೊದಲಿನ ಹಾಗೆ ಓಡಾಡಿಕೊಂಡಿರುತ್ತಿ .
ಪೂರ್ತಿ ವಾಸಿ ಅಗ್ಗಿ ; ಒಂದು ಹೊಸ ಚೈನ್ ವಾಡಿಸಿ ಕೊಡ್ದಿನಿ....ಹೋಗೇ

ವೈನೋ ನಮೂನೇದು. ಈಗ ಹಾಗೇ ನಿದ್ದೆ ಮಾಡ್ತಿಯಾ, ನಾನು ಹೋಗಿ ಜೀಗ ಗಂಜಮಾಡಿಕೊಂಡು ಬರ್ತೀನೇ” ಎಂದ.

“ನನಗಿ ಗಂಜಿ ಬೇಡ ಅಡಿಗಿಯವನು ಬೇರೆ ಬಂದಿಲ್ಲ. ನೀವೇ ಅಡಿಗಿ ಬೇರೆ.... ಮಾಡಬೇಕು ಗಂಜಿ ತೊಂದ್ರೆ ಕಾಲು, ಬರೇ ಕಾಲು ಸಾಕು.”

“ತೊಂದ್ರೆ! ಏನು ಮಹಾ ತೊಂದ್ರೆ. ನನಗಿ ಕೈಮೇಲೆ ಫಾಯು ಆಗ ದ್ವಾಗ ನೀನು ರಾತ್ರಿ ಎಲ್ಲಾ ಎದ್ದು, ಉಪ್ಪು ಕಾವು ಕೊಡುತ್ತಿರಲಿಲ್ಲವೇ?”

ರಘು ಗಂಜಿ ಮಾಡಿಕೊಂಡು ತಂದಾಗ ಸಿತೆ ಭಯಗ್ರಸ್ತಳಾಗಿದ್ದ ಈ. ಮೇಲುಸುರನಲ್ಲಿ “ನೀವು ಗಂಜಿ ಮಾಡಲಿಕ್ಕೆ....ಹೋದಮೇಲೆ....ಇನ್ನೊಂದು ಎಲೆ....ಬಿತ್ತು....ನಾಲ್ಕೇ....ಉಳಿದಿರೋದು....”

ರಘು ಕಿಟಕಿಯ ಕಡೆ ನೋಡಿದ. ನಾಲ್ಕೇ ಎಲೆ ಉಳಿದಿತ್ತು. ರಘು ವಿನ ಹೃದಯದಲ್ಲಿ ಸಹ ಒಂದು ಬಗೆಯ ಭಯ ಉಂಟಾಯಿತು ಕ್ಷಣಿಕಾಲ.

“....ಸಂಜೀ ಹೋತ್ತಿಗೆ....ಎಲ್ಲಾ ಬಿದ್ದ ಹೋಗುತ್ತೇ....ರಾತ್ರಿ....ಇವತ್ತು ರಾತ್ರಿ....ಹೂ ಉದರುತ್ತೇ....ನಾನೂ....” ನಿಟ್ಟುಸಿರು.

ರಘು ಅವಳ ತಲೆಯಮೇಲೆ ಬಾಗಿ, ಆಕೆಯ ಹಣಿಯ ಮೇಲಿನ ಬೆವ ರನ್ನು ಮೃದುವಾಗಿ ಒರಸಿ. “ಸಿತಾ, ನೀನು ಕಿಟಕಿಯ ಕಡೆ ಇನ್ನು ಮೇಲೆ ಖಂಡಿತ ನೋಡಿಕೊಡು. ಇರೋದೊಂದು ಕಿಟಕಿ ಮುಚ್ಚಿದರೆ ಬೆಳಕು ಗಾಳಿ ಎರಡೂ ತಪ್ಪುತ್ತಲ್ಲ ಅಂತ ಬಾಗಿಲು ಹಾಕುವ ಹಾಗಿಲ್ಲ....ಅಥವಾ ಬೇರೆ ಕೊಳ್ಳಬೇಯಲ್ಲಿ ಹಾಸಿಗೆ ಹಾಕಿಕೊಡಲಾ” ಎಂದ.

“ ಬೇಡ....ಇಲ್ಲೇ ಇಲ್ಲಿ.”

“ಹಾಗಾದರೆ ಸುಮ್ಮನೇ ಮಲಗಿಕೊ ”

ರಘು ಅಷ್ಟೇನು ರೂಪಿಗೆ ಹೋಗಿ ಅಲ್ಲಿದ್ದ ಕಿಟಕಿ ಪರದೆಯನ್ನು ತಂದು, ಎದುರು ಕಿಟಕಿಗೆ ಕಟ್ಟಬಿಟ್ಟು. ಸಿತಾ ನಿಟ್ಟುಸಿರುಬಿಟ್ಟು ಕೆಳ್ಳಿ ಮುಚ್ಚಿಕೊಂಡು ಮಲಗಿದಳು.

ಸಾಯಂಕಾಲ ಓಬಜ್ಞ ಬಂದಾಗ ರಘು ಅಡಿಗಿ ಮನೆಯಲ್ಲಿ ಕೆಲಸ

ದಲ್ಲಿದ್ದ. ಕೊಣೆಯಲ್ಲಿ ಸೀತಾ ಒಬ್ಬಳೇ ಕಿಟಕಿಯ ಪರದೆಯನ್ನೇ ನೋಡುತ್ತಾ ಮಳಿಗಿದ್ದಳು. ಓಬಜ್ಞ ಬಂದದ್ದನ್ನು ಕಂಡು “ಓಬಜ್ಞ.... ಆ ಕಿಟಕಿ ಪರದೆನ.... ಪಕ್ಕಕ್ಕೆ ಎಳಿದು ಬಿಡು....ಬಹಳ ಶೀಂದೆ....” ಎಂದ. ಏನನ್ನೂ ಅರಿಯದ ಓಬಜ್ಞ ಕಿಟಕಿ ಪರದೆಯನ್ನು ಒಂದೆಡಿಗೆ ಓರೆಮಾಡಿದಳು. ಎದುರಿಗೆ ಕಂಡಿತು, ಸೂರ್ಯಾಕಾಂತಿ ಗಿಡ. ಒಂದೇ ಎಲೆ ಉಳಿದಿತ್ತು. ಮೇಲೆ ಹೊಂದಿತ್ತು. ಸೀತೆಯ ಮುಖ ವಿವಜಿತವಾಯಿತು. ಮೈ ನಡುಗಿತು. ಅಷ್ಟ ರಲ್ಲಿ ರಥು ಅಲ್ಲಿಗೆ ಬಂದು ಸೀತೆಯ ಮುಖವನ್ನು ನೋಡಿ, ಕೂಡಲೇ ಕಿಟಕಿಯ ಕಡೆ ನೋಡಿದ. ಅವನ ಎದೆ ರುಲ್ಲೆಂದಿತು. ಒಂದು ಕ್ಷೇತ್ರಕಾಲ ಸ್ತುಂಭಿತನಾಗಿ ಗಿಡವನ್ನು ನೋಡುತ್ತಾ ನಿಂತೆ. ಆನಂತರ ಓಬಜ್ಞ ಗೆ “ಆ ಪರದೆಯನ್ನು ಏಕೆ ಓರೆಮಾಡಿದಿ” ಎಂದು ಗದರಿಸಿದ.

ಭೀಕರವಾದ ನಗೆಯನ್ನು ಮುಖದ ಮೇಲೆ ಹಾಯಿಸಿ ಸೀತಾ, “ನಾನೇ ಎಳೆಸಿದೆ” ಎಂದಳು.

ಸೀತೆಗೆ ಎದುರು ಗಿಡದ ವಿಷಯದಲ್ಲಿದ್ದ ಭೀತಿಯ ನಂಬುಗೆಯನ್ನು ರಥು ಓಬಜ್ಞ ಗೆ ವ್ಯಕ್ತಪಡಿಸಿ, ಪರದೆಯನ್ನು ಪುನಃ ವೊದಲಿನಂತೆ ಕಿಟಕಿಯ ಅಡ್ಡಗಲಕ್ಷ್ಯ ಎಳಿದ.

ಮಂಂಚದ ಪಕ್ಕದಲ್ಲಿ ನೇಲದ ಮೇಲೆ ಕುಳಿತುಕೊಂಡು ಎಲೆಗೆ ಸುಣ್ಣ ಹಚ್ಚುತ್ತಾ, ಓಬಜ್ಞ “ಏ ಬಿಡವಾಪ್ಪ ಸೀತವಾಪ್ಪ. ಸಣ್ಣ ಪಿಕ್ಕೆಗಳೂ ಹೀಗೆ ಹದರೊಳ್ಳ. ವಾಸಿ ಆಗೇಬಿಟ್ಟಿದೆ ಅಂದ್ರುಂತೆ ಡಾಕ್ಟರ್, ರಥಪ್ಪ ಹೇಳುತ್ತಾನೆ. ಬಿಡು ಆ ಬಡಕಲು ಗಿಡ ನಿನಗೇನು ವಾಡುತ್ತೆ. ನಿನಗೆ ವಾಸಿ ಆಗ್ನಿ ಈಸಲ, ಬಣ್ಣಗಳು ಕಲಸಿ ಚಿತ್ತಾರ ಬರಿಯೋದು ಒಸಿ ಹೇಳಿಕೊಡ್ಡೇನೆ” ಎಂದಳು.

“ಈಗ ಹದರೊಳ್ಳಾ ಓಬಜ್ಞ, ಅವಳು. ಆಮೇಲೆ ನಿನ್ನ ಚಿತ್ರಕಲೆ ಸ್ವರೂಪ ನೋಡಿ ಬೆದರುತ್ತಾಳೆ ಅಷ್ಟೆ” ರಥು ಹೇಳಿದ.

“ಏ ಬಿಡು ನಿನೆಂತು. ನಿನು ಹಂಗೇ ಹೇಳುತ್ತಾ ಇರು. ಒಂದಲ್ಲಿ ಒಂದಿನ ನಿನಗೂ ಒಸಿ ಬರಿದು ತೋರಿಸ್ತೇನೆ, ಒಂದು ದಿವಿನಾದ ಚಿತ್ತಾರ.”

ರಥು ಕೆಲಸವನ್ನು ಲಾಲ್ ಮುಗಿಸಿಕೊಂಡು ಬರುವವರೆಗೂ ಓಬಜ್ಞ ಅಲ್ಲೇ ಕುಳಿತ್ತದ್ದು, ರಥು ಒಂದು ಮೇಲೆ ಮಲಗಲು ತಾನು ಹೊರಗಡಿ

ವರಾಂಡಾಕ್ಕೆ ಹೋದಳು. ಹೋಗುವಾಗ “ನ ಸೀತಪ್ಪ, ಹೆನರೆಬೇಡ. ಹೊಪ್ಪ ಏನು ಮಾಡುತ್ತೇ ನಿಂಗೆ” ಎಂದು ಧೈರ್ಯ ಹೇಳಿ ಹೋದಳು.

ಆ ರಾತ್ರಿ ವಿಪರೀತ ಹಿನ್ನೆಸು. ಒಬ್ಬಾಗಿ ಬೀಸುತ್ತಿದ್ದು, ಕೊರೆಯುವ ಗಾಳಿ. ಬೆಳಗನ ರೂಪದಲ್ಲಿರೋ, ಅತಿಯೋದ ಹಿಮಪ್ಪಣಿ. ಮೈತುಂಬ ಬೆಳ್ಳುಗೆ ಹೊದೆಯುತ್ತೇಂದು ರೂಪ ಹೈಯಲ್ಲಿಪ್ಪು ಸಮರ್ಪಿತ ಹೋಗುವವರು ಚಳಿ. ರಾತ್ರಿ ಸೂರ್ಯನು ಹಾರಿ ಸೀತಾ “ಹುಂ ವಿನಾಗಿದೆಯೋ ಎನ್ನೋ” ಎಂದು ಮಾಲುಗಿದಳು. ರಘು ಕೇಳಿಯೂ ಕೇಳಿದಂತೆ ಸುವೃಣಿ ಮಲಗಾದ್ದ. ಉತ್ತರದ ಕೊಡಲಿಲ್ಲ.

ಪುರಾಢಿಗೇ, ಸೀತಾ ಶಟಿಕೆಯ ಕಡೆ ಪತ್ತಾಪತ್ತಾಪ್ತಿಯುಂದೆ ಸ್ವೇಚ್ಛಾತ್ಮಾ ಸಂಕಟವಾದುತ್ತಾ ಸ್ಥಿತಿತನಕಾಗಿ ಮಲಗಿದ್ದದನ್ನು ರಘು ಎದ್ದಾಗ ಸೋಡಿ ಮರಗಿದ. ಸೀತೆ “ಕಿಂಕರಿ ಕರಪ. ತೀಗೇರಿ” ಎಂದು ಹೊರಿಯಿದ್ದಿಲ್ಲ. ನಿರಾಕರಿಸಲಾರಿಯೂ ಕುತ್ತಳಾಯಲಿಂದಲೂ ರಘು ಶಟಿಕಿ ಬಳಿ ಬಂದು ಸೋಡಿ ಅಷ್ಟುರಿಗೆಂದು, ಸರದೆಯನ್ನು ಓರಿಮಾಡಿದ. ಎದುರಿಗೆ ಗಿಡದ ತುದಿಗೆ ಸೂರ್ಯಕಾಂತಿ ಹೂ ಮನಸ್ಸನ್ನು ಆಕರ್ಷಿಸುತ್ತಾ ಇತ್ತು. ಆ ಒಂದು ಎಲೆಯೂ ರಾತ್ರಿ ಉದುರಿತ್ತು. ಹೂ ಮಾತ್ರ ಎದುರಿಗೆ ಕಾಣುವಂತೆ ಉಳಿದಿತ್ತು. ಸೀತೆಯ ಮುಖದಲ್ಲಿ ಅಷ್ಟು ತಲೆದೊರಿ, ಸಂತನ ತುಂಬಿ, ಮುಖ ಪಿಗ್ಗಿತ್ತು. “ರಾತ್ರಿ ಹೂ ಖಂಡಿತ ಬಿಂದೀ ಇರುತ್ತೇ ಅಂದುಕೊಂಡಿದ್ದೆ” ಎಂದಳು.

ರಘು ಮೆಲ್ಲಿನೆ ಭುನಂ ಪರದೆಯನ್ನು ಶಟಿಕೆಯ ಅಗಲಕ್ಕೂ ಎಳೆದ. ಅನಂತರ ಸೀತೆಯ ಬಳಿ ಬಂದು “ಇನ್ನು ದರೂ ಧೈರ್ಯ ತಾಳಿಕೊ ಸೀತಾ” ಎಂದ.

ರಘು ಕಾಣಿ ಮಾಡಿಕೊಂಡು ಬಂದಾಗೆ, ಸೀತಾ “ಓಬಜ್ಞ ಯಾಕಿ ಇವತ್ತು ಇವು ಹೊತ್ತಾದರೂ ಬರಲಿಲ್ಲ?” ಎಂದು ಕೇಳಿದಳು.

“ಹೇಳಿ ಕಳುಹಿದ್ದಳು, ಪಕ್ಕದ ಮನೆಯವರ ಮನೆ ಮದುವೆ ಗಲಾಟೆ ಯಂತೆ. ಅವರು ಒಹೆ ಒತ್ತಾಯ ವಾಡಿ ನಿಲ್ಲಿಸಿಕೊಂಡಿದಾರಂತೆ. ಮೂರು

ದಿನ ರಜಾ ಅವರಿಗೆ. ಅವಸರ ಬಿದ್ದರೆ, ಹೇಳಿ ಕಳುಹಿಸಿದರೆ ಬಂದು ಬಿಡು ತ್ವಾಳಂತೆ. ಇರಲಿ ಬಿಡು ಮಾರು ದಿವಸ, ಅವಳೂ ಪರಾಮರಷಾಗಿ. ”

ಸೀತಾ, ಮಧ್ಯಾನ್ತ ರಘು ಕೈಲಿ ಪುನ ಕಿಟಕಿಯ ಪರದೆಯನ್ನು ಎಳೆಸಿನೋಽಿದಳು. ಉಮುಂ, ಹೂ ಬಿದ್ದಿರಲ್ಲಿ. ಬೆಳಗಿಸಂತೆಯೇ ಕಡೆ ತುಂಬಿಕೊಂಡಿತ್ತು. ಸೀತೆಯ ಮನದಲ್ಲಿ ಉತ್ಪಾದ ಸ್ವಾತ್ಮಯುಗಳು ಸಂಪೂರ್ಣವಾಗಿ ಪುನ ನೆಲಿಗೊಂಡವು. “ನಾನು... ಕೆಟ್ಟಿ ಕೆಟ್ಟಿ, ಮಾತ್ರ ಆಡ್ಡೇ ಅಲ್ಲೋ... ಆದ್ದು ಸೋಡಿ. ಆ ಹೂ ಬಿದ್ದ ಹಾಗೂ, ಆ ವರೆಗೆ ಸನ್ನು ಜೀವ ಇದ್ದ ಹಾಗೂ, ಆ ಹೂ ಬಿದ್ದ ಕೂಡಲೇ ನಾನೂ ಹೋದ ಹಾಗೂ ಮೊನ್ನೆ ರಾತ್ರಿ ಶನಸು ಬಿದ್ದಿತ್ತು. ಆದಕ್ಕೇ ಭಯವಾಗದ್ದು. ಸದ್ಗು ಕನಸು ಸುಕ್ಷಮ್ಯಲ್ಲಿ. ಎಲೆಗಳು ಎಲ್ಲಾ ಬಿದ್ದಾ. ಆ ಹೂ ಬೀಳ್ಡೇ ಇಲ್ಲಿಲ್ಲ” ಎಂದು ಹೇಳುತ್ತಾ ತನ್ನ ಕೈಯ್ಯನ್ನುತ್ತಿ ಬೆರಳಿಸಿದ ಕಿಟಕಿಯ ಕಡೆ ತೊರ್ವಿ ಸಿದಳು—ಕೈ ಬಳಿಗಳು ಜಣ ಜಣ ಶಬ್ದ ಮಾಡುತ್ತಾ ಮೊಳಕೈ ವರಿಗೆ ಜಾರಿ ಬಂದವು. “ಸೋಡಿ, ಒಂದು ಬಳೇನೂ ಅಲ್ಲಾಡುತ್ತಾ ಇರಲಿಲ್ಲ. ಈಗ ನೋಳಕೈ ವರಿಗೂ ಬರುತ್ತೆ. ನನಗೆ ವಾಸಿ ಆದ ಮೇಲೆ ಎರಡು ಜತಿ ಹೋಸ ನಮೂನೆ ಬಳಿ ಮಾಡಿಸಿಕೊಡಬೇಕು” ಎಂದಳು.

ಆ ದಿನ ಡಾಕ್ಟರು ಬಂದು ಸೀತೆಯನ್ನು ಪರಿಸ್ಥಿತಿ ನಂತರ ರಘೂಗಿ ವರಾಂಡಾದಲ್ಲಿ, “ವರವಾ ಇಲ್ಲ. ಬಹಳ ಬದಲಾವಣೆಯಾಗಿದೆ. ಇನ್ನು ಭಯವಿಲ್ಲ. ಓಬಜ್ಟ್ ಏಕೆ ಬರಲಿಲ್ಲ. ಆ ಹಂಡಗಿರು ಲಗ್ಗು ಆಗಿಹೋಯಿತಲ್ಲವೇ” ಎಂದು ಹೇಳಿದಳು.

ಸುಮಾರು ನಾಲ್ಕು ದು ದಿನಗಳಾದ ಮೇಲೆ ಒಂದು ಸಲ ಸೀತಾ “ಓಬಜ್ಟ್ ಏಕೆ ಬರಲಿಲ್ಲ. ಆ ಹಂಡಗಿರು ಲಗ್ಗು ಆಗಿಹೋಯಿತಲ್ಲವೇ” ಎಂದು ಹೇಳಿದಳು.

ಅಗ ರಘು ಹೇಳಿದ. “ಕೇಳು ಸೀತಾ. ಓಬಜ್ಟ್, ಪಾಪ, ಮಾರು ದಿನದ ಕೆಳಗೆ ತೆರಿಹೋದಳು. ನಿನಗೆ ಮುಂಚೆಯೇ ಸಿಜ ಹೇಳಿದರೆ ನೀನು ಭಯಗೊಂಡು ಜ್ಞಾರ ಎಲ್ಲಿ ಮರಕಳಸುತ್ತಿತ್ತೇ ಎಂತ ಹೇಳಲ್ಲಿ. ಈಗ ನಿಜ ಹಾದ ವಿಚಾರ ಹೇಳ್ತೇನೆ ಕೇಳು. ನೀನು ಸೂರ್ಯಕಾಂತಿ ಗಿಥದ ಎಲೆ

ಗಳನ್ನು ಎಣಿಸುತ್ತೂ ಇರಲಿಲ್ಲವೆ? ಒಂದು ದಿನ ಒಂದೇ ಒಂದು ಎಲೀ, ಒಂದು ಹೂ ಮಾತ್ರ ಉಳಿದಿತ್ತು ನೋಡು. ಆ ಹೂ ರಾತ್ರಿ ಚೀಳುತ್ತೇಂದೂ ಆಗ ನೀನೂ ಹೋಗುತ್ತೀ ಎಂದೂ ನೀನು ಹೆದರಿರಲಿಲ್ಲವೆ? ನಿನ್ನ ಮನ ಸ್ವಿನ ಸ್ಥಿತಿಯನ್ನು ಓಬಜ್ಞ ಜೆನ್ನ್ಯೂ,, ತಿಳಿದುಕೊಂಡಳು. ಹೂ ಬಿಡ್ಡ ಸಂಗತಿ ನಿನಗೆ ತಿಳಿದರೆ ನಿನ್ನ ಪ್ರಾಣಕ್ಕೆ ಅವಾಯ ಇದೆ ಎಂದು ಅವಳು ಗೃಹಿಸಿದಳು. ಎಂದಿನಂತೆ ಅವಳು ಮಲಗಲಿಕ್ಕೆ ವರಾಂಡಾಕ್ಕೆ ನಿನಗೆ ಧೈಯರು ಹೇಳಿ ಹೋದದ್ದು ನೆನಪಿದೆಯೇ! ಆ ದಿವಸ ಮಧ್ಯರಾತ್ರಿ ಕಳೆದು, ಬೆಳಗಿನ ರೂಪ ನಾಲ್ಕು ಗಂಟೆ ಸಮಯದಲ್ಲಿ ಪ್ರೋಲಿಸಿನವರು ಬೀಟು ಪುಸ್ತಕ ರುಚು ಮಾಡಲಿಕ್ಕೆ ನಮ್ಮ ಕಾಂಪೇಂಡು ಬಳಿಗೆ ಬಂದವನು, ಗೋಡೆ ಪಕ್ಕದಲ್ಲಿ ಸೂರ್ಯ ಕಾಂತಿ ಹೂವಿನ ಗಿಡದ ಹತ್ತಿರ ಸೆಟಿದುಕೊಂಡು ಬಿಡ್ಡಿದ್ದ ಓಬಜ್ಞ ಯನ್ನು ಕಂಡು ಕೂಡಲೇ ಆಕೆಯನ್ನು ಆಸ್ಟ್ರಲ್‌ಗೆ ಸಾಗಿಸಿದನಂತೆ. ಮರುಬೇಳಿಗೆ ಆತನೇ ನನಗೆ ಬಂದು ಹೇಳಿದ. ಏನು ಕಾರಣ, ಓಬಜ್ಞ ಅಲ್ಲಿ ಯಾಕೆ ಬಿಡ್ಡಿದ್ದಳು ಅಂತ ನೋಡಲಿಕ್ಕೆ ನಾನು ಗಿಡದ ಹತ್ತಿರ ಹೋದಾಗ, ಅಲ್ಲಿ ಒಂದು ಲಾಟೀನೂ, ನಾಲ್ಕೆಪ್ಪುದು ಚೆಪ್ಪಿನಲ್ಲಿ ಕಲಸಿದ ಬಣ್ಣಗಳೂ, ತೆಂಗಿನ ನಾರಿನ ಗುಂಜಾಗಳೂ, ಗಿಡದಿಂದ ಖಾದುರಿ ಬಿಡ್ಡಿದ್ದ ಸೂರ್ಯಕಾಂತಿ ಹೂವೂ ಎಲೆಗಳೂ ಬಿಡ್ಡಿದ್ದವು. ಗಿಡದ ದಂಟಿನ ತುದಿಗೆ ಸರಿಯಾಗಿ, ಆದಕ್ಕೇ ಸೇರಿ ಕೊಂಡಿರುವಂತೆ ಗೋಡೆಯ ಮೇಲೆ ಸೂರ್ಯಕಾಂತಿ ಹೂವಿನ ಚಿತ್ರ ಇತ್ತು. ಅದೇ ನೋಡು ಎದುರಿಗೆ ಕಾಣೋಡು, ಅಲುಗಾಡದೆ ಇದೆ ನೋಡು. ಓಬಜ್ಞ ಬರೆದ ದಿವಿನಾದ ಚಿತ್ರಾರ. ಮುಗಿನ ಮೇಲೆ ಬೇರಳು ಮಡಗಬೇಕು.”

ప్రశ్నలైత్రరగళు

“సువణమందిర” ద లష్ట్రోపతయ్య తన్న చేసరన్నా తన్న మనిషు హేసరన్నా అక్షరశః సిజనేనిసిబిట్టిద్ద. ఆత జంగళారిగి మొదలనేయ శ్రీమంత. ఆదర హగేరుతు—రాత్రే ఖండమేలే ఎడసి నడియున శతవధనే ఆవస బాళసల్లి దిఫో కాల్చుడిగెయాగిద్దదు.

మనుష్య అందమేలే తావత్రయ ఇరలే బేకష్ట. లష్ట్రోపతయ్య నిగి స్వంత తావత్రయ ఇరలిల్ల; ఇతరర తావత్రయగళన్న తన్న దాగి మాకికోండిద్ద. ఆద్దరిందలే ఆదే బీదియ కడియ మనేయల్లి ఒబోంటిగనాగి వాసమాచుత్తిద్ద తన్న సోదరళయ శ్రీసివాసనన్న తన్న దత్తుమగనన్నాగి స్మీకరిసలు నిక్కయిసిద్ద. శ్రీసివాసనిగి తండె తాయి ఇరలిల్ల. సోదరవావన ద్రవ్యసకూయదింద మేడికల్ కాలే జినల్లి ఓదుత్తిద్ద. కడియ పరిశేగే ఆభ్యాసమాచుత్తిద్ద. మేడికల్ కాలేజినల్లి శ్రీసివాస ఖత్తిఇణనాద మేలియే ఆతన్న దత్తు స్మీకారమాడికోళ్లబేకెందు లష్ట్రోపతయ్యన ఆభిమంత. మఘారి లష్ట్రోపతయ్య; ఇల్లదిద్దరే లష్ట్రోపతయాగుత్తిద్దనే?

“సువణమందిర”దల్లిద్దవరు, లష్ట్రోపతయ్య, మత్తు లలీతి. లలితి లష్ట్రోపతయ్యన హండతియ సంబంధదవర కడియ ఆనాథ హుండుగి. మక్కల్లిద్దరింద లష్ట్రోపతయ్యన హండతి లలితియన్న చిక్కు మగువాదంచిసింద సాకిద్ద లు. హండతి గతిసిద మేలూ లలితి యన్న సలకుత్తా బందిద్ద లష్ట్రోపతయ్య. లలితి సిన్నియర్ ఇంటిద్ర మీదియేటినల్లి ఓదుత్తిద్ద లు; రూపవతి.

ಶ್ರೀನಿವಾಸ, ಲಲಿತೀ ಇಬ್ಬರೂ ಒಂದಲ್ಲಿ ಒಂದು ದಿನ ಆಗ್ನಿ ಸಾಹ್ಯಯಾಗಿ ಸಹ್ವವದಿ ನಡೆಯುತ್ತಾರೆಂದು ಎಲ್ಲೆಲ್ಲಾ ವರದಂತಿ. ಕಢೆ ಪ್ರಾರಂಭ ಹೀಗೆ ತಾನೇ ಅಗಬೇಕು. ಹೀಗೆಯೇ ಮುಗಿಸಿಬಿಟ್ಟರೆ ಕಢೆ ಆಗುವುದಿಲ್ಲ, ಬಾತ್ತಿಯಾಗು ತ್ತದೆ. ಆದ್ದರಿಂದ ಮಧ್ಯ ಒಂದು ತೊಡಕು ರಾಕಬೇಕು. ಆ ತೊಡಕು ಬಿಚ್ಚಿದರೆ ಕಢೆಯಾದಿತು. ಇರಲಿ.

ಇದ್ದಕ್ಕಿದ್ದ ಹಾಗೆ ಒಂದು ಕಾಗದ ಬಂತು ಲಕ್ಷ್ಮೀಪತಯ್ಯನಿಗೆ, ಒಂದು ದಿನ. ಲಕ್ಷ್ಮೀಪತಯ್ಯನಿಗೆ ಬಬ್ಬ ತಮ್ಮ ಇದ್ದ. ಅಣ್ಣ ತಮ್ಮಂದಿರ ಮಧ್ಯ ಏನೋ ಮಾತು ಬಂದು. ತಮ್ಮ ಉರು ಮನೆ ಬಿಟ್ಟ ತನ್ನ ಹೆಂಡತಿ ಒಂದು ಚಿಕ್ಕ ಹೆಣ್ಣು ಕೂಸಿನ ಜೊತೆಗೆ, ಹದಿನೆಂಟು ವರ್ಷಗಳ ಹಿಂದೆ ಸಿಂಹಳ ದ್ವೀಪಕ್ಕೆ ಹೋರಟು ಹೋಗಿದ್ದು. ಶ್ರೀನಿ ಆತನ ಸಮಾಜಾರ ವನ್ನೇ ಯಾರೂ ಕೇಳಿರಲಿಲ್ಲ. ಕಾಗದ ಬಂದದ್ದು ಸಿಂಹಳ ದ್ವೀಪದಿಂದ. ಲಕ್ಷ್ಮೀಪತಯ್ಯನ ತಮ್ಮ ಸತ್ಯಹೋದಸೆಂದೂ ಆತನ ಹೆಂಡತಿ ಬಹಳ ವರ್ಷಗಳ ಹಿಂದೆಯೇ ಸತ್ಯಹೋಗಿದ್ದಾಗೆಂದೂ, ಅವರ ಮಗಳು ಸುನೀತಿ ಅಲ್ಲಿಂದ ರವಾನಿಸಲ್ಪಟ್ಟಿರುವಳಿಂದೂ ಬೆಂಗಳೂರು ರೈಲ್ವೇಸ್ಟೇಷನ್‌ನಲ್ಲಿ ಮರು ದಿನ ಒಂದು ಇಳಿಯುವಳಿಂದೂ ತಿಳಿಸಿತು ಆ ಕಾಗದ. ಸಿಂಹಳ ದ್ವೀಪದ ಸದ್ಗೃಹಸ್ಥ ರೋಬ್ಬರು ಬರೆದಿದ್ದರು.

ಸಂ, ಮರುದಿನ ಲಲಿತೀ, ಲಕ್ಷ್ಮೀಪತಯ್ಯ ಇಬ್ಬರೂ ರೈಲ್ವೇಸ್ಟೇಷನ್‌ನಿಗೆ ಹೋದರು ಸುನೀತಿಯನ್ನು ಕರೆತರುವುದಕ್ಕೆ. ನಿಮಗೆ ಅನಿಸಬಹುದು; ಸಿಂಹಳದ್ವೀಪದಿಂದ ಬರುವವರು; ಅವಕ ಉಡುವೇನು, ತೊಡುಗೆಯೇನು? ಅವಳ ಸೊಬಗೇನು, ಶಿವಿಯೇನು? ಅಂತ. ರೈಲು ಬಂದು ಗಾಡಿ ನಿಂತು, ಅವಳು ಕೆಳಗೆ ಇಳಿದಾಗ, ಸುನೀತಿ ಉಟ್ಟಿ ಕರೀನೂಲಿನ ಸೀರೆ, ಬಿಳೀ ಮಲ್ಲಿನ ಜಾಕಿಟ್, ಕಾಲಲ್ಲಿ ಸಾದಾಚಪ್ಪಲಿ, ತಲೆಯಲ್ಲಿ ಕೆದರಿದ ಕೂದಲು, ಎಣ್ಣೆಗೆಂಪು ಮೈ ಬಣ್ಣಕ್ಕೆ ಸರಿ ಹೋಂದುವ ಹಣೆ ಮಧ್ಯದ ದುಂಡು ಕುಂಕುಮ, ಇದನ್ನು ನೋಡಿದ್ದರೆ ಆಕೆ ನಿಮಗೆ ಅಫ್ವಾಗದೆ ಬೆವ್ವಾಗುತ್ತಿದ್ದಿರಿ.

ಆಕೆಯನ್ನು ಗೊತ್ತು ಹಿಡಿದನಂತರ, ಲಲಿತೀ ಅವಳ ಭೂಜದಮೇಲೆ ಕ್ಕೆ ಇಟ್ಟು “ನೀನೇನೇ ಸುನೀತಿ?” ಎಂದಳು.
“ಹಾದು”

“ನಾನು ಲಲಿತ್”

“ಓ”

“ಚೆನ್ನಾಗಿದ್ದೀಯಾ”

“ಹೊಂ”

“ರೈಲು ಪ್ರಯಾಣ ಬಹಳ ಆಯಾಸವಾಗಿತ್ತೇ? ಮಾರು ದಿನ ಆಗಿರ ಬೇಕು ರೈಲು ಹತ್ತಿ.”

“ಇಲ್ಲ”

ಲಕ್ಷ್ಮೀಪತಯ್ಯ ವಾತ್ಸಲ್ಯದಿಂದ ಅವಳ ಮೈದಡವಿ “ಬಾಮ್ಮಾ. ನಮ್ಮ ಮನೆ ಮಗಳು ನಿನು. ಸಿನ್ನ ಮನೆ ಅಂತ ತಿಳಿದುಕೋ ನನ್ನ ಮನೆಯನ್ನು. ಲಲಿತೆ ನನ್ನ ಮನೆಯಲ್ಲೇ ಇದ್ದಾಳಿ. ಇಬ್ಬರೂ ಅಕ್ಕ ತಂಗಿಯಂತೆ ಇರಬೇಕು.”

“ಆಗಲಿ”

ಮರು ದಿನ ಶ್ರೀನಿವಾಸ ಬಂದಾಗ, ಲಕ್ಷ್ಮೀಪತಯ್ಯ ಸುನೀತಿಯನ್ನು ಕರೆದು, “ಈತ ನನ್ನ ಅಳಿಯ ಕಣಮ್ಮೆ; ಶ್ರೀನಿವಾಸ. ಇದೇ ರಸ್ತೆ ಕಡೆಯಲ್ಲಿ ಈತನ ಮನೆ ಇದೆ. ಮೆಡಿಕಲ್ ಕಾಲೇಜನಲ್ಲಿ ಓದುತ್ತಾ ಇದಾನೆ.... ನೋಡು ಶ್ರೀನಿವಾಸ, ನನ್ನ ತಮ್ಮ ಈ ಮನೆಯಿಂದ ಹೋಗೋಳಿಕೆ ಮುಂಚಿ, ನಿನು ಹುಡುಗ ಆಗಿದ್ದಾಗ, ಇಲ್ಲಿಗೆ ಆಗಾಗ್ಗೆ ಬಂದು ಆಡಿಸುತ್ತಾ ಇದ್ದ ಕೂಸು ಕಣಪ್ಪ ಇವಕು, ಸುನೀತಿ” ಎಂದ.

ಶ್ರೀನಿವಾಸ - “ಬಹಳ ಸಂತೋಷ. ನನಗೆ ಸೆನಪಿದೆ. ಒಂದು ದಿನ ಬಹಳ ಹಟ್ಟಮಾಡಿ ಅಳುತ್ತಿದ್ದಾಗ, ಚೆನ್ನಾಗಿ ರೆವಿ ಹಿಂಡಿ ಬಿಟ್ಟಿದೆ. ಏನು ಸುನೀತಿ— ಅಂದ ಹಾಗೆ, ನಾನು ಬೈಪಚಾರಿಕನಲ್ಲ. ಸರಳ ವೃತ್ತಿಯವನು. ‘ಸುನೀತಿ’ ‘ನಿನು’ ಎಂದು ಸಲಿಗೆಯಿಂದ ಮಾತಾಡಿಸಬಹುದಷ್ಟೆ” ಎಂದು ಕೇಳಿದ.

ತುಂಬಿದ ಕಣ್ಣಗಳಿಂದ ಆತನನೈನ್ನೊಮ್ಮೆ ಸುನೀತಿ ನೋಡಿದಳು; ಕ್ವಣಕಾಲ ಆತನ ಮುಖವನ್ನು ಈಸ್ಟಿಸಿದಳು. ಆತ ಮೈಶ್ರಿಭಾವದಿಂದ ಆ ನೋಟವನ್ನು ಎದುರುಗೊಂಡ.

ಅನಂತರ ಸುಸೀತಿ. ಸಲಿಗೆಯಿಂದಲೇ “ಆದಕ್ಕೇನಂತೆ, ನಾವಿಬ್ಬರೂ ಸ್ನೇಹಿತರೆ” ಎಂದಳು.

ಒಂದು ಗಂಡು ಒಂದು ಹೆಣ್ಣು ಬರುವ ಪ್ರಸಂಗಗಳಲ್ಲಿ ನಾವು ಆವ ರಿಬ್ಬರನ್ನು ಜೊಡಿ ಎನ್ನುತ್ತೇವೆ. ಆದರೆ ಒಂದು ಗಂಡು ಎರಡು ಹೆಣ್ಣು, ಎರಡು ಗಂಡು ಒಂದು ಹೆಣ್ಣು, ಅಥವಾ ಅನೇಕ ವೇಳೆ ಇಜ್ಞೋದು ದಂಪತಿಗಳೊಡನೆ ಸೇರಿಬರುವ ಇನ್ನೊಂದುವ್ಯಕ್ತಿ, ಈ ತರದ ಪ್ರಸಂಗಗಳಲ್ಲಿ ಒಂದು ಪ್ರತ್ಯೇ ಎದ್ದುಬಂದು. ಕ್ರಮವಾಗಿ ಅವರಲ್ಲಿ ಇಬ್ಬರು ಪ್ರತ್ಯೇಗೆ ಉತ್ತರ ವಾಗಿ ನಿಂತು ಇನ್ನೊಬ್ಬರು ಪ್ರತ್ಯೇಯಾಗಿಯೇ ಉಳಿದು ಬಿಡುತ್ತಾರೆ. ಅಂತೆಯೇ ಇಲ್ಲಿಯ ಪ್ರತ್ಯೇಯ ಪ್ರಸಂಗದಲ್ಲಿ ಕ್ರಮವಾಗಿ ಪ್ರತ್ಯೇಯಾಗಿ ನಿಲ್ಲುತ್ತಾ ಬಂದಳು - ಲಲಿತೆ.

ಒಂದು ದಿನ ಮಧ್ಯಾನ್ನ ಮಾಮಾಲಿನಂತೆ ಲಪ್ತಿಪತಯ್ಯ ದಿನದ ಪಶ್ಚಿಮಗಳನ್ನೊಂದುತ್ತಿದ್ದಾಗ, ಆತನಿಗೆ ಉಪಾಹಾರವನ್ನೂ ಹೀಯನ್ನಾ ಸುಸೀತಿ ತೆಗೆದುಕೊಂಡು ಬಂದಳು. ಸುಸೀತಿ ಅಲ್ಲಿಗೆ ಬಂದಂದಿನಿಂದ ಲಪ್ತಿಪತಯ್ಯನಿಗೆ ಆಕೆಯ ಮೇಲೆ ಅಧಿಕ ವಾತ್ಸಲ್ಯ. ಆಕೆಯೇ ತಿಂಡಿ ಮಾಡಿ ಕೊಡಬೇಕು; ಹೀವಾಡಿ ತರಬೇಕು. ಅಡಿಗೆಯವಳು ಮಾಡಿದರೆ ಆತನಿಗೆ ಸೇರದೂ. ಮಗಳು ಹೀ ಮಾಡಿಕೊಟ್ಟಿರೇನೇ ರುಚಿ. ಸ್ವಲ್ಪಿಗೆ ಸೇರು ಎಂದು ಎಷ್ಟು ದೇಳದರೂ ಕೇಳಿದೆ, ಮನೆಗೆಲಸಗಳಲ್ಲಿಯೇ ನಿರತಳಾಗುತ್ತಾ ಬಂದಳು ಸುಸೀತಿ. ಮಧ್ಯಾಹ್ನ ಲಪ್ತಿಪತಯ್ಯನಿಗೆ ತಿಂಡಿ ಹೀಗಳನ್ನು ಮಾಡಿಕೊಡುವುದು ಅವಳ ನಿತ್ಯಗಟ್ಟಿಲೆಯಾಗಿತ್ತು. ತಿಂಡಿ ತಟ್ಟಿಯನ್ನು ಲಪ್ತಿಪತಯ್ಯನ ಮುಂದಿನ ಮೇಜಿನ ಮೇಲಿಟ್ಟು ಹತ್ತಿರದ ಕುಚಿರು ಮೇಲೆ ಕುಳಿತ್ತಳು. ಲಲಿತೆ ಎಂದಿನಂತೆ ಕಾಲೇಜಿಗೆ ಹೋಗಿದ್ದಳು.

ಅಮೃತೋತ್ತಿಗೆ ಮನೆಯ ಆಳು ಒಳಗೆ ಬಂದು ಒಂದು ಒಂದು ಲಕೋಟಿಯನ್ನು ಸುಸೀತಿಯ ಮುಂದಿಟ್ಟು “ಶ್ರೀಸಿವಾಸರಾಯರು ಇದನ್ನು ನಿಮಗೆ ಕೊಡು ಎಂದರು. ಮನೆಯಲ್ಲೇ ಇದಾರೆ, ಉತ್ತರಕ್ಕೆ ಕಾದಿದಾರೆಂದು ತಿಳಿಸು ಅಂದರು” ಎಂದು ಹೇಳಿ ಹೋದೆ.

ಲಕೋಟಿಯನ್ನು ನೋಡಿದ ಕೊಡಲೆ ಅದು ಯಾರಿಂದ ಬಂತೆಂಬು

ದನ್ನು ಸುನೀತಿ ಅಳು ಹೇಳುವುದಕ್ಕೂ ಮುಂಚೆಯೇ ಅರಿತಿದ್ದ ಳು— ಲಕೋಟಿಯ ಮೂಲೆಯಲ್ಲಿದ್ದ ಗುಲಾಬಿ ಹೊವಿನ ಮುದ್ದೆಯಿಂದ. ಎಷ್ಟೋ ವೇಳೆ ತಾನೂ ಲಲಿತೆಯು ಆತನ ಮನೆಗೆ ಹೋಗಿದ್ದಾಗ ಆತ ಉಪಯೋಗಿ ಸುತ್ತಿದ್ದ ಲಕೋಟಿಗಳ ಮೇಲೆಲ್ಲಾ ಆ ಗುಲಾಬಿ ಹೊವಿನ ಮುದ್ದೆಯನ್ನು ನೋಡಿದ್ದ ಳು.

ಸುನೀತಿ ಲಕೋಟಿಯನ್ನು ಹರಿದು ಕಾಗದದ ಮೇಲೆ ತನ್ನ ದೃಷ್ಟಿ ಯನ್ನು ಹರಿಸಿ ಸ್ವಲ್ಪಕಾಲ ಆ ಕಾಗದದಲ್ಲಿಯೆ ತಲ್ಲಿನಳಾದಳು. ಅನಂತರ ಗಂಭೀರಮುಖಿಯಾಗಿ, ಕುಚ್ಚಿಯಿಂದೆದ್ದು ಲಕ್ಷ್ಮೀಪತಯ್ಯನ ಒಳ ನೀಂತು “ದೊಡ್ಡಪ್ಪಾ, ಶ್ರೀನಿವಾಸ ಸಭ್ಯ ಅಲ್ಲವೇ?” ಎಂದು ಕೇಳಿದ್ದು.

“ಏಕಮಾರ್ಗ. ಹೌದು.... ಹೌದು....” ಎಂದು ಲಕ್ಷ್ಮೀಪತಯ್ಯ ಅದುವರೆಗೂ ಪರದೆಯಂತೆ ಮುಖದ ಮುಂದೆ ಹಿಡಿದುಕೊಂಡಿದ್ದ ಪತ್ರಕೆಯನ್ನು ಓರಿಮಾಡುತ್ತಾ, “ಖಂಡಿತ ಹೌದು....ನಾನು ಸಾರಿ, ಸಲಹಿ ಬೇಳಿಗೆ ದೇನೆ” ಎಂದು ಒತ್ತಿ ಹೇಳಿದ್ದು.

“ಹಾಗಿದ್ದರಿ.... ಅವನು.... ನನ್ನೆಂಥವಳಿಗೆ.... ಅವಿವಾಹಿತ ಪ್ರೌಢ ಕನ್ನೆಗೆ.... ಇತರರು ಓದಬಾರದಂತಹದೇನನ್ನೂ ಬರೆಯಲಾರ.... ಅಲ್ಲವೇ?”

“ಎಲ್ಲಿ, ಬರೀಲಿ, ತೋರಿಸ್ತೇನೇ ಅವನಿಗೆ” ಲಂದು ಏನು ತೋರಿಸು ತ್ತಿದ್ದನೋ ಅದನ್ನು ಸದ್ಯಕ್ಕೆ ಪತ್ರಿಕೆಯ ಮೇಲೆ ತೋರಿಸುತ್ತಾ ಅದನ್ನು ಹಿಸುಕಿ ಬಿಟ್ಟು.

“ಈ ಕಾಗದ ನೋಡು ದೊಡ್ಡಪ್ಪಾ, ನನಗೆ ಬರಿದು ಕಳುಹಿಸಿದಾನೆ. ಆದರೆ ನನಗೆ ಇದೇ ನೋಡಲನೆ ಕಾಗದ ಯಾರಾದರೂ ಬರೆದಿರೋದು. ನಾನು ಹೆಚ್ಚಾಗಿ ಪಟ್ಟಣಗಳಲ್ಲಿ ಇದ್ದವಳೂ ಅಲ್ಲ, ಇಲ್ಲಿಯ ರೀತಿಗಳ ಪರಿಜಯವೂ ಹೆಚ್ಚು ಇಲ್ಲ. ಈ ರೀತಿ ಕಾಗದ ಬರೆಯಬಹುದೋ ಬಾರದೋ ನನಗೆ ಗೊತ್ತಿಲ್ಲ. ಆದ್ದರಿಂದ ನೀವೂ ನೋಡಿ.”

ಕೆಂಪೇರಿದ ಮುಖವುಳ್ಳವನಾಗಿ ಲಕ್ಷ್ಮೀಪತಯ್ಯ, ಆತುರದ ಕೈಗಳಿಂದ ಆ ಕಾಗದವನ್ನು ಕಿತ್ತು ಕೊಂಡು, ತನ್ನ ಕಣ್ಣಗಳಿಂದ ಕಾಗದದ ಆಕ್ಷರಗಳನ್ನು ಮೂರು ನಾಲ್ಕು ಬಾರಿ ನುಂಗಿದ. ಅನಂತರ ನಿಧಾನವಾಗಿ “ಹೆದ

ರಿಸಿ ಅಪ್ಪಾಪ್ಪಿಮಾಡ್ಲ ನನ್ನನ್ನು. ನನಗೆ ಗೊತ್ತಿಲ್ಲವೇ ಶ್ರೀನಿವಾಸನ ಗುಣ. ಹಾಗೆಲ್ಲಾ ಸಿಕ್ಕಾಪಟ್ಟಿ ಬರೆಯುವನನ್ನಲ್ಲ ಅವನು. ಇದರಲ್ಲೇನಿಡೆ, ಈ ಕಾಗದದಲ್ಲಿ. ಬರಿಯಬಾರದಂತಹುದು! ಸಂಜಿಗೆ, ನೀನೂ ಲಲಿತಾ ಇಬ್ಬರೂ ಲಾಲಾಭಾಗಿಗೆ ಹೂಗಿದಗಳ ಪ್ರದರ್ಶನಕ್ಕೆ ಬರುವಿರೇನು? ಬರುವಿ ರಾದರೆ ಕಾಲೇಜಿನಂದ ಜಾಗ್ರತ್ತಿ ಬರುತ್ತೇನೆ. ಉತ್ತರ ಬರೆದು ಕಳುಹಿಸು ಎಂತ ಬರೆದಿದಾನೆ. ಅಪ್ಪೇ. ಅದಕ್ಕೇನಂತೆ. ಇದರಲ್ಲಿ ಆಕ್ಷೇಪಣಿ ಮಾಡೋದು ಏನೂ ಇಲ್ಲ, ಕಾಗದದ ಹಾಳಾದ ಹ್ಯಾದೀ ಬಣ್ಣ ಬಿಟ್ಟು. ಹ್ಯಾದೀ ಕಂಡರೆ ನನಗೆ ಆಗೆಂಬ್ಲು.”

“ಹೋಗೋಣವೆ ದೊಡ್ಡಪ್ಪ?” ಎಂದು ಅತುರದಿಂದ ಸುನೀತಿ ಕೇಳಿದಳು.

ಅಪ್ಪೇಪತಯ್ಯ ಆಕೆಯು ತುಂಟಕೂದಲುಗಳನ್ನು ಸರಿಮಾಡುತ್ತಾ, “ಹೋಗಿ ಹೋಗಿ, ಅದಕ್ಕೇನಂತೆ. ನಾನು ಈ ದಿನ ಹೇಗಿದ್ದರೂ ಹೊರಗೆ ಹೇಗೋಡಿಲ್ಲ. ಕಾರಿನಲ್ಲಿ ಹೋಗಿ” ಎಂದು ಹೇಳಿ, ಅನಂತರ ತಿಂಡಿಗೆ ಕ್ಕೆ ಹಾಡಿದ.

“ನೀವೂ ಬಸ್ಯಾ ದೊಡ್ಡಪ್ಪ”

“ನಾನೇ ಕಾರಿನಲ್ಲಿ ಕುಳಿತರೆ ಶ್ರೀನಿವಾಸ ನಡಸದೇ ಬಿಡೊಲ್ಲ. ಅವನು ಗಾಡಿ ನಡಸಿದಾಗ ಒಂದು ಸಲ ನಾನೂ ಕಾರಿನಲ್ಲಿ ಕುಳಿತಿದ್ದೆ. ಅದೇ ಕಡೆ. ಶ್ರುನಿ ಅವನು ಗಾಡಿ ನಡಸಿದಾಗ ಕಾರಿನೊಳಗೆ ಇರೋಡಿಲ್ಲ ನಾನು, ನಡೆದರೂ ಸರಿಯಿ. ಇಷ್ಟಕ್ಕೂ ಸಂಜಿಗೆ ಯಾರೋ ಬರುತ್ತಾರೆ, ಕೆಲವು ವುಖ್ಯಾಪಕಯಗಳನ್ನು ಮಾಲಾಡಲಿಕ್ಕೆ. ನೀವು ಹೋಗಿ.”

ಸುಸೀತಿ ಬಾಗಿಲಿಗೆ ಓಡಿದಳು. ಆಳನ್ನು ಕೂಗಿ “ಶ್ರೀನಿವಾಸರಿಗೆ ಹೇಳಿ, ಸಂಜ ಆರು ಗಂಟೆಗೆ ಬರಬೇಕಂತೆ; ನಾನು ಲಲಿತಮ್ಮೆ ಇಬ್ಬರೂ ಸಿದ್ಧರಾಗಿರುತ್ತೇನೆ, ಅಂತ” ಎಂದು ಹೇಳಿದಳು.

ಅಪ್ಪೇಪತಯ್ಯ ತಾನು ಕೂತಿದ್ದ ಜಾಗದಿಂದಲೇ, “ಕಾಗದಕ್ಕೆ ಒಂದು ಮಾತು ಜವಾಬು ಬರೆದು ಕಳುಹಿಸಿದರಾಯ್ತು, ಆಳನ ಕ್ಕೆಲಿ ಹೇಳಿ ಕಳುಹಿಸುವುದರ ಬದಲು” ಎಂದ.

“ನನು ಪರವಾ ಇಲ್ಲ ದೊಡ್ಡಪ್ಪ. ಶ್ರೀಸಿವಾಸ ತಪ್ಪು ತಿಳದುಕೊಳ್ಳುವುದಿಲ್ಲ” ಎಂದಳು ಸುನಿತಿ.

ಬಹುತೇ ಎರಡು ತಿಂಗಳಾದರೂ ಕಳೆದಿರಬೇಕು. ಶ್ರೀಸಿವಾಸನ ಪರೇಕ್ಕೆ ಮುಗಿದು, ಆವನು ತೇಗೆಡಿಯಾಗಿದ್ದ. ಲಪ್ಟಿಕ್ ಪತೆಯ್ಯನ ಬಲದಿಂದ ದೊಡ್ಡ ಜೀವಧಾಲಯವನ್ನು ಶೀಫ್ರದಲ್ಲೇ ಸಾಫ್ ಸಿನುವ ಏರಾಡುಗಳನ್ನು ಮಾಡುತ್ತಿದ್ದ.

ಮೂವರ ಪ್ರಸಂಗದಲ್ಲಿ ಪ್ರಶ್ನೆಯಾಗಿಯೇ ನಿಲ್ಲುತ್ತಾ ಬರುವವರಿಗೆ ತಾವು ಹಾಗೆ ಆಗುತ್ತಾ ಬರುತ್ತಿರುವ ಅಂತ ಸುಲಭದರಲ್ಲಿಯಾಗಲೇ ಶೀಫ್ರ ಯಾಗಲೇ ತಿಳಿಯುವುದಿಲ್ಲ. ಕ್ರಮವಾಗಿ ಆರಿವಾಗುತ್ತಾ ಬರುತ್ತದೆ. ಲಲಿತೀ ಈ ಸ್ಥಿತಿಯಲ್ಲಿದ್ದಳು.

ಒಬ್ಬ ಶೇ ಇದ್ದ ಳು ಕೊರಡಿಯಲ್ಲಿ, ಒಂದು ದಿನ ಸಂಜೆ ಬಹಳ ಹೊತ್ತಿನ ಮೇಲೆ. ಲಪ್ಟಿಕ್ ಪತೆಯ್ಯ ಸುನಿತಿ ಇಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಲಲಿತೀ ಸಹ ಹೋಗಬೇಕೆಂದೇ ನಿಶ್ಚಯವಾಗಿತ್ತು. ಹೊರಡುವ ಸಮಯಕ್ಕೆ ಸರಿಯಾಗಿ ಲಲಿತೀ ತಲೆ ಭಾರವನೆಂದು ಹೋಗಲಿಲ್ಲ. ಆಕೆಗೆ ನಿಜವಾಗಿಯೂ ತಲೆ ಭಾರವಾಗಿತ್ತು. ತಲೆಸೋವಲ್ಲ. ಒಂದು ತರ ತಲೆಭಾರ. ಮೂವರ ಪ್ರಸಂಗದಲ್ಲಿ ತಾನು ಪ್ರಶ್ನೆಯಾಗಿಯೇ ಉಳಿಯುತ್ತಾ ಬಂದಿರುವ ಆರಿವಿನ ಭಾರ. ನಿಮಗೆ ತಿಳಿಯಲಿಕ್ಕಿಲ್ಲ ಅದು. ಸೀವು ಒಂದು ಹೇಳಿ ರೂಪವತಿಯ ರಾಗಿದ್ದರೆ, ನಿಮ್ಮ ಗಂಡನೋ ನಲ್ಲಿನೋ ಎಣ್ಣೆಗೆಂಬಿನ ಯುವತಿಯೋಡನೆ ಸದಾ ಇರುತ್ತಿರುವುದನ್ನು ನೋಡುತ್ತಿದ್ದರೆ ತಿಳಿಯುತ್ತದೆ, ಆ ತಲೆಭಾರ. ಅಂತು ಲಲಿತೀಗೆ ಆ ತಲೆಭಾರ ಒಂದು ಕೊರಡಿಯಲ್ಲಿ ಕುಳಿತಿದ್ದಳು, ಜೀಜಾರಿನಿಂದ. ತೊಡಿಯ ಮೇಲೆ ಒಂದು ಪ್ರಸ್ತುತ ತೆರೆದು ಬಿಡ್ಡಿತ್ತು. ಅದರೆ ಲಲಿತೀಯ ದೃಷ್ಟಿ ಅದರ ಮೇಲಿರಲಿಲ್ಲ. ವಕ್ಕದ ಮೇಜಿನ ಮೇಲೆ ವಿಶ್ರಮಿಸುತ್ತಾ ಬಿಡ್ಡಿದ್ದ ತನ್ನ ಕೈಯತುದಿಯಲ್ಲಿ ಓಲಾಡುತ್ತಿದ್ದ ಒಂದು ಲಕೋಟೆಯ ಮೂಲೆಯಲ್ಲಿದ್ದ ಗುಲಾಬಿ ಹೂ ಮುದ್ರೆಯ ಮೇಲೆ ಅವಳ ದೃಷ್ಟಿ ನಷ್ಟಿತ್ತು. ಲಕೋಟೆ ಸುನಿತಿಗೆ ವಿಖಾಸಿತವಾಗಿತ್ತು. ಸುನಿತಿ ಸಿನಿಮಾಕ್ಕೆ ಹೋದ ಸ್ವಲ್ಪಹೊತ್ತಿನ ಮೇಲೆ ಆಳು ಅದನ್ನು ತಂದುಕೊಟ್ಟಿದ್ದ. ಅದರೂ ಅಗೆ ಬರೆದಿರುವುದನ್ನು ರಿಯಲು ತನ್ನ ಕೊರಳ್ಳಿದ್ದ ಮುತ್ತಿನ ಹಾರವನ್ನು ಕೊಟ್ಟಬಿಡಲು ಸಿದ್ಧ ಆಗಿದ್ದಳು

ಲಲಿತೆ. ಲಕೋಟಿಗೆ ಭದ್ರವಾಗಿ ಅಂಟು ಹಾಕಿತ್ತು. ದೀಪಕೈ ಎದುರು ಹಿಡಿದು ಕಾಗದವನ್ನು ಓದಲು ಯಶ್ವಿಸುತ್ತಿದ್ದಾರು. ಶ್ರೀನಿವಾಸ ದಪ್ಪನೇ ಲಕೋಟಿಗಳನ್ನೇ ಉಪಯೋಗಿಸುತ್ತಿದ್ದ ಕಾರಣ ಏನೂ ತಿಳಿಯಲಿಲ್ಲ.

ಒಂಭತ್ತು ವರೆಗೆ ಆವರಿಬ್ಬರೂ ಸಿನಿಮಾದಿಂದ ಹಿಂದಿರುಗಿದರು. ಸುನಿತಿ ಬಟ್ಟಿ ಬದಲಾಯಿಸುವುದಕ್ಕೆ ಲಲಿತೆ ಇದ್ದ ಕೊರಡಿಗೆ ಒಂದು ತಾನುಟ್ಟಿ ರೇಷ್ಟೆ ಸೀರೆಯನ್ನು ಬದಲಾಯಿಸಿ, ಆದನ್ನು ಮಡಿಸಬಾಗ್ತು “ಸಿನಿಮಾ ಚೆನ್ನಾಗಿತ್ತು ಲಲಿತಾ. ನೀನೂ ಒಂದಿದ್ದರೆ—” ಎಂದಳು.

“ನಾನು ಆ ಚಿತ್ರ ನೋಡಿದೇನೆ. ಚೆನ್ನಾಗಿದೆ. ನೀನು ಹೋದ ಮೇಲೆ ಬಂತು ಈ ಕಾಗದ. ಆಳು ತಂದುಕೊಟ್ಟು.”

“ಕಾಗದ! ಯಾರಿಂದ?” ಎಂದು ರೇಷ್ಟೆ ಸೀರೆಯನ್ನು ಒಂದು ಮಡಿಕೆ ಮಡಿಸಿದಳು ಸುನಿತಿ, ಆ ಕಾರ್ಯದಲ್ಲೇ ಮಗ್ನಿಜಾಗಿ.

“ಯಾರೆ! ನಾನು ಹೇಗೆ ಹೇಳಲಿ. ಲಕೋಟಿ ಮೂಲೆಯಲ್ಲಿ ಒಂದು ಗುಲಾಬಿ ಹೂ ಮುದ್ದೆ ಇದೆ.”

“ಏನು ಬರೆದಿರಬಹುದೂ ಅಂತಿನಿ” ಸುನಿತಿ ಸೀರೆಯನ್ನು ಬಹಳ ಎಚ್ಚರಿಕೆಯಿಂದ ಮಡಿಸುತ್ತ ಲೇ ಇದ್ದಾರು.

“ನಾವೆಲ್ಲ ಒಂದೇ ಜಾತಿ, ಸುನಿತಿ. ಕಾಗದ ಒಡೆದು ಓದುವುದಕ್ಕೂ ಮುಂಚೆಯೇ ಆಶುರ, ಏನಿರಬಹುದು ಅಂತ ತಿಳಿದುಕೊಳ್ಳುವುದಕ್ಕೆ. ಕಡೆಗೆ ಲಕೋಟಿ ಹರಿದು ಕಾಗದ ಓದುವುದೇ ವಾಗಿ. ತಗೋ ಕಾಗದ” ಎಂದು ಲಲಿತೆ ಕಾಗದವನ್ನು ಸುನಿತಿ ಇದ್ದೆಡಿಗೆ ಎಸೆಯಲು ಕೈ ಎತ್ತಿದಳು.

“ತಾಳು ತಾಳು. ಹಾಳು ಜರತಾರಿ. ಟೊಂಕದ ಸುತ್ತ ಸುತ್ತಿ ಕೊಂಡಿರುವ ಕಡೆ ಅಂಚೆಲ್ಲಾ ಮುರಿದುಹೋಗುತ್ತದೆ ಸಿಲ್ಲೆಲ್ಲಾ ಸುಕ್ಕು. ನಾನು ಇದನ್ನೇಲ್ಲಾ ಪರಿಮಾಡುವ ಹೊತ್ತಿಗೆ, ಎಲ್ಲಿ, ಆ ಕಾಗದ ಓದಿಬಿಡು. ಇಲ್ಲ ದಿದ್ದರೆ ಉಟ್ಟಿಕ್ಕೆ ಹೊತ್ತಾಗುತ್ತದೆ. ದೊಡ್ಡಪ್ಪ ಕಾರ್ಯಾರೆ.”

“ಇದೇನು ಸುನಿತಿ! ಶ್ರೀನಿವಾಸ ನಿನಗೆ ಅಂತ ಬರೆದು ಕಳುಹಿಸಿದ ಕಾಗದವನ್ನು ನಾನು ಓದಲೇ? ಈ ಕಾಗದ ಇನ್ನಾರ ಕಣ್ಣಿಗೂ ಬೀಳೋದು ಅವನಿಗೆ ಇಷ್ಟವಿಲ್ಲ ಅಂತ ಕಾಣತ್ತೆ.”

ಸುನೀತಿ ಗಂಭೀರಭಾಗಿ ಲಲಿತೀಯ ಕಡೆಗೆ ತಿರುಗಿ “ಇನ್ನೊಬ್ಬರು ಓದಬಾರದಂಥದನ್ನು ನನಗೆ ಬರೆಯಲು ಯಾರಿಗೂ ಸ್ವತಂತ್ರವಿಲ್ಲ. ಓದು ಲಲಿತ, ನೀನೇ ಓದು ಆ ಕಾಗದ. ಬಹುಶಃ ಲಾಲಾಬಾಗಿಗೆ ಬನ್ನಿ ಅಂತೆ ಬರೆದಿರಬೇಕು ಅಷ್ಟೇ” ಎಂದು ಅನಂತರ ಲಲಿತೀಯ ಕಡೆ ಚೆನ್ನುವಾಡಿ ಜರ ತಾರಿ ಅಂಚನ್ನೂ ಸೀರೆಯ ಸುಕ್ಕನ್ನೂ ಸರಿವಾಡಲಾರಂಭಿಸಿದಳು.

“ನೀನು ಓದು ಅಂದರೆ ಓದುತ್ತೀನೆ” ಎಂದು ಲಲಿತೆ ಲಕ್ಷೋಟೆಯನ್ನು ಹರಿದು ಕಾಗದವನ್ನು ಹೊರಗೆ ಸೆಳೆದು ಅದನ್ನು ಮೊದಲು ತಾನು ಓದಿ ಕೊಂಡಳು. ಪ್ರಾನ್ಯ ಮತ್ತೊಮ್ಮೆ ಓದಿಕೊಂಡಳು. ಸುನೀತಿ ಈ ಕಡೆ ಗಮನ ಕೊಡದೆ ಸೀರೆಯನ್ನು ಸರಿಯಾಗಿ ಮಡಿಸುತ್ತಿದ್ದಳು.

ಒಂದು ಕ್ಷಣಿ ಲಲಿತೆ ಸುನೀತಿಯನ್ನು ನೋಡಿದಳು. ಅನಂತರ ಅವಳ ತುಟೆಯ ಮೇಲೆ ಶರಿರಿಂಜಿಂದು ಏನುಗಿ ಕ್ರಮವಾಗಿ ವಾಯವಾಯಿತು.

ಗಂಡಿಗೆ ಹೆಣ್ಣು ಅರಿಯಲಾಗದ ಪ್ರಶ್ನೆ. ದೊಡ್ಡದೊಂದು ತೆರೆ. ಹೆಣ್ಣು ಹೃದಯ, ಹೆಣ್ಣು ಮನಸ್ಸು ಈ ತೆರೆಯ ಹಿಂದೆ. ಗಂಡಿಗೆ ಹೆಣ್ಣು ಬಿಡಿಸ ಲಾಗದ ಗಂಟು. ಆದರೆ ಹೆಣ್ಣಿಗೆ ಹೆಣ್ಣು ಬಹಳ ಸುಲಭ. ಒಂದು ಹೆಣ್ಣು ಇನ್ನೊಂದು ಹೆಣ್ಣುನ್ನು ತೂರುನೋಟಿದಿಂದ ಆರಿತುಬಿಡುತ್ತಾಳೆ. ಹೆಣ್ಣು ಹೃದಯ, ಹೆಣ್ಣು ಮನಸ್ಸು, ಇನ್ನೊಂದು ಹೆಣ್ಣಿಗೆ ಗಾಜಿನ ಬೀರುವಿನಲ್ಲಿ ದ್ವಂತೆ. ಗಂಡಿಗೆ ವಾತ್ರ ಆ ಬೀರು ಮೋಹಕವಾದ ತೆರೆ.

ಲಲಿತೆ ಮತ್ತೊಮ್ಮೆ ಒಂದು ಕ್ಷಣಿ ಕಾಲ ಸುನೀತಿಯನ್ನು ನೋಡಿದಳು. ಅವಳ ಕೈಲಿದ್ದ ಕಾಗದ ಉಯ್ಯಲಾಡಿತು. ನಂತರ ಅವಳ ಮುಖ ಸ್ವಲ್ಪ ಕೆಂಪೇರಿ, ಅವಳ ಧ್ವನಿ ಉಸುರಿಗಿಳಿದು, “ನಿಜವಾಗಿ ನೀನು ಈ ಕಾಗದ ವನ್ನು ನಷ್ಟು ಕೈಲಿ ಓದಿಸಬಾರದಾಗಿತ್ತು ಸುನೀತಿ. ಏಂದಿತ ಇದು ಮಟ್ಟಿಗೆ ಮತ್ತಾರಿಗೂ ತಿಳಿಯಬಾರದ ಕಾಗದ” ಎಂದಳು.

ಮಡಿಸುತ್ತಿದ್ದ ಸೀರೆಯ ಮಡಿಕೆ ಹಾಗೇ ನಿಂತಿತು. ಸುನೀತಿ ಲಲಿತೀಯ ಕಡೆ ತಿರುಗಿ ನಿಂತು “ಹಾಗಾದರೆ ಗಟ್ಟಿಯಾಗಿ ಓದಿಬಿಡು. ಹೇಗೆದ್ದರೂ ಓದಿದೀಯೆ. ಇನ್ನು ಗುಟ್ಟಲಿದೆ? ಶ್ರೀನಿವಾಸ ಇನ್ನೊಬ್ಬರಿಗೂ ತಿಳಿಯಬಾರ

ದಂಥದನ್ನ ನನಗೆ ಬರೆದರೆ, ಅದೇ ಕಾರಣ ನನಗೆ, ಅದನ್ನು ಪ್ರಚುರ ಪಡಿಸಲಿಕ್ಕೆ” ಎಂದಳು.

“ನಾನೇನು ಮಾಡಲಿ ಈಗ. ನಿನ್ನ ಬಲವಂತಕ್ಕೆ ಓದುತ್ತೇನೆ ಅಷ್ಟೇ. ಕೇಳು, ಕಾಗದ ಹೀಗಿದೆ: “ಪ್ರಯೋಸ್ತೀ— ಇವತ್ತು ರಾತ್ರಿ ಹನ್ನೆರಡು ಗಂಟೆಗೆ ನನ್ನ ಮನೆಗೆ ಬಾ. ಖಂಡಿತ ಬಾ.” ಇಂಷ್ಟ್ ಕಾಗದದಲ್ಲಿ ಬರಿದಿರಬೇದು.”

ಕಾಗದವನ್ನು ಓದಿ ಲಲಿತೆ ಎದ್ದು ಬಂದು, ಸುಸೀತಿ ಮಡಿಸುತ್ತಿದ್ದ ಶೀರೆಯ ಮೇಲೆ ಕಾಗದವನ್ನು ಹಾಕಿ “ನೀನು ಈ ಕಾಗದವನ್ನು ನನ್ನ ಕೈಲಿ ಓದಿಸಬಾರದಾಗಿತ್ತು. ನಾನು ಓದಿಲ್ಲ ಅಂತ ತಿಳಿದುಕೊಂಡು ಬಿಡು. ಅದೂ ಶ್ರೀನಿವಾಸ ನಿನಗೆ ಹೀಗೆ ಏಕೆ ಬರೆದನೋ ನನಗೆ ತಿಳಿಯಲಿಲ್ಲ. ಏನೋ ತಪ್ಪಿರಬೇಕು. ನಿನು ಮಾತ್ರ, ನಾನು ಕಾಗದ ಓದಲಿಲ್ಲ ಅಂತ ತಿಳಿದುಕೋ. ನನಗೆ ತಲೆಭಾರ. ಉಟ ವಾಡುವುದಿಲ್ಲ. ದೊಡ್ಡಪ್ರಸಿಗೆ ಹೇಳಬಿಡು” ಎಂದು ತನ್ನ ಕೊಶಡಿಗೆ ಹೋದಳು.

ಉಟವಾದ ನಂತರ ಲಕ್ಷ್ಮೀಪತಯ್ಯ ಮಲಗಿಬಿಟ್ಟ. ಹಾಲಿನಲ್ಲಿದ್ದ ಗಡಿಯಾರ ಕ್ರಮವಾಗಿ ಹನ್ನೆರಡು ಗಂಟೆ ಹೊಡಿಯಿತು. ಸುಸೀತಿ ತನ್ನ ಕೊಶಡಿಯಿಂದ ಮೇಲ್ಮನೆ ಹೊರಟ್. ಪಕ್ಕದ ಹಿತ್ತಿಲ ಬಾಗಿಲಿನಿಂದ ತೋಟಿದೊಳಗೆ ಬಂದು, ಅಲ್ಲಿಂದ ರಸ್ತೆಗೆ ಬಂದಳು. ಶ್ರೀನಿವಾಸನ ನುನೆ, ರಸ್ತೆಯ ಕಡೆಯಲ್ಲಿ ನಾಲ್ಕು ಫರ್ಗಾಂಗ್ ಹೊರದಲ್ಲಿತ್ತು. ರಸ್ತೆಯಲ್ಲಿ ಅವಳ ವಿನಾ ಮತ್ತಾರೂ ಇರಲಿಲ್ಲ. ದೂರದಲ್ಲಿ ನಾಯಿಯೊಂದು ಬೋಗಳಿತು. ಶಳ್ಳಹಸಿ ಬೀಳುತ್ತಿತ್ತು. ಶ್ರೀನಿವಾಸನ ಮನೆಗೆ ಸುಸೀತಿ ಓದಿದಳು. ಶ್ರೀನಿವಾಸನ ಮನೆ ಬಾಗಿಲು ಹಾಕಿತ್ತು. ಸುಸೀತಿ ಬಾಗಿಲನ್ನು ಗಟ್ಟಿಯಾಗಿ ಮೂರು ನಾಲ್ಕುವರ್ತಿ ತಟ್ಟಿದಳು. ಎಷ್ಟೂ ನಾರಿ ಆ ಮನೆಗೆ ಆವಳು ಲಕ್ಷ್ಮೀಪತಯ್ಯನೊಡನಾಗಲಿ ಲಲಿತೆಯೊಡನಾಗಲಿ ಬಂದಿದ್ದು, ಸ್ಥಳ ಪರಿಷಯವಾದ್ದರಿಂದ ಬಾಗಿಲು ತಟ್ಟಿವಾಗಲೂ ಬಂದು ತರದ ಧ್ವಯವಿತ್ತು.

“ಯಾರು? ಬಂದೇ..... ಬಂದೆ” ಎಂದು ಒಳಗಿನಿಂದ ಶ್ರೀನಿವಾಸ ಕಾಗುತ್ತ ಹೊರಗಡೆಯ ದೀಪದ ಗುಂಡಿಯನ್ನು ಒತ್ತಿ ಬಾಗಿಲು

ತೆಗೆದ. ಏನನೇನ್ನೂ ಒರಿಯುತ್ತೆ ಕುಳಿತಿದ್ದನೆಂದು ಕಾಣುತ್ತದೆ - ಕೈಲಿ ಲೀಬಿನಿ ಹಿಡಿದುಕೊಂಡೇ ಬಂದಿದ್ದ. ಬಾಯಲ್ಲಿ ಸಿಗರೀಟ್‌ನ ತುಂಡು ಇತ್ತು. ಬಾಗಿಲು ತೆಗೆದು ಸುಸೀತಿಯನ್ನು ನೋಡಿದೊಡನೆ ಬಾಯಲ್ಲಿರುವ ಸಿಗರೀಟ್‌ನ ತುಂಡು ಕೆಳಗೆ ಉದುರಿ ಬಿಡ್ಡಿತು.

“ಹನ್ನೆರಡಾಗಿದೆ ಅಲ್ಲವೇ? ಹನ್ನೆರಡು ಗಂಟೆ ಹೊಡಿದ ಮೇಲೇ ನಾನು ಮನೆಯಿಂದ ಹೊರಟೆದ್ದು. ಸಾಯಂಕಾಲ ಹೊಡ್ಡಪ್ಪ ನಾನು ಇಬ್ಬರೂ ಸಿನಿಮಾಕ್ಕೆ ಹೊಗಿದ್ದೇವು. ಇಗೋರ್ ನಿನ್ನ ಇಷ್ಟ ಪ್ರಕಾರ ಬಂದಿದ್ದೇನೇ” ಎಂದು ಸುಸೀತಿ ಒಳಗೆ ಹೆಚ್ಚೆ ಇಟ್ಟುಕು.

ಶಿಲಾಪ್ರತಿಮೆಯಾಗಿ ನಿಂತಿದ್ದವಸಗೆ ಕ್ರಮವಾಗಿ ಜೀವ ಬಂದು, ಗಹನ ವಿಚಾರವನ್ನು ಮಧ್ಯಸುತ್ತರುವವನೆಂತೆ ಕಂಡುಬಂದ - ಶ್ರೀಸಿವಾಸ. ಇಬ್ಬರೂ ಒಳಗೆ ಹೋದರು. ಕುಚ್ಚಿಯ ಮೇಲೇ ಕುಳಿತುಕೊಂಡು, ಸುಸೀತಿ “ಬಾ ಅಂತ ಕಾಗದದಲ್ಲಿ ನೀನು ಬರೆದಿದ್ದುದರಿಂದ ಬಂದೆ. ಬಾ ಅಂತ ಏತಕ್ಕೂ ಬರದಿದ್ದೆ?” ಎಂದು ಕೇಳಿದಳು.

“ನನ್ನ ಕಾಗದ - ಓದಿದೆಯಾ” ಎಂದು ಉಸಿರು ಸಿಕ್ಕಿಕೊಂಡವನೆಂತೆ ಶ್ರೀಸಿವಾಸ ಕೇಳಿದನು.

“ಲಲಿತಿ ಹೊದಲು ಓದಿ ಹೇಳಿದಳು. ನಾನೇ ಓದು ಎಂದೆ. ಆಮೇಲೆ ನಾನೂ ನೋಡಿದೆ. ‘ಇವತ್ತು ರಾತ್ರಿ ಹನ್ನೆರಡು ಗಂಟೆಗೆ ನನ್ನ ಮನಗೆ ಬಾ ; ಖಂಡಿತ ಬಾ’ ಎಂದು ಸ್ವಪ್ನವಾಗಿ ನೀನು ಬರೆದಿದ್ದೆ. ನಿನಗೆ ಮೈಯಲ್ಲಿ ಹುಣಾರಿಳ್ಳವೇನೋರ್, ಹನ್ನೆರಡು ಗಂಟೆಗೆ ಸರಿಯಾಗಿ ಹೈವಧಿ ತೆಗೆದು ಕೊಳ್ಳುವುದಿದೆಯೇನೋರ್ ಎಂದುಕೊಂಡೆ. ನಿನಗೆ ದೇಹಾಲಸ್ಯ ಇರುವ ಜಾಗೆ ಕಾಣುವುದಿಲ್ಲ.”

“ಹಾ.... ಹೌದು.... ಹೌದು....” ಎಂದು ನಿಥಾನವಾಗಿ ಶ್ರೀಸಿವಾಸ ಒಂದೊಂದೇ ವೂತನ್ನು ಹೇಳಿ, ಅನುತರ ಒಂದು ನಿಮಿಷ ಆಲೋಚನಾಪರ ನಾಗಿ, ಏನನೇನ್ನೂ ನಿಶ್ಚಯಿಸಿ, ಪುನ್ಯ ಹೇಳಿದ : “ಹೇಳ್ತೇನೇ ಕೇಳಿ, ಸುಸೀತಿ - ನನ್ನನ್ನು ಮದುವೆ ಆಗ್ನೀಯಾ?”

ಸುನೀತಿ ಅರಳಿದ ಕಣ್ಣಗಳಿಂದ ಅವನನ್ನು ಸೋಡಿದಳು. ಅವನು ಅವಳ ಸೋಟಿವನ್ನು ಗಂಭೀರವಾಗಿ ಶಾಂತವಾಗಿ ನಿಶ್ಚಯಿತವಾಗಿ ಇದಿರು ಗೊಂಡ. ಸುನೀತಿ ಅವನ ಬಳಗೆ ಬಂದು, ಮೃದುವಾದ ಆಕ್ರೋಪಕ್ಕೆ ಯಿಂದ “ಹೂ ಅಂತ ಅನ್ನ ವುದಕ್ಕೆ ಸಿಧ್ಧಾಗಿದೇನೆ ಅಂತ ಇಷ್ಟು ದಿವಸ ಗಳಾದರೂ ತಿಳಿಯಲಿಲ್ಲನೆ?” ಎಂದು ಕೆಣಕಿದಳು.

“ನಾಳಿ ಬೆಳಿಗ್ಗೆ ಮಾವನಿಗೆ ಈ ಸಮಾಜಾರ ತಿಳಿಸಿಬಿಡಬೇಕು. ಇಲ್ಲ ದಿದ್ದರೆ ಆನಾಹತ ಆಗುತ್ತದೆ. ನನ್ನನ್ನು ದತ್ತು ತೆಗೆದುಕೊಳ್ಳಲಿಕ್ಕೆ ಏಷಾರು ಮಾಡುತ್ತಿದ್ದಾನೆ ಮಾವಯ್ಯಾ. ಹಾಗಾದಲ್ಲಿ ನಾವಿಬ್ಬರೂ ಲಗ್ಗು ಆಗೋಡಿಗಿಲ್ಲ. ಈಗ ಬಂದು ಕಾಗದ ಬರೆದುಕೊಡುತ್ತೇನೆ. ಅದನ್ನು ಮಾವಯ್ಯಾ ಸಿಗಿ ಕೊಟ್ಟಬಿಡು, ಬೆಳಿಗ್ಗೆ ಎದ್ದುತ್ತಾಕ್ಕಣ. ನಮ್ಮ ಸಿಧಾರ ಆವರಿಗೆ ತಿಳಿಯುತ್ತದೆ. ಮನೆವಂಗಳು ಸೀನಿರವಾಗ, ದತ್ತು ಬೇಡ ಅಂದರೆ ಒಪ್ಪಲೂ ಬಹುದು” ಎಂದು ಹೇಳಿ ಶ್ರೀನಿವಾಸ ಒಂದು ಕಾಗದವನ್ನು ಬರೆದು ಸುನೀತಿ ಕೈಯಲ್ಲಿ ಕೊಟ್ಟು “ಒದು, ಸರಿಯಾಗಿದೆಯೇನೋ ಸೋಡೋಣ” ಎಂದ.

ಸುನೀತೆಯ ಕಣ್ಣಗಳಲ್ಲಿ ಸೀರು ಒತ್ತುರಿಸಿದವು. ಕಾಗದವನ್ನು ಮೇஜಿನ ಮೇಲಿ ಹಾಕಿ, ಆವಳು “ನಾನೇ ಹೇಳಬೇಕು ಅಂತಿದ್ದೆ, ಸೀನು ಈ ಕಾಗದ ವನ್ನು ನನ್ನ ಕೃಗೆ ಕೊಡುವುದಕ್ಕೆ ಮುಂಚೆ. —ಸೀನು ಕಾಗದ ಬರೆದು ನನಗೆ ಓದು ಎಂದು ಹೇಳುತ್ತೀರೆ ಎಂದು ತಿಳಿಯಲಿಲ್ಲ —ಆದರೂ ನಾನೇ ಹೇಳಬೇಕು ಎಂದಿದ್ದೆ—ಬಿಂಡಿತ ಮುಂಚೆಯೇ ತಿಳಿಸುತ್ತಿದ್ದೆ. ನನ್ನ ತಂಡದ ಸಿಂಹಳ ದ್ವೀಪಕ್ಕೆ ಹೋದ ಪ್ರೀತಿ ವರ್ಷಗಳಲ್ಲೇ ನನ್ನ ತಾಯಿ ಸತ್ತುಹೋದರು. ನಮ್ಮ ತಂದೆಯವರಿಗೆ ಆವರ ತಿರುಗಾಟಿ, ಕವ್ವಿ, ಕ್ಲೈಶಗಳ ಮಧ್ಯೆ ನನಗೆ ಓದುಬರಹ ಕಲಿಸಲಿಕ್ಕೆ ಆಗಲೀ ಇಲ್ಲ. ನಾನೂ ಕಲಿಯಲು ಸಾಧ್ಯವಾಗ ಇಲ್ಲ. ಆದ್ದರಿಂದ ನನ್ನ ಲಗ್ಗು....” ಎಂದಳು.


ಶ್ರೀನಿವಾಸ ಆದ್ದರಿಂದು “ಆದ್ದರಿಂದಲೇ ಸಿನ್ನ ಲಗ್ಗು ಆಗುತ್ತೇನೆ. ಓದು ಬರಹ ಕಲಿಸುತ್ತೇನೆ” ಎಂದು ನಸುನಗುತ್ತಾ ಹೇಳಿ ಆವಳ ಏರಿದು ಗಳಿಗಳನ್ನೂ ಹಿಡಿದು ಮುಖವನ್ನು ತೀದ.

ಸುನಿತಿಯನ್ನು ಮನೆತನಕ ಕರೆದುಕೊಂಡು ಒಂದು ಗೇಟಿನ ಬಳಿ
ಚಿಟ್ಟು, ಹಂದಿರುಗುವಾಗ ಶ್ರೀನಿವಾಸ, “ಸುನಿತಿ, ನಾನು ಇವತ್ತು ಸಂಚೆ
ಕಳುಹಿಸಿದ ಕಾಗದದಲ್ಲಿ ಏನು ಬರೆದಿದ್ದೆ ಗೊತ್ತಿ ?”

“ಏನು ?”

“ಒಂದೂ ಅಕ್ಕರ ತಪ್ಪದೆ ಹೇಳ್ತೇನೇ ಕೇಳು. ‘ಗೆಳತಿ ಸುನಿತಿ—ನೀನು
ಹೇಳಿದ್ದು ಸರಿ. ಹೂವಿನ ಹೆಸರು ಸೌಗಂಧ. ಅದನ್ನೇ ದ್ರೋಪದಿ
ಬಯಸಿದ್ದು’ ಅಂತ ಬರೆದಿದ್ದೆ.”

“ಅಗೇನಾಯ್ಯ. ಲಲಿತೆಯ ತಂತ್ರ ಅವಳ ಮೇಲೇ ತಿರುಗಿ, ನೆನಗೆ
ಈ ಸೌಗಂಧ ಹೂ ಸಿಕ್ಕಿತು” ಎಂದು ಸುನಿತಿ ಶ್ರೀನಿವಾಸನ ಕಡೆ
ಕೈತೊರಿಸಿ, ಮನೆಯೊಳಕ್ಕೆ ಹೋದಳು.



ಈಗ ತಾನೇ ಬಂದಿದೆ

ಅಂದವಾದ ಬಣ್ಣ

ಕಣ್ಣ ಸೆಳೆನ ಮಾಡರಿ

ನುನ್ನೋಹರವಾದ ಸರೆಕು

ಬೆನಾರಿಸ್ ಸೀರೆಗಳು

ನೀವು ಬಯಸಿದ್ದೇ

ನೀವು ನೆನೆದದ್ದೇ



ಚಂದೀರಾಮ್ ಬ್ರದ್ಸ್

ಉ, ಸೌತ್ ಪೆರೀಡ್

ಬೆಂಗಳೂರು.



